

MANGALORE
TUNE-BOOK

MANGALORE TUNE-BOOK

CONTAINING TUNES FOR THE

KANARESE AND TULU HYMN-BOOKS

1

Wirf Sorgen und Schmerz.

1819

Iambic 5. 5. 9

20೯. ನಂ - ಬೇ - ಸು - ಬ - ನು! ನೀ - ಬ - ರ - ಣ - ಣ - ಸು ಓ

5
ಪ್ರೀ - ಯ - ಗೆ ಚಿ - ತ - ಗ - ಣ - ಣ - ನು!

Detailed description: This is a musical score for a hymn. It consists of two systems of music. Each system has a vocal line (treble clef) and a piano accompaniment (bass clef). The key signature has three flats (B-flat, E-flat, A-flat), and the time signature is 3/4. The lyrics are in Kannada. The first system contains the first two lines of the hymn, and the second system contains the next two lines. The piano accompaniment features a steady bass line with some harmonic support in the right hand.

2

Christe, du Lamm Gottes.

1557

Trochaic 6. 7. 5.

೬೪. ಓ. ಓ. ದೇ - ಬ - ಯ - ಣ್ಣು ಚ - ಶು, ಲೋ - ಕ - ಪಾ - ಪ - ವಾ - ಹಿ - ಯೇ,

5
ಕಾ - ರು - ಣ್ಣು ಮಾ - ಡು! ಓ. ದೇ - ಬ - ಯ - ಣ್ಣು ಚ - ಶು, ಲೋ - ಕ - ಪಾ - ಪ -

10
ವಾ - ಹಿ - ಯೇ, ಈಯ್ ಸ - ಮಾ - ಧಾ - ನು! ಓ - - - ಮೆನ್.

Detailed description: This is a musical score for a hymn. It consists of three systems of music. Each system has a vocal line (treble clef) and a piano accompaniment (bass clef). The key signature has one sharp (F#), and the time signature is common time (C). The lyrics are in Kannada. The first system contains the first two lines of the hymn, the second system contains the next two lines, and the third system contains the final two lines. The piano accompaniment features a steady bass line with some harmonic support in the right hand.

3

Today the Savior calls. (Nain.)

L. MASON. † 1872

Iambic 6. 4. 6. 4.

100. ಕೆ - ಸ್ವೇ - ಸು ಕ - ರ - ದ, ಪಾ - ಪ - ತ್ವ - ಭ! ಕ -

5 ನೀ - ಗ ಕ - ರ - ದ; ಕೇಳಿ, ಪಾ - ಪ - ಯೇ!

4

To bless Thy chosen race. (Shirland.)

STANLEY.

Iambic 6. 6. 8. 6.

100. ಭು - ಕೇ - ಯ ಪ್ರ - ಜ - ಯ ನೀ, ಕ - ತ್ವ, - ಸ - ಲ - ಹು! ಪ್ರ -

7 ಸ - ಫಿ - ಮು - ಬಿ ತೇ - ಜ - ಬಿ ಭ - ಕ - ಗೆ,

13 ಮೂ - ಡಿ - ಸು!

5

Awake and sing the song. (Falconstreet.)

ISSAC SMITH.

Iambic 6. 6. 8. 6. and Doxology.

೨೨೪. ನಾಂ ಮೋ - ಶ - ಗೀ - ತ - ಏ ಹಾ - ಡೋ - ಣ, ಭ್ರಾ - ತ - ರೇ! ಏ -

ವಿ - ತ್ರ ಕು - ರಿ - ಮ - ರಿ - ಯ ಕೊಂ - ಡಾ - ಡು, ಸ - ಭೆ - ಯೇ!

ಕೊಂ - ಡಾ - ಡಿ - ರಿ ಕ - ಳ್ಲ - ಒ - ಝ ಕೊಂ - ಡಾ - ಡಿ - ರಿ

ಕ - ಳ್ಲ - ಒ - ಝ ಕ - ಳ್ಲ - ಲೂ - ಯ! ಕ - ಳ್ಲ - ಲೂ - ಯ! ಕ - ಳ್ಲ - ಒ - ಝ

ಕೊಂ - ಡಾ - ಡಿ - ರಿ!

6

Ach, bleib mit deiner Gnade.

M. VULPIUS. 1609

Iambic 7. 6. 7. 6. (6 - 9)

೨೨೦. ಕೃ - ಪ್ಪೇ - ಸು, ಏ - ಯ - ವಿ - ಟ್ಪು ಬ - ಟ್ಪು - ಲಿ ಲಿ - ಸಿ - ಸು!

(4)

ಆ - ಗೆ - ಲಿ ಚ - ಯ ಬಿ - ಟ್ಪು ಸಂ - ಧೈ - ಯ್-ಗೊಂ - ಬೆ - ಟ್ಪು.

7

Die Gnade sei mit allen.

SWISS AIR. 1819

Iambic 7. 6. 7. 6. (6 - 9)

೫೯೯. ಬ - ಳೇ ಚಿ - ಯೋ-ನು ಸ - ಭೆ! ಉ - ಕೃ - ಶಿ - ಸೇ - ಗ - ಲೆ!

(4)

ಯೆ - ಹೋ - ಬ - ನಿಂ - ಬ ಉ - ಚಿ ನಿ - ಶ್ಚಿ - ಮೂ - ಡಿ - ಟ್ಪು!

8

Der Pilger aus der Ferne.

K. BEURLE. 1863

Iambic 7. 6. 7. 6. (6 - 9)

♩. ಗ - ಟ್ವಾ - ದ ಬಂ - ಡ - ಯ - ಳ್ಲಿ ಸ - ಮಾ - ಧಿ - ಯೊ - ಡ - ದು, ಉ -

5 ಮೂ - ಲ್ಯ ಬೀ - ಜ - ಉ - ಷ್ಚ ಯೋ - ಸೇ - ಷ - ಲಿ - ಟ್ಟ - ಒ.

9

Iambic 7. 6. 7. 6. (6 - 9)

೩೫೫. ಸಂ - ಗೀ - ಉ - ಷ್ಚ ಉ - ರಿಯೆ - ಹೋ - ಲ ನಾ - ಪು - ಕೆ!

(4) ಉ - ತ್ವಾ - ಷ - ದಿಂ - ದ ಬ - ರಿಯು - ಗಾ - ದಿ ಷ - ಷ್ಚ - ಕೆ!

10

Gott sei Dank in aller Welt.
Trochaic 7. 7. 7. 7. (10 - 14)

STÖZEL'S TUNEBOOK. 1744
ORIGINALLY SECULAR. 1666

೧೨. ಉ - ಷೈ ಯೇ - ಸು ಅ - ಲು - ಸು ಉ - ಷೈ ಸ್ತೋ - ತ ಐ - ಟು - ಲು.

(4)

ಉ - ಷೈ ಏ - ಟು ಉ - ಉ - ಸು ಅ - ತ ಐ - ಟು ಅ - ಲು - ಟು - ಟು - ಟು!

11

Let us with a gladsome mind.
Trochaic 7. 7. 7. 7. (10 - 14)

B. MILGROVE. † 1810

೧೩. ಯೇ - ಸು ಉ - ಷೈ ಏ - ಟು - ರು; ಅ - ತ ಸ್ತೋ - ತ ಐ - ಟು - ಟು!

5

ಅ - ತ ಉ - ಷೈ ಅ - ತು - ಸು; ಉ - ತು ಸು - ಟು ಅ - ಟು - ಟು!

12

Jesu, komm doch selbst zu mir.

JOH. THOMMEN. 1745

Trochaic 7. 7. 7. 7. (10 - 14)

1. ಯೇ - ಸು ಕ್ರ - ಿ - ಸ್ತ - ನು - ಳ - ಳು ಥಿ - ಳ - ಳು - ಳು ಕು - ರು - ಬ;

5 ಯೇ - ಸು - ವಿ - ನ ಮಂ - ದೆ - ಯು ಭ - ಳ - ಳು - ಗಿ - ರು - ಳ - ದು.

The musical score consists of two systems of piano accompaniment. Each system has a treble and bass clef staff. The first system is marked with a '1.' and the second with a '5'. The lyrics are written below the treble clef staff. The music is in a trochaic 7.7.7.7. meter, indicated by the '10 - 14' in the title.

13

Aller Gläub'gen Sammelplatz.

C. KOCHER. 1837

Trochaic 7. 7. 7. 7. (10 - 14)

೧೩೯. ಯೇ - ಸು ಕ್ರ - ಿ - ಸ್ತ ನು - ಬು - ಗೆ ಕೊ - ಟ್ತು ಳು - ಗಳ - ದ - ಳಿ - ಯೆ

(4) ನು - ಮ್ಹು ಳು - ಳು - ಳು - ನು - ಳು, ನು - ಮ್ಹು ಕ್ಷ - ದ - ದಾ - ತ - ಯು.

The musical score consists of two systems of piano accompaniment. Each system has a treble and bass clef staff. The first system is marked with a '139.' and the second with a '(4)'. The lyrics are written below the treble clef staff. The music is in a trochaic 7.7.7.7. meter, indicated by the '10 - 14' in the title.

14

Tochter Zion, freue dich.

G. F. HANDEL. 1746

Trochaic 7. 7. 7. 7. (10 - 14)

Musical score for 'Tochter Zion, freue dich.' (14). The score is in G major, 3/4 time, and consists of two systems of piano accompaniment. The first system covers measures 1-5, and the second system covers measures 6-10. The lyrics are in Kannada: '೪೦. ಕೇ - ಳು, ಚೇ - ಯೋನ್, ಮೋ - ದಿ - ಸು! ಐ - ಷಿ - ಸು, ಯೆ - ರೂ - ಸ - ಲೇಮ್! ನಿ - ಷಿ ರಾ - ಜ - ನಾ - ಗ - ಮ ನೋ - ಡಿ, ಶಾ - ನೆ ಐ - ಷಿ - ಸು!

Continuation of the musical score for 'Tochter Zion, freue dich.' (14). The second system covers measures 6-10. The lyrics are: 'ಸು, ಯೆ - ರೂ - ಸ - ಲೇಮ್! ನಿ - ಷಿ ರಾ - ಜ - ನಾ - ಗ - ಮ ನೋ - ಡಿ, ಶಾ - ನೆ ಐ - ಷಿ - ಸು!

Continuation of the musical score for 'Tochter Zion, freue dich.' (14). The third system covers measures 11-14. The lyrics are: 'ನಾ - ಗ - ಮ ನೋ - ಡಿ, ಶಾ - ನೆ ಐ - ಷಿ - ಸು!'. The score ends with the instruction 'Da Capo al Fine'.

15

Nun lasst uns gehn und treten.

N. SELNECCER. 1587

Iambic 7. 7. 7. 7.

Musical score for 'Nun lasst uns gehn und treten.' (15). The score is in G major, 3/4 time, and consists of two systems of piano accompaniment. The first system covers measures 1-4, and the second system covers measures 5-8. The lyrics are: '೩೫೨. ನಾ - ವೀ - ಗ ಕೂ - ಡಿ ಹಾ - ಡಿ ಕ - ತಂ - ಗೆ ಸ್ತೋ - ತ್ರ ಮಾ - ಡಿ ಳು - ತ - ಷ್ಠ - ರಾ - ಗಿ - ರೋ - ಣ! ಆ - ತಂ - ಗೆ ಪ್ರಾ - ರ್ಥಿ - ಸೋ - ಣ!

Continuation of the musical score for 'Nun lasst uns gehn und treten.' (15). The second system covers measures 5-8. The lyrics are: 'ಳು - ತ - ಷ್ಠ - ರಾ - ಗಿ - ರೋ - ಣ! ಆ - ತಂ - ಗೆ ಪ್ರಾ - ರ್ಥಿ - ಸೋ - ಣ!'. The score ends with a double bar line.

16

Jesus Christ is risen today. (Worgan's.)
Trochaic 7. 7. 7. 7. and Chorus.

LYRA DAVIDICA. 1708

ನಂದ. ಇಂ - ದು ಯೇ - ಸು ಏ - ಛ - ನು! ಉ - ಳೆ - ಲಾ - ಯು!

5

ಜ - ಯ ಕ್ರಿ - ಸ್ತ - ಗಾ - ಯಿ - ತು! ಉ - ಳೆ - ಲಾ - ಯು!

9

ಪಾ - ಪಿ - ಯಂ ಏ - ಮೋ - ಚಿ - ಸ್ತ, ಉ - ಳೆ - ಲಾ - ಯು!

13

ಕ್ರಿಸ್ತ - ಜಿ - ಸ್ತ - ಉ - ಳೆ - ಲಾ - ಯು!

Auferstanden, auferstanden.

CHR. PALMER. † 1875

Trochaic 8. 5. 8. 5.

000. ಜೀ - ಪ-ರಾ - ಜ ಮೃ - ತ್ಯ-ತಾ - ಣ ಮು - ರಿ - ದ್ವಾ - ಕಿ - ಣ, ಗೋ - ರಿ - ಯೋ - ಳ -

6 ಗಿಂ - ದು ತ್ವಾ - ನ ವಾ - ನಿ ಜ್ಯೈ - ಸಿ - ಣ ವಾ - ನಿ ಜ್ಯೈ - ಸಿ - ಣ.

Lobt Gott, ihr Christen alle gleich.

N. HERMAN. 1554

Iambic 8. 6. 8. 6. (18 - 24)

೮೪. ನಾನ್ ಊ - ರು, ಗ್ರಾ - ಮ, ದೇ - ಶ - ಣ ಸಂ - ಚಾ - ರ ಮಾ - ಡ - ಲು, ಯೆ -

5 ರೂ - ಸ - ಲೆ - ಬು ಬ - ಗ - ರ, ಬಿ - ಜೈ - ಟ್ವ ಆ - ಜೈ - ದು! ಬಿ -

9 ಜೈ - ಟ್ವ ಆ - ಜೈ - ದು!

19

Nun danket all' und bringet Ehr'.

JOH. CRÜGER. 1656

Iambic 8. 6. 8. 6. (18 - 24)

೨೦೩. ಸು - ಶಾಂ - ತ ನಿ - ದ್ರು ಮಾ - ಟು - ತ್ತಿ, ಹೋ - ರಾ - ಟ ತೀ - ರಿ - ಸಿ!

ವಿ - ಶ್ರಾಂ - ತಿ - ಗೊಂ - ಡಿ, ಮ - ಲ - ಗಿ ಕ್ಷೇ - ಮ - ಜ - ಜ - ದಿ.

20

Thou art the way, to Thee alone. (Bedford.)

W. WHEALL. 1729

Iambic 8. 6. 8. 6. (18 - 24)

೧೨. ನೀ ಮಾ - ಗರ್, ಕ - ತರ್, ನಿ - ಜ್ಞ - ಜ್ಞೇ ತೇ - ತ್ರ - ಯಿ -

ಸಿ - ದೆ - ವು; ನಿನ್ ಹೋ - ತುರ್ ತಂ - ದೆ ಬಿ - ಳಿ - ಗೆ ಯಾ -

ರೂ - ಬ್ಬಿ ಬಾ - ರ - ನು.

21

Du kannst schon und liebtest mich.

J. H. KNECHT. 1795

Iambic 8. 6. 8. 6. (18 - 24)

೨೧. ಹೂ - ತ್ತಾ - ರ, ಕ - ತ್ತ, ಬ - ಬ - ಗೆ ಬಿ - ಬ - ಡೆ ಬೀ - ಟ್ತ - ಬು; ಹೊ -

5

ತ್ತಿ - ರ ಬ - ಬಿ ಬೀ - ರ - ತ್ತ ಲಿ - ಟ್ತ - ಬಿ - ಬಿ - ಟ್ತ - ಬು.

22

There is a fountain filled with blood.

Iambic 8. 6. 8. 6. (18 - 24)

೨೨. ಏ - ನೊಂದು ತೀ - ಛ್ತ ಬಿ - ಟ್ತ - ಬು; ತೀ - ಛ್ತ - ದಿಂ - ದ - ಟ್ತ

(4)

ತೀ - ಮೂಲ್ಯ ಶು - ಬಿ ರ - ತ್ತ - ಟ್ತ ಬಿ - ಯುತ್ - ತ - ಲಿ - ರು - ತ್ತ.

23

How sweet the name of Jesus sounds.

A. R. REINAGLE. † 1877

Iambic 8. 6. 8. 6. (18 - 24) (St. Peter.)

ಲಜಿ. ನಾ - ನೊಂ - ದು ತೀ - ಛರ್ ಬ - ಳ್ಲೆ - ನು; ಆ ತೀ - ಛರ್ - ದಿಂ - ದ - ಲೆ

(4)

ಆ - ಮೂ - ಲ್ಯ ಶು - ಭಿ ರ - ಳ್ಲೆ - ಪು ಳ - ಯುರ್ - ತ - ಲೆ - ರು - ತೆ.

24

Jesus, the very thought of Thee. (St. Agnes.)

J. B. DYKES. † 1876

Iambic 8. 6. 8. 6. (18 - 24)

೨೨೨. ಕ - ಟಾ - ಳ್ಲೆ ಮೂ - ಲೆ, ಕ - ಟರ್ - ಶು, ನೀ - ಶು - ಜಿ ಆ - ಶೆ - ಯು!

8

ಶು - ಶು - ಜಿ ಕ - ಟರ್ - ದು - ಳ - ನೆ ಶು - ಶು - ಜಿ ಶು - ಶು - ಜಿ!

Salvation! Oh the joyful sound. (Ashley.)

M. MADAN.

Iambic 8. 6. 8. 6. with Chorus.

1. ಈ ಶುಭ-ವಾ - ದ ದಿ - ಶ - ದಿ ಸ - ಫೋ - ದ ಯೇ - ಸು - ಫು ಸಂ - ಜ್ಞ - ನೆ

5. ಪು - ಶ - ಜೀವಿ - ನೆ, ಸ - ಮಾ - ದಿ ಬಿ - ಟ್ಟಿ - ಶು. ಷ - ಶು, ಮಾ - ಶು,

9. ಕೀ - ರ್ತಿ, ಬ - ಲ, ಯ - ಜ್ಞ - ಪ - ಶು - ವಿಂ - ಗೆ ನಿ - ತ್ಯ! ಯೇ - ಸು ಕ್ರಿ - ಶ್ಚ ಶ - ಮ್ನ ಜೀ - ವ.

14. ಷ - ಲೈ - ಲಾ - ಯ ಷ - ಲೈ - ಲಾ - ಯ ಷ - ಲೈ - ಲಾ - ಯ ಷ - ಡಿ - ರಿ!

26

All hail the power of Jesus' name!

W. SHRUBSOLE. † 1806

Iambic 8. 6. 8. 6. (Miles Lane.)

೧೦೫. ಆ - ರಾ - ಧ್ಯ ಯೇ - ಸು ನಾ - ಮ - ವೇ! ಶ್ರೀ ದೇ - ವ - ದೂ - ತ - ರು ನಾ - ಷ್ಠಾಂ - ಗ ಬೀ - ಟ್ತ -

ರಾ - ತ - ಗೆ; ಸ - ಮ್ರಾ - ಜ ರಾ - ಜ ರಾ - ಜ ರಾ - ಜ - ನಾ - ತ - ನು!

27

Ringe recht, wenn Gottes Gnade.

J. THOMMEN. 1745

Trochaic 8. 7. 8. 7. (27 - 31)

೨೭. ಯೇ - ಸು ಕೂ - ಜಿ ಪ್ಪ - ಣ - ಣ - ಣಿ ತೂ - ಗು - ತ್ರಿ - ರು - ವಾ - ಗ - ಲು,

ಆ - ತ್ಮ ಬ - ಒ ಮೈ - ಗ - ಣ - ಣಿ ದುಃ - ಖಿ ತಾ - ಳು - ತ್ರಿ - ಬಿ - ನು.

28

Wo ist Jesus, mein Verlangen?

L. REICHARDT. 1819

Trochaic 8. 7. 8. 7. (27 - 31)

೧೨೫. ಕ್ರಿ - ಸ್ತಾ, ನಿ - ಜ್ಞ ಭ - ಷಾ - ರ - ನ್ನು ಪ್ರೀ - ತಿ - ಯಿಂ - ದ ಓ - ಳಿ - ಕೋ

(4)

ಪ್ರೀ - ತಿ - ಯ - ಳಿ ಸ - ಭ - ಯ - ನ್ನು ಪೂ - ರ್ಣ ದ್ವ - ಷ ಜ - ಡಿ - ಸೋ!

29

Auf dich seh' ich, mit dir geh' ich.

R. HEUBERGER. 1865

Trochaic 8. 7. 8. 7. (27 - 31)

೨೨೨. ಉ - ಜ್ಞ ಉ - ಯ - ಯು - ಳಾ ಬಿ - ಳಾ ಉ - ಜ್ಞ ಳೀ - ಯ ರ - ಳಾ - ಳಿ,

5

ಪ್ರೀ - ತಿ - ಯಿಂ - ದ ನೀ, ಜ - ಳಿ - ಳಾ ಉ - ಜ್ಞ ಳೀ - ಯ ಪೂ - ರ್ಣ ಬಾ!

30

Gott will's machen, dass die Sachen.
Trochaic 8. 7. 8. 7. (27 - 31)

STÖZEL'S TUNEBOOK. 1744

ಮಂ. ಬೇ - ಡ ಭ - ಯ! ಯೇ - ಸು - ದ - ಯ ಶ - ರ - ಣಾ - ದಿ ಕೋ - ಟೆ - ಯೇ!

5 ಏ - ಲಿ ತಾ - ಬು ನ - ಡಿ - ಸ್ಯಾ - ಬು ಲಿ - ತು - ಬು ಜ - ಕಾ - ರ - ವೇ.

31

Wie ein Hirt sein Volk zu weiden.
Trochaic 8. 7. 8. 7. (27 - 31)

F. SCHULZ. 1821

೧೧೪. ಕ - ತ್ತ, ನಿ - ಜ್ಞ ತಿ - ತ್ತ - ನ - ಜ್ಞ ಕೊ - ಡು ನಿ - ಜ್ಞ ಜ - ಜಿ - ಗೆ!

9 ಕೇ - ಟು ನ - ಜ್ಞ ಮೊ - ರ - ಯ - ಜ್ಞ ಸೇ - ರು ನ - ಜ್ಞ ಬು - ಜ್ಞ - ಕೆ!

32

Erheb, o Seele, deinen Sinn.

J. H. KNECHT. † 1817

Iambic 8. 7. 8. 7.

1. ಒಲಲ. ಈ ಭೂ - ಮಿ - ಗಂ - ಟೊ - ದೇ - ತ - ಕೆ? ಬ - ವೈ - ತ್ತು,
 6. ಮೇ - ಲ - ಕೇ - ರು! ಬ - ವೈ - ಟು ದೇ - ಬ - ಲೋ - ಕ -
 12. ಬಿ! ಬಿ - ಬಿ - ಲ - ಏ - ಳಿ - ಜೇ - ರು!

33

Sollt' es gleich bisweilen scheinen.

STÖRL. 1710

Trochaic 8. 8. 7. 7.

1. ಬಿ. ಬ - ಬಿ ದೇ - ಬ, ಪ್ರೀ - ಯ ತಂ - ದೆ! ಬ - ಟ ಬಾ - ಲಿ ಬಿ - ಬಿ ಬಂ - ದೆ,
 5. ಕ - ತ್ತು, ಓ - ದಿ ಬ - ಬಿ - ಬಿ! ಬಿ - ಬಿ ಮುಂ - ದೆ ಬಂ - ದಿ - ಬಿ.

34

Gelobt sei Gott im höchsten Thron.

M. VULPIUS. † 1615

Iambic 8. 8. 8. 4.

೧೦. ಸಂ - ಪೂ - ರ್ಣ ಪೂ - ಯ - ಜ್ಞಿ - ತು - ಲು ಕೊ - ಟ್ತಂ - ಛ ಈ - ತು
 7 ಪು - ತು - ಲು ಕೊಂ - ಡಾ - ಡೋ - ದಂ - ಛ ಸಂ - ತು - ಸ!
 13 ಹ - ಲೈ - ಲೂ - ಯು! ಹ - ಲೈ - ಲೂ - ಯು! ಹ - ಲೈ - ಲೂ - ಯು!

35

Herr Gott, dich loben alle wir.

LOUIS BOURGEOIS. 1551

Iambic 8. 8. 8. 8. (35 - 41)

೧೫2. ಭೂ - ಲೋ - ಕ - ಬ - ಲಿ ಕ - ರ್ಣ - ಗೆ ಉ - ತ್ಪ - ಕ - ಜ್ಞಿ - ಬಿ ಬಿ - ತು - ಲಿ!
 5 ಉ - ತಂ - ಗೆ ಕ - ರ್ಣ - ದೊ - ಡ - ಬಿ ಸ್ತೋ - ತಾ - ದಿ ಸೇ - ವೆ ಮಾ - ಡ - ಲಿ!

36

O Jesu Christ, mein's Lebens Licht.

NORNBERG. 1677

Iambic 8. 8. 8. 8. (35 - 41)

೩೩೮. ಕ್ರೆ - ಸ್ತೇ - ಸು, ನೀ - ತಿ - ಸೂ - ಯ್ - ನೆ, ನ - ಟು - ನು ಟಿ - ಳ

ನ - ಟು - ಗೆ ಳ - ಕಾ - ಶ - ದಿಂ ಳ - ಕೆ - ತಿ - ಸಿ,

ಳ - ಕಾ - ಶ ಉಂ - ಟು - ಮಾ - ಡು - ತಿ.

37

Christi Blut und Gerechtigkeit.

G. RHAU. WITTENBERG. 1544

Iambic 8. 8. 8. 8. (35 - 41)

೨೪೦. ಕ್ರೆ - ಸ್ತೇ - ಸು ನ - ಶು ನೀ - ತಿ - ಯೆ ನ - ಶು ಲಿಂ - ಕಾ - ರ - ಳ - ನೆ - ಳ್ಲಿ;

(4)

ಒ - ನ - ಛ ಸ - ಟ್ಠ ಖೋ - ಏ - ರ, ಓ - ಏ - ಟ್ಠ ಖೋ - ಟ್ಠ ಒ - ಟ್ಠ ಸ - ಟ್ಠ ಸ.

38

One thing is needful.

Iambic 8. 8. 8. 8. (35 - 41)

ನಲಲ. ಓ ಖ - ಒ - ಏ - ಓ ಟ್ಠ ಏ - ಟ್ಠ ಟ್ಠ ಒ - ಟ್ಠ ನ

6

ಓ - ನ ಟ್ಠ ಒ - ಟ್ಠ ಟ್ಠ (ಓ - ಟ್ಠ) ಟ್ಠ - ಟ್ಠ ಟ್ಠ ಟ್ಠ - ಟ್ಠ

11

ಖೋ - ಏ - ಟ್ಠ, ಟ್ಠ ಟ್ಠ - ಟ್ಠ ಟ್ಠ - ಟ್ಠ ಟ್ಠ ಟ್ಠ - ಟ್ಠ ಟ್ಠ - ಟ್ಠ

39

When I survey the wondrous cross.

E. MILLER. † 1807

Iambic 8. 8. 8. 8. (35 - 41) (Communion.)

23. ಬ - ಟ - ಟ - ಟ - ಟ ರಾ - ಜ - ಜ ಲಿ - ಲು - ಬಿ
 6 ಟ - ಟಿ ನೋ - ಡ - ಟ, ಈ ಲೋ - ಕ - ದಾ - ಶಿ ಗ - ಟ್ಪ -
 12 ಬ ಸಂ - ಪೂ - ರ್ಣ ತ್ಯಾ - ಜ್ಞ ಮಾ - ಡು - ಬಿ.

40

Vom Himmel hoch da komm' ich her.

M. LOTTHER. 1539

Iambic 8. 8. 8. 8. (35 - 41)

೪೦. "ಓ - ಕಾ - ಶ - ದಿಂ - ದ ಬಂ - ದೆ - ನು, ಸು - ಬ - ತ್ಪ - ಮಾ - ನ ತಂ - ದೆ - ನು;
 (4) ನಾ ಸಾ - ರು - ವೀ ಸು - ವಾ - ತ್ಪ - ಯು ವಿ - ಶೇ - ಷ - ವಾ - ಗಿ ದೊ - ಡು - ದು."

41

Herr Jesu Christ, dich zu uns wend'.

1643

Iambic 8. 8. 8. 8. (35 - 41)

೧೫೦. ಏ - ಟ್ಮ - ನ್ನು ನೋ - ಡು ಕ - ಟ್ - ನೆ! ಏ - ಟ್ಮ - ಟ್ಮ ಕೊ - ಡು ಏ - ಟ್ಮ - ಗೆ!
 ೩ ಏ - ನ್ನಾ - ಗ - ದ - ಟ್ಮ ಏ - ಟ್ಮ - ನ್ನು ಕ - ಟ್ಮ - ಟ್ಮ ದಿ - ದು ಏ - ಟ್ಮ - ನೆ!
 ಏ - ಟ್ಮ - ನ್ನು ಕೊ - ಡು ಏ - ಟ್ಮ - ಗೆ!

42

Wir sind ein Eigentum des Lamms.

MORAVIAN TUNEBOOK. 1784

Iambic 8. 9. 9. 8.

೩೫. ಕ - ಟ್ಮ - ನ್ನು ನ್ನಾ - ಟ್ಮ, ಏ - ಟ್ಮ - ಗೆ ನ್ನು - ಕ - ಯ ಜ - ಟ್ಮ - ಟ್ಮ - ಗೆ - ಟ್ಮ -
 ೫ ಟ್ಮ. ಏ - ಟ್ಮ - ಟ್ಮ - ಟ್ಮ - ಟ್ಮ ಟ್ಮ - ಟ್ಮ - ಟ್ಮ - ಟ್ಮ - ಟ್ಮ - ಟ್ಮ - ಟ್ಮ -
 ೯ ಟ್ಮ - ಟ್ಮ ನಂ - ಟ್ಮ - ಟ್ಮ ನಂ - ಟ್ಮ - ಟ್ಮ ದಿ - ದು ಟ್ಮ - ಟ್ಮ - ನೆ?

43

O wie selig seid ihr doch, ihr Frommen.

STÖZEL. 1744

Trochaic 10. 10. 5. 10.

೨೦೬. ಜೀ - ಬ - ಯಾ - ತ್ತ - ಯ - ಲಿ ಎ - ಪ್ಪೋ ದುಃ - ಖಿ! ಭ್ರಾ - ತ, ಸ - ತ್ತ
 5 ಎ - ಬ - ನ - ಪ್ಪೋ ಸು - ಖಿ! ನೈ ಆ - ಚ - ಛಾ - ಳು! ಎ - ಬ - ನ್ನೇ - ಸು -
 10 ಬ - ಲಿ ಪ - ಣಿ ಪಾ - ಳು!
 44

44

Abide with me. (Eventide.)

W. H. MONK. † 1889

Iambic 10. 10. 10. 10.

೩೩೬. ಈ - ನ್ನೇ - ಸು ನ್ನಾ - ಮಿ ಪಾ - ಸಿ - ಸ - ಮ್ನೋ - ಳು! ಈ ಸಾ - ಯಂ -
 6 ಕಾ - ಲ ಉ - ತ್ತ - ದ - ನ್ನಿ - ರು! ಕಾ - ಗ್ಗ - ತ್ತ - ಲೀ - ಗ

11

ಕ - ಏ - ದಿ - ರ - ಲು ನೀ, ಮಿ - ತ್ರ ಯೇ - ಸು ವಾ - ಸಿ - ಸ - ಮ್ಹಿ - ಕು!

45

Nicht eine Welt, die in ihr Nichts vergeht.

1855

Iambic 10. 11. 10. 15.

೨೫೦. ಉ - ಛಾ - ರ - ಲೋ - ಕ ಬೇ - ಡ - ಬ - ನ - ಗೆ! ಟ - ಟಂ - ಚ -

6

ಉ - ಛಾ - ರ - ಲೋ - ಕ ಬೇ - ಡ - ಬ - ನ - ಗೆ! ಟ - ಟಂ - ಚ -

12

ಉ - ಛಾ - ರ - ಲೋ - ಕ ಬೇ - ಡ - ಬ - ನ - ಗೆ! ಟ - ಟಂ - ಚ -

17

ಉ - ಛಾ - ರ - ಲೋ - ಕ ಬೇ - ಡ - ಬ - ನ - ಗೆ! ಟ - ಟಂ - ಚ -

46

Herzliebster Jesu, was hast du verbrochen?

J. CRÜGER. 1640

Iambic 11. 11. 11. 5. (46. 47.)

೮೦. ಕೃ - ತ್ತೆ - ಯ ಯೇ - ಸು, ನಿ - ನ್ನ ದೋ - ಜ - ವೇ - ಸು? ನೀ - ನಿಂ - ಧ

6 ಶಿ - ಕ್ಷ - ಗೊ - ಳ - ಗಾ - ದ - ದೇ - ಸು? ನಿ - ಜ್ಞ - ತಿ ಪಾ - ಪ -

11 ಕ - ಮ್ ಕಂ - ಡ - ರೇ - ಸು? ನಿ ಹೇ - ಳ - ಲೇ - ಸು?

47

Ach, mein Herr Jesu, wenn ich dich nicht

F. F. FLEMMING. 1811

Iambic 11. 11. 11. 5. (46. 47.) [hätte.

೮೦. ನಿ - ನ್ನ ಜ್ಞ ಯೇ - ಸು, ನೀ - ಜ್ಞ ಬಿ - ಳಿ - ದಿ - ರು, ನೀ - ಜ್ಞ - ಜ್ಞ

6

ಜ - ಬಿ - ನಿ - ಗಿ ಜೇ - ಡ - ದಿ - ರ, ಓ - ರ - ಜಿ ಪಿ - ಟಿ

11

ನಿ - ಗಿ ಗ - ಟಿ ಬಿ - ಟಿ ಓ - ಛಿ - ರ - ಟಿ - ಟಿ

48

Gelobet seist du, Jesu Christ.
Iambic 8. 7. 8. 8. 4.

MELODY 15TH CENTURY.
WALTHER'S HYMNBOOK. 1524

ಊ. ನೀ, ಓ - ಣಿ ಸ - ಟ್ರಿ ಜೀ - ಟಿ - ನಿ ಮೈ - ಟಿ - ಯ - ನಿ

4

ಜ್ಞ - ನಿ - ದಿ; ಮೈ - ಟಿ - ಟಿ ಬಿ - ಟಿ ಜಿ - ನಿ - ಟಿ ನೀ ಜೀ - ಟಿ ಕೊ - ಟಿ

8

ಯೇ - ಸು - ವೆ! ಹ - ಲೈ - ಲಾ - ಯ!

49

Auferstehn, ja auferstehn wirst du.

K. H. GRAUN. 1758

Iambic 9. 6. 5. 7. 4.

100. ಉ - ಷ - ದೇ - ಋ - ವೇ; ನೀ-ನೇ - ಕು - ವಿ, ವಿ - ಶ್ರಾಂ - ತಿ

6 ತೀ - ರಿ - ಸಿ! ನಿ - ರ್ತಯ - ವಾ - ನಿ ನೀ ಕ - ರ್ತ - ಗೆ - ದು -

12 ರಾ - ನಿ ನಿಂ - ತಿ - ರು - ವಿ. ನಿಂ - ತಿ - ರು - ವಿ.

50

Lobe den Herren, den mächtigen König

1668

Dactylic 14. 14. 4. 7. 8. [der Ehren.

STÖRL. 1710

202. ಸ್ತೋ - ತ್ರ - ಲ - ನು - ತ್ರ - ಋ - ದೇ - ಬ - ರಿ - ಗ - ರ್ಜ - ಸ ಬ - ಷಿ
 ಊ - ರ್ಜ್ವ - ದಿ ಕ - ರ್ತ - ಗೆ ಮ - ಋ - ಪಿ - ಯಾ - ಗ - ತಿ ತಿ - ಷಿ

7

ಉ - ರ - ಋ - ಣಿ ದೂ - ಳ - ರ ಸಂ - ಳ - ಣಿ - ಲಿ ಸ್ತೋ - ತಿ ಸು -

13

ಗಂ - ಧ - ಋ ಅ - ಷಿ!

51

Lasst mich gehn!
Trochaic 3. 3. 7. 8. 8. 7.

K. VOIGHTLÄNDER. 1853

ೳೳೳ. ಹೋ - ಗು ವೆ! ಹೋ - ಗು - ವೆ! ಯೇ - ಸು - ವ - ನ್ನು ನೋ - ಡು - ವೆ! ಅ - ತ -

5

ಒ - ಡಿ - ಗೆ - ರ - ಗೋ - ಣ, ಸ - ಷಿ - ಣಿ - ಒ ಸೇ - ಲಿ - ಸೋ - ಣಿ ಒ - ಷಿ

9

ಪಾ - ಣಿ - ದಾ - ತಿ - ಯೆ.

52

Ach Gott und Herr.

J. H. SCHEIN'S CANTIONAL. 1627

Iambic 4. 4. 7. 4. 4. 7.

110. ಪ - ವಿ - ತ್ರ - ನೇ, ಅ - ಪಾ - ರ - ವೇ ನಾ ಮಾ - ಡಿ - ದಂ - ಡ

5 ಪಾ - ಪ! ಸು-ಷ್ಠಿ-ಃ - ಗೆ ಯಾ - ರ - ನ - ಗೆ ಸ - ಹಾ - ಯ

10 ಮಾ - ಡ - ಲಿ - ಪ?

53

Jesu, dir leb' ich.

1863

5. 5. | 5. 6.

150. ಜಾ - ಳು-ವೆ, ಯೇ - ಸು, ಜಾ - ಯು-ವೆ, ಯೇ - ಸು,
ನಿ - ಷ್ಠ - ಲ - ನಾ - ಗಿ ನಿ - ತ್ಯ ನಿ - ರಂ - ತ್ಯ: ರ - ಳು - ಸು - ಷ್ಠ - ಸು,

7

ಆ - ಕ್ಷೇ - ಸು ಸ್ಮಿ - ಟು - ಯೇ!

5

or :--

ಅ - ಕ್ಷೇ - ಸು ಸ್ಮಿ - ಟು, ಆ - ಕ್ಷೇ - ಸು!

54

Mit tausend Gaben.
Iambic 5. 5. 5. 5. 8. 9.

೨೭೯. ಕ - ರು - ಣ - ಲು - ಳ್ಳು ಬು - ಣಿ - ಬಿ - ಯು - ಳ್ಳು ದೇ - ವ - ರ್,

6

ಬ - ಒಬ್ಬ ಬಿ - ಒಬ್ಬ ಬಿ - ಒಬ್ಬ ಳಿ - ಳಿ - ಸು, ಳಿ - ಯು ತಂ - ಣ -

12

ಯೆ, ಐ - ಳಿ - ಸು - ಳು - ಬು ಬು - ನ - ನಿ - ಗೆ!

55

O Sanctissima.

SICILIAN MARINER'S SONG. 1803

Trochaic 5. 5. 7. 4. 4. 7.

2೪. ಯೇ - ಸು (ಃ - ಚ - ನೇ, ಮೃ - ಳ್ಯಂ - ಜ - ಯ - ನೇ, ಋ - ಷ್ಮ

6 ಜೇ - ಋ ಜೇ - ಋ - ವೇ! ನಿ - ಚಿ ತ್ರ - ಷಿ ಋ - ಷ್ಮ

12 ಳ್ಯ - ಷ್ಮ. ಕಾ - ಯಿ, ಕಾ - ಯಿ ಋ - ಷ್ಮ - ಷ್ಮ!

56

Wer ist wohl wie du?

A. DRESE. 1698

Trochaic 5. 5. 8. 8. 5. 5. (56. 57.)

೧೮. ಶಾಂ - ತ ಯೇ - ಸು - ವೇ, ನಿ - ಚಿ ಹಾ - ಗೆ - ಯೇ

5

ಯಾ-ರು ಸ - ಫ ಲೋ - ಕ - ಏ - ಣಿ? ಏ - ಣಿ ಬ - ರ - ಟು - (ಉ - ರ - ಣಿ)

9

ಓ - ಓ ಲೋ - ಷ - ಬೇ, ಶಾಂ - ಉ ಯೇ - ಸು - ಬೇ!

57

Du mein einzig Licht.

1640

Trochaic 5. 5. 8. 8. 5. 5. (56. 57.)

೧೧೦.

ಒ - ರಿ - ಶು - ಣಿ - ಬೇ, ಏ - ಣಿ ಡೇ - ಉ - ರೇ! ಏ - ಣಿ ಮುಂ - ಏ

6

ಬಿ - ಬಿ ಬಿಂ - ಡಿ, ಬಿ - ಣಿ ಟಿ - ಒ - ಟಿ - ರ ಉಂ -

12

ಡಿ; ಬಿ - ಬಿ - ಯೋ - ಗ್ಗ - ಸು, ಉ - ಣಿ ಬಿ - ಬಿ - ಬಿ.

58

Schönster Herr Jesu.

12TH CENTURY.

Trochaic 5. 6. 7. 5. 5. 8.

೧೧. ಸುಂ - ಟ - ರ ಯೇ - ಸು! ಸ - ಟ್ರೈ - ಟ್ರೈ - ಕ ಕ - ಟ್ರೈ! ಫಿ - ರ

6 ಟ್ರೈ - ಟ್ರೈ ಟ್ರೈ - ಟ್ರೈ - ಟ್ರೈ! ಟ್ರೈ - ಟ್ರೈ - ಟ್ರೈ ಟ್ರೈ - ಟ್ರೈ!

11 ಟ್ರೈ - ಟ್ರೈ ಕ - ರೀ - ಟ್ರೈ! ಟ್ರೈ - ಟ್ರೈ - ಸು - ಟ್ರೈ - ಟ್ರೈ ಟ್ರೈ - ಟ್ರೈ - ಟ್ರೈ

59

Wenn ich ihn nur habe.

K. BREIDENSTEIN. 1825

Trochaic 6. 5. 8. 7. 6. 10.

೨೯. ಫಿ - ಸು ಯೇ - ಸು - ಟ್ರೈ - ಸು ಟ್ರೈ ಟ್ರೈ - ಟ್ರೈ - ಟ್ರೈ - ಟ್ರೈ ಟ್ರೈ - ಟ್ರೈ

5

ಖ - ಏ - ಫಿ - ಉ - ಒ - ಭು ವಿ - ದೂ ಮ - ಯ - ದಿ - ಭು - ರ, ಹೋ - ಗೋ -

9

ಏ - ಲಿ ದು - ಏ; ಉ - ಷ - ದಂ - ಭು ಭ - ಳ್ಲ, ಫೀ, - ಉ ಸ - ಏ.

60

Herr, habe acht auf mich.

J. F. MAIER.

Iambic 6. 6. 5. 6. 6. 5.

೨೭೬. ಉ - ತಾ, ನೀ - ಶು - ಭು - ಭು ಉ - ಪಾ - ಡಿ ರ - ಳ್ಲ - ಸು! ಉ -

5

ಸ - ಉ - ಭು - ಲಿ ಬ, ಹೋ - ಗ - ಉ - ಡಿ - ಸು! ಸಂ -

9

ಪೂ - ರ್ಣ ಫೀ - ದಿ - ಸು ಸಂ - ಹೋ - ಲಿ - ಯ - ಳ್ಲ!

61

O Welt, sieh hier dein Leben.

H. ISAAK. 1490

Iambic 7. 7. 6. 7. 7. 8. (61. 62.)

20. ಓ ಲೋಕ ನೋಡು! ಆಶೀರ್ವದಿಸು - ಏನು ಆಶೀರ್ವದಿಸು

7 ಅಘೋರ ನೋಟವೇ! ಆ ಕಷ್ಟದಾಕು ಯಾರು? ಆ ನಿಂದೆ

13 ದಾಸನಾರು? ಪ್ರತಿಯು ಒರಾಜನೇ!

62

Nun ruhen alle Wälder.

H. ISAAK. 1490

Iambic 7. 7. 6. 7. 7. 8. (61. 62)

J. S. BACH. † 1750

೩೩೩. ಈ ಹಗಲಿಗ ಸಂತು, ವಿಶ್ವವಿಜಯ

(4)

ಮೂ - ಜೀ - ಬ - ರಾ - ಶಿ - ಗೆ; ಉ - ತರಂ - ಗೆ ಸ್ತೋ - ತ್ರ ಮಾ - ಟ, ಓ -

9

ತಂ - ಗೆ ನೀ - ತ್ರ ಹಾ - ಟ ನೀ ಬಿ - ಜ್ಜ - ತ್ರಿ - ರು ಬಿ - ಬಿ - ಬಿ!

63

Rock of Ages. (Hastings.)

T. HASTINGS.

Trochaic 7. 7. 7. 7. 7. 7. (63 - 65)

೧೦೬. ಈ ಹೊ - ತ್ರಿ - ಸ ದಿ - ಸ - ದೊಳ್ ದೇ - ಬ ತ - ಬ್ಬಿ ಕಿ - ಬಿ - ಯೊಳ್ ಬೀ - ಟು -

5

ವಾ - ಗ, ಬಿ - ಜ್ಜ - ರ! ಆ - ರ ಬಿ - ಬಿ ಕ್ಷಿ - ಬ - ಬಿ! ಓ - ತ

9

ಉ - ಯು - ತ್ರಾ - ಶಿ - ತ್ರಿ: ಓ - ತ - ಶು - ತ್ರ ಬಿ - ಟಿ ಬಾ!

64

Rock of Ages. (Redhead.)

R. REDHEAD. 1820

Trochaic 7. 7. 7. 7. 7. 7. (63 - 65)

೧೨೨. ನಾ - ಳೆ - ಯಂ - ತ ನಿ - ತ್ಯ - ಪು ಬು - ದ್ಧಿ - ಗೇ - ಡಿ ಹ - ಳೆ - ಸು!

5 ಈ - ಹೊ - ತ - ಸು - ಕೂ - ಲ - ಪು ಬ - ಬ - ಗಾ - ಗ - ಲೊ - ಲಿ - ಬ

9 ಓ - ನ್ನು - ವ - ಗ, ಈ - ಹೊ - ತ್ತು ಹೋ - ಯ್ತು, ಐ - ನ್ನು ಬಾ - ರ - ದು.

65

Holy Spirit, faithful Guide.

M. M. WELLS.

Trochaic 7. 7. 7. 7. 7. 7. (63 - 65)

೧೨೨. ಪು - ಣ್ಣ ದಿ - ಪ್ಪು ಗ್ರಂ - ಣ - ಪೇ, ಬ - ಪು ಳ್ಲೆ - ಪ್ಪು ಣ - ಪ್ಪು - ಪೇ,

9 ತೋ - ರಿ - ಸು - ಪ್ಪು ಘ್ನಿ - ತಿ - ಯ, ಬೊ - ಧಿ - ಸಂ - ಗೆ ಮಿ - ತಿ - ಯ!

17

ಉ - ಣ ಏ - ಣ್ಣೆ ದಂ - ಣ - ಣ್ಣೆ ಉ - ಣ್ಣೆ ಉ - ಣ್ಣೆ ಉ - ಣ್ಣೆ ಉ - ಣ್ಣೆ

66

Heut ist's Sonntag.
Trochaic 7. 7. 8. 7. 7. 8.

ಒಳಿ. ಒಂ - ಟ ಸ - ಟ್ಠೆ ಉ - ಣ್ಣೆ, ಉ - ಣ್ಣೆ - ಣ್ಣೆ - ಣ್ಣೆ ಉ - ಣ್ಣೆ

8

ಉ - ಣ್ಣೆ ಒಂ - ಟ ಉ - ಣ್ಣೆ ಉ - ಣ್ಣೆ ಉ - ಣ್ಣೆ ಉ - ಣ್ಣೆ ಉ - ಣ್ಣೆ ಉ - ಣ್ಣೆ

15

ಉ - ಣ್ಣೆ ಉ - ಣ್ಣೆ ಉ - ಣ್ಣೆ ಉ - ಣ್ಣೆ ಉ - ಣ್ಣೆ ಉ - ಣ್ಣೆ ಉ - ಣ್ಣೆ

22

ಉ - ಣ್ಣೆ ಉ - ಣ್ಣೆ ಉ - ಣ್ಣೆ ಉ - ಣ್ಣೆ ಉ - ಣ್ಣೆ ಉ - ಣ್ಣೆ ಉ - ಣ್ಣೆ

67

Weil ich Jesu Schäflein bin.

MORAVIAN TUNEBOOK. 1784

Trochaic 7. 7. 8. 8. 7. 7. (67 - 69)

11. ಒಂ - ದು ನೂ - ರು ಕು - ರಿ - ಯು ಕ - ಟ್ಟಿ - ಯೊ - ಳ - ಗಿ - ಣಿ - ಪು.

5 ಕಾ - ಯು - ಳ - ಳ ಪ್ರೀ - ತಿ - ಯಿಂ - ದ ಕು - ರಿ ಒ - ಡಿ - ಸಿ - ಣಿ - ರಿಂ - ದ,

9 ಸು - ಖಿ ಳ್ಲೇ - ಳು ಕ - ಟ್ಟು - ದು ಚಿಂ - ಳು ಯಿ - ಳು - ದಿ - ಣಿ - ಪು.

68

Weil ich Jesu Schäflein bin.

FR. SILCHER. 1843

Trochaic 7. 7. 8. 8. 7. 7. (67 - 69)

12. ಯೇ - ಸು - ಖಿ - ಳು ಕು - ರಿ - ಯು ಖು - ನು; ಚಿಂ - ಳು ಕ - ಟ್ಟು -

4 ಳು. ಒಂ - ಗು ಲಿ - ಳು - ಕ್ಕು ಸಂ - ತೋ - ಳು; ಪ್ರೀ - ತಿ - ಯಿಂ - ದ

70

Morgenglanz der Ewigkeit.

J. R. AHLE. 1662

Trochaic 7. 8. | 7. 3.

೩೩೨. ನಿ - ತ್ಯ - ಲೋ - ಕ ಕಾಂ - ತಿ-ಯೇ, ಮೂ - ಡು ಪೂ -ರ್ಣ ತೇ - ಜ - ದಿಂ -
 ಸ - ಫ - ಜ್ಯೋ - ತಿ - ಮೂ - ಲ-ವೇ, ನಿ - ಶ್ಚ ಕಿ - ರ - ಣಂ - ಗ - ಳಿಂ

5

ಏ, ಉ - ಬ್ಬು ಬಿ - ಳೇ ಕ - ಳ - ಲು ಜಿ - ಡಿ - ಸು!

71

Jesus, meine Zuversicht.

J. CRÜGER. 1653

Trochaic 7. 8. | 7. 7. (71 - 74)

೯೨. ನಾ - ಸು ನಂ - ಬಿ - ಕೊ - ಳ್ಳು - ಬ ಬ - ಶ್ಚ ಕ - ಳ್ಳ ಬಾ - ಳು - ತಾ - ಸು:
 ಪು - ಳ್ಯ - ರಾ - ಜ ಭ - ಯು - ಬ ಬ - ರಿ - ಕಾ - ರ ಮಾ - ಡಿ - ಡ್ವಾ - ಸು.

10

ಗಾ - ಡ ಕ - ಳ - ಲೋ - ಕ - ಗಾ ಬ - ಶ್ಚ ಜಿ - ಕ - ಕ - ಳ - ಳು!

74

Meine Lebenszeit verstreicht.

J. L. F. HAINLIN, about 1780

Trochaic 7. 8. | 7. 7. (71 - 74)

೩೯೨. ಉಂ-ಟು ಒಂ - ದು ದೇ - ಶ - ಪು; ಉ - ಲೈ ಪ - ಷ - ಲೇ - ಬು ಬಿ - ಲೈ;
ಮ್ಯು - ತಿ - ಗೂ ಪಿ - ಶಾ - ಚಿ - ಗೂ ಉ - ಲೈ ಉ - ಛಿ - ಕಾ - ರ - ಬಿ - ಲೈ.

(4)

ಬ-ನ್ನಿ, ಭಾ - ತ್ಯ - ಗ - ಳಿ - ರಾ, ಉ - ಲೈ ಸೇ - ರ ಹೋ - ಗು - ವಾ! ಬ-ನ್ನಿ,
ಉ - ಲೈ ಸೇ - ರ ಹೋ - ಗು - ವಾ!

9

ಭಾ - ತ್ಯ - ಗ - ಳಿ - ರಾ, ಉ - ಲೈ ಸೇ - ರ ಹೋ - ಗು - ವಾ!

75

Liebster Jesu, wir sind hier.

J. R. AHLE. 1664

Trochaic 7. 8. | 8. 8.

೧೭೬. ಸ್ವಾ - ಶು ಹೊಂ - ದಿ - ಉ - ಉ - ಶು ಟ್ರಿ - ಯ ಯೆ - ಸು - ವೇ, ಕಾ - ಪಾ - ಡು!
ಲ - ಶು ಟ್ರಿ - ಜಿ - ಯ - ರ - ಯ ರಾ - ಜ್ಯ - ಉ - ಸ್ತು ಹೀ - ನು ಮಾ - ಡು!

6

ಸ - ಭೆ - ಯಂ - ಬ ರಾ - ಜ್ಯ - ವಾ - ಳು! ಜ - ಯ - ಶಾ - ಲಿ - ಯಾ - ಗಿ ಬಾ - ಳು!

76

Mit Fried' und Freud' ich fahr' dahin.

J. H. KNECHT. 1794

8. 5. 8. 4. 7. 7.

೧೦೯.

ಉ - ನಾ - ಳು ದೇ - ಲ - ಚಿ - ತ್ರ - ಳ ನಾ - ನೂ - ಡಂ - ಬ - ಟ್ತು,

7

ಈ ಲೋ - ಕ ಬಿ - ಟ್ತು ಹೋ - ಗು - ವ, ಶಾಂ - ತಿ ಚ - ಟ್ತು.

14

ಪ್ಪು - ತ್ಯಾ ಜಿ - ಳ್ಲೆ ನಿ - ರ್ತ - ಯೇ; ವಿ - ಶ್ವಾ - ಸಿ ನಾ - ಯೊ -

20

ವಿ - ಶ್ವಾ - ಸಿ ನಾ - ಯೊ -

77

Liebe, die du mich zum Bilde.

DARMSTADT. 1698

Trochaic 8. 7. | 7. 7. (77 - 80)

09. ಪ್ರೀ - ತಿ, ದಿ - ಬ್ಬ ರೂ - ಟ - ಬ - ಗಿ ಒ - ಒಬ್ಬ ಬಿ - ಬ್ಬ ಒ - ಬ್ಬ - ಸಿ,
 ಪ್ರೀ - ತಿ ಒ - ಬ್ಬ ಆ - ಯಾ - ಗಿ ಬಿ - ಬ್ಬ ಒ - ಬ್ಬ - ಒ - ಬ್ಬ - ದಿ!

5
 ಪ್ರೀ - ತಿ ಒ - ಬ್ಬ - ಕೆ - ಲಿ - ಒ ಬಿ - ಬ್ಬ - ಬಿ - ಬ್ಬ ಒ - ಬ್ಬ - ನೆ!

78

Tod, mein Hüttlein kannst du brechen.

J. A. NAUMANN. † 1801

Trochaic 8. 7. | 7. 7. (77 - 80)

೧೦೨. ಮೃ-ತ್ಯು-ವೇ, ಈ ಒ - ಟ - ಬಿ - ಬ್ಬ ಬಿ - ಬ್ಬ ಒ - ಒ - ದಿ - ಟ್ಟಿ - ರು,
 ಕೊ - ಲ್ಲ - ಲಾ - ರಿ ಒ - ಒ - ಬಿ - ಬ್ಬ. ಒ - ಬ್ಬ ಒ - ಒ - ಲಿ ಸಂ - ದಿ -

5
 ತು! ಯೇ - ಸು ಒ - ಬ್ಬ - ಬಿ - ಒ - ಯು ಒ - ಬ್ಬ - ಗಾ - ಗಿ ಒ - ಬ್ಬ -

9

ಬ. ಬ - ಬ - ಬ - ಬ - ಬ - ಬ - ಬ.

79

Werde Licht, du Volk der Heiden.

C. KOCHER. 1823

Trochaic 8. 7. | 7. 7. (77 - 80)

೮೦. ಬ - ಟು ನೀ, ಯೆ - ರೂ - ಸ - ಲೇ - ಪೆ! ಜ - ಟೆ - ಕಾ - ಗು,
ಮೂ - ಡಿ - ತ - ಛಿ ಬಿ - ಜ್ಜಿ ಮೇ - ಲೆ ದಿ - ಜ್ಜಿ ತಾ - ರಾ -

8 ಚೇ - ಯೋ - ನೇ!
ಕಾಂ - ತೀ - ಯೇ. ದೂ - ರ - ದಿಂ - ದ ಬಂ - ದ - ರು ಮೂ - ಡ -

15 ಟ - ಟ ಜ - ಜ - ರು.

80

O Jerusalem, du schöne.

J. G. CHR. STÖRL. 1711

Trochaic 8. 7. 8. 7. 7. 7. (77 - 80)

೩೩೦. ಸ - ವ - ಲೋ - ಕ ದೇ - ವ - ರಾ - ದ ತಂ - ದ ಜು - ತ ಓ - ತ್ಮ - ನೇ!

5 ನಿ - ಜು - ತ್ಮಂ - ತ ಟ್ರಿ - ಯ - ವಾ - ದ ಕ - ನಿ - ಕ - ರ - ದಿಂ - ದ - ಲೇ

9 ಐ - ಕ - ದಿ - ಬ - ಜ - ಕ - ಕು ಬ - ಜು ಮೇ - ಲೆ ಮೂ - ಡಿ - ತು.

81

Ruhet wohl, ihr Totenbeine.

J. G. CHR. STÖRL. 1711

Trochaic 8. 7. 8. 7. 8. 8.

೨೦೨. ಈ ಶ - ರೀ - ರ ಭೂ - ಮಿ - ಯ - ಲಿ ಶಾಂ - ತ ನಿ - ಜು ಮಾ - ಡ -

4

ಲಿ! ಚಂ - ಟ ಬಿ - ಳಿ! ಆ - ಔ - ಯ - ಳಿ ಆ - ಟಗ - ಒ - ಏ - ಒ - ಳಿ - ಒ

(8)

ಗೋ - ರಿ - ಯಿಂ - ದ ಆ - ರ - ಯೋ - ನು, ತಾ - ನಿ - ಬಗ - ಳಿ ಸೋ - ರಿ - ಸೋ - ಬು.

82

Mir nach! spricht Christus.

J. H. SCHEIN. 1628

Iambic 8. 7. | 8. 8.

೨೭೦. ಕೇ - ಔ - ಳ್ಳು ನ - ರ ಯೇ - ನು - ಪ್ರ ಒ - ಬೊ - ಳ್ಳು ಬ - ಳೇ - ಒ - ಳ್ಳು
ನಿ - ಳ್ಳು - ಳ್ಳು ತ - ಳಿ - ಗ - ಔ - ದು, ನೀ ತಾ - ಳಿ ಕ್ರೂ - ಳಿ - ಯ - ಳ್ಳು!

(4)

ಹೀ - ಗ - ಳ್ಳು ಬೆ - ಳ್ಳು ಕ - ಳೇ ಬಾ!" ವಿ - ದೆ - ಳ್ಳು - ರಿ - ಸಿ ಆ - ರ - ಏ.

Brüder, streuet guten Samen.

J. G. FRECH. † 1864

Trochaic 8. 7. 8. 7. 10. 10.

ಮೆಲ. ಪಾ - ಪ, ಶಾ - ಪ, ಪೀ - ಡೆ - ಯ - ಪ್ಪೆ ಹೊ - ಳ್ಲೆ

ಪಿ - ಯ ಯೇ - ಸು - ಲಿ ಕೊ - ಳೆ - ಯ - ಳೆ

ಜೀ - ಲು - ಲು - ಪ್ಪೆ ಉ - ಲು - ನಾ - ನಿ ಬಿ - ಟ್ಪು -

ಪು. ಅ - ಳೆ - ಶಿ - ಅ ಉ - ಳ್ಪು ಸಾ - ಳೆ - ಬಿ - ಪ್ಪೆ:

ಅ - ಲು - ಪಿ - ಅ ದೇ - ಲು - ಳ್ಲೆ - ಅ - ಯ - ಪ್ಪೆ:

84

Brüder, reicht die Hand zum Bunde.

W. A. MOZART. 1791

Trochaic 8. 8. 7. 8. 8. 7. (84. 85.)

Handwritten musical notation for the first system (measures 1-6). The top staff (treble clef) contains the melody, and the bottom staff (bass clef) contains the piano accompaniment. The lyrics are written below the treble staff.

Handwritten lyrics: ದಂಟು. ಉ - ಡು ಗ - ಳ್ದು - ಪಿ - ಳು, ಫಿ - ದು ಳ - ದು - ದಿಂ - ದು

Handwritten musical notation for the second system (measures 7-12). The top staff (treble clef) contains the melody, and the bottom staff (bass clef) contains the piano accompaniment. The lyrics are written below the treble staff.

Handwritten lyrics: ಬಾ - ಟು - ಳ್ದು - ಡು; ಉ - ಡು ಳ - ದು - ಫಿ - ಲ - ಯು.

Handwritten musical notation for the third system (measures 13-18). The top staff (treble clef) contains the melody, and the bottom staff (bass clef) contains the piano accompaniment. The lyrics are written below the treble staff.

Handwritten lyrics: ಳ - ಳ್ದು - ಪಿ - ದು ಗ - ಳ್ದು - ಡು - ಡು; ಉ - ಡು - ಡು - ಳ -

Handwritten musical notation for the fourth system (measures 19-24). The top staff (treble clef) contains the melody, and the bottom staff (bass clef) contains the piano accompaniment. The lyrics are written below the treble staff.

Handwritten lyrics: ಳ - ಡು - ಡು - ಡು; ಡು - ಡು ಳ - ಡು - ಳ್ದು - ಡು.

Handwritten musical notation for the fifth system (measures 25-30). The top staff (treble clef) contains the melody, and the bottom staff (bass clef) contains the piano accompaniment. The lyrics are written below the treble staff.

Handwritten lyrics: ಡು - ಡು ಳ - ಡು - ಳ್ದು - ಡು.

Jesus Christus herrscht als König.

13TH CENTURY.

Trochaic 8. 8. 7. | (84. 85.)

೧೦೪. ಕ್ಷ - ಸ್ತೃ ರ - ಜ್ಜ - ಷ್ಠಿ - ಳ್ಞ, ಪೂ - ಬ್ಬ ಷ್ಠ - ಬ - ದಿ - ವ ಜ್ಞ - ಕೃ - ತಿ - ಬ್ಬ ಳ್ಞ ಟ - ಳ್ಞ
 ಳ್ಞ - ಷ್ಠಿ - ರ - ರ - ಳ್ಞ - ಳ್ಞ - ಬ್ಬ ಳ್ಞ ಟ - ಳ್ಞ - ರ - ಳ್ಞ - ಷ್ಠಿ - ರ - ಳ್ಞ - ಳ್ಞ ಟ - ಳ್ಞ ಳ್ಞ - ಳ್ಞ

5 ಬ - ಯ - ಶ್ಚಿ - ಳ್ಞ - ಯು. ದು. ಲಿ - ಳ್ಞ ಬ - ಳ್ಞ - ಷ್ಠಿ - ದು. ಬ - ಳ್ಞ - ಷ್ಠಿ - ದು.

Es kostet viel, ein Christ zu sein.

C. KOCHER. 1825

Iambic 8. 11. 10. 11. 10. 4.

೧೭೭. ಸತ್ತ್ ಕ್ಷ - ಸ್ತೃ - ಬ - ಬ್ಬ ಕ್ಷ - ಷ್ಠಿ - ಷ್ಠಿ; ಬಿ - ರ್ಗ - ಷ್ಠಿ - ಷ್ಠಿ - ಷ್ಠಿ

4 ಬ - ಬಿ - ಳ್ಞ - ಳ್ಞ - ಳ್ಞ - ಳ್ಞ. ಕ್ಷ - ಸ್ತೃ - ಸ್ಪ - ಷ್ಠಿ - ಳ್ಞ ಲಿ - ಳ್ಞ ಸ್ಪ - ಯಿ -

8

ಬ - ಭ - ಭ - ಭ ಬು - ಭು - ಗು - ಷು - ದಂ - ಣ ರೀ - ತಿ.

12

ಈ ಯು - ಋ - ಂ - ಃ ಒ - ಒ ಒ - ಯ - ಭು ಶು - ಕ - ಗ - ದು.

87

Ich will dich lieben, meine Stärke.

CH. MÖCK. † 1818

Iambic 9. 8. | 8. 6. (87. 88.)

೩೦.

ಒ - ಷು - ತಿ ಪ್ರೀ - ಯ ನಿ - ಚ ತ್ರಾ - ಣಿ, ಒ - ಷು - ತಿ ಪ್ರೀ - ಯ ಒ - ಷು - ನಿ - ಗು - ಲಿ - ಯು - ತ್ವ - ದು - ಷು ಪ್ರಾ - ಣಿ, ಒ - ಷು - ತಿ ಪ್ರೀ - ಯ ಒ - ಷು - ನಿ - ಗು - ಲಿ - ಯು - ತ್ವ - ದು - ಷು.

5

ಏ! ಯೆ! ಹೃದ್ ಭಿ - ಷು - ವಾ - ಗು ಒ - ರ - ಗು ನೀ ಜೀ - ಬ -

9

ಜ್ಯೋ - ತಿ - ಯು!

88

Ich will dich lieben, meine Stärke.

J. B. KÖNIG. 1738

Iambic 9. 8. | 8. 6. (87. 88.)

೨೦. ಒ - ಒ - ತಿ ಪ್ರೀ - ಯ ನಿ - ಜ ತ್ರಿ - ಣ, ಒ - ಒ - ತಿ ಪ್ರೀ - ಯ ಒ - ಟ -
 ನಿ - ಗೊ - ಲಿ - ಯು - ತ್ತ - ದು - ಒ ಫ್ರಿ - ಣ; ನಿ - ಒ - ಒ ನಿ - ತ್ತ ಒ - ತ್ತ -

9 ಒ!
 ಯೆ! ಹೃದ್ ಭಿ - ಜ - ವಾ - ಗೊ ಒ - ರ - ಗು ನೀ ಜೀ - ವ - ಜ್ಯೋ - ತಿ - ಯು!

89

Wer nur den lieben Gott lässt walten.

G. NEUMARK. 1640

Iambic 9. 8. | 8. 8. (89 - 93)

೨೯೩. ಒ - ಒ - ಸ ಲ - ಒ ಧೀ - ಒ ಒ - ತಿ ಒ - ತಿ - ಗೆ ಒ - ಒ ಒ - ಒ - ಸ!
 ಒ - ಒ - ಒ ಲ - ಒ ಒ - ಒ ಒ - ತಿ ಒ - ತಿ - ಯ್ - ಒ - ಗೆ ಒ - ಯ್ - ಒ.

9 ಈ ಒ - ಒ ಮೇ - ಲೆ ಒ - ಒ - ಯು ಒ - ಒ - ಒ - ರೆ - ಒ ಬೀ - ಒ - ಒ.

90

Mir ist Erbarmung widerfahren.

ALTDÖRFER. 1819

Iambic 9. 8. | 8. 8. (89 - 93)

90. ಅ - ಛಾ - ಂ - ಪು - ಬು ಕ್ಷಮಿಂ - ದಿ - ಯ್ತು - ನು ಬಿ - ದೇ - ಪು ಬು - ಂ - ಪು
 ಅ - ಛಾ - ಯ್ತು - ಬಿಂ - ದಿ ಕ್ಷಮೆ - ಯ್ತು - ನು ಬಿ - ದೇ - ಪು ಯ್ತು - ನು -

7 ಪು - ಬಿ - ದೇ - ಪು? ಅ - ಛಾ - ಯ್ತು - ಬಿಂ - ದಿ ಬಿ - ದೇ - ಪು,
 ಅ - ಛಾ - ಯ್ತು - ಬಿಂ - ದಿ? ಅ - ಛಾ - ಯ್ತು - ಬಿಂ - ದಿ

13 ಕ್ಷಮೆ - ದೇ - ಪು - ಬಿಂ - ದಿ ಬಿ - ದೇ - ಪು.

91

Wer weiss, wie nahe mir mein Ende.

HAMBURG. 1690

Iambic 9. 8. | 8. 8 (89 - 93)

91. ಜೀ - ವಾಂ - ತು - ಕಾ - ಲ ಯಾ - ರು ಬಿ - ದೇ? ಬಿ - ದೇ - ಪು ಬಿ - ದೇ - ಪು;
 ಬಿ - ದೇ - ಪು ತು - ದೇ - ರು ಬಿ - ದೇ? ಬಿ - ದೇ - ಪು ಬಿ - ದೇ - ಪು.

(9) ಅ - ಛಾ - ಯ್ತು - ಬಿಂ - ದಿ ಕ್ಷಮೆ - ಯ್ತು - ಬಿಂ - ದಿ ಕ್ಷಮೆ - ದೇ - ಪು ಬಿ - ದೇ - ಪು!

92

O dass ich tausend Zungen hätte.

J. B. KÖNIG. 1738

Iambic 9. 8. | 8. 8. (89 - 93)

೧೦೮. ಸ - ಉ - ಸ - ಖಿ - ಲಿ - ನ - ಉ - ನ - ಬಿ - ಛಿ - ಸ - ಉ - ಸ - ಬಾ - ಯು - ಣಿ - ಬ - ಣಿ -

ಉ - ಉ - ಛಿ - ಖಿ - ಲಿ - ನ - ಉ - ನ - ಬಿ - ಛಿ - ಸ - ಉ - ಸ - ಬಾ - ಯು - ಣಿ - ಬ - ಣಿ -

9

ಉ - ದ್ಧ - ವಾ - ಸ - ರ - ಉ - ಪ - ಣಿ - ಪಿ - ಣಿ - ಣಿ - ಬ - ಣಿ - ಛಿ - ರ - ಣಿ -

ಉ - ದ್ಧ - ವಾ - ಸ - ರ - ಉ - ಪ - ಣಿ - ಪಿ - ಣಿ - ಣಿ - ಬ - ಣಿ - ಛಿ - ರ - ಣಿ -

93

Der beste Freund ist in dem Himmel.

L. REICHARDT. 1823

Iambic 9. 8. | 8. 8. (89 - 93)

೧೩. ಸ - ಛಿ - ಛಿ - ಬಿ - ಉ - ಣಿ - ಬಿ - ಣಿ - ಛಿ - ಬಿ - ಉ - ಣಿ - ಬಿ - ಉ - ಣಿ -

ಉ - ಸ - ಛಿ - ಛಿ - ಬಿ - ಉ - ಣಿ - ಬಿ - ಣಿ - ಛಿ - ಬಿ - ಉ - ಣಿ - ಬಿ - ಉ - ಣಿ -

7

ಛಿ - ಛಿ - ಛಿ - ಸ - ಛಿ - ಉ - ಣಿ - ಬಿ - ಉ - ಣಿ - ಛಿ -

ಛಿ - ಛಿ - ಛಿ - ಸ - ಛಿ - ಉ - ಣಿ - ಬಿ - ಉ - ಣಿ - ಛಿ -

13

ಪ್ರೀ - ಸು - ಒ - ಷ್ಟೆ ಬಿ - ಉ - ಚು.

94

Ich bete an die Macht der Liebe.
Iambic 9. 8. 9. 8. 9. 9.

D. BORTNIANSKY. 1822

ಓ. ಪ್ರೀ - ಸು - ಒ - ಷ್ಟೆ ಬಿ - ಉ - ಚು ಉ - ಪಾ - ರ ಪ್ರೀ - ತಿ

7

ಉ - ರ - ಟು, ಉ - ರ - ಟು - ಸ್ತೆ - ಸು ಚಿ - ಉ ಉ - ಪಾ - ರ ಪ್ರೀ - ತಿ

14

ಉ - ಪಾ - ರ ಪ್ರೀ - ತಿ ಉ - ಪಾ - ರ ಪ್ರೀ - ತಿ ಉ - ಪಾ - ರ ಪ್ರೀ - ತಿ

21

ಪ್ರೀ - ಮಾ - ಷ್ಟೆ - ಯ - ಷ್ಟೆ ಮು - ಕು - ಗೋ - ಷ್ಟೆ

95

Ach mein Herr Jesu, dein Nahesein.

WITTENBERG. 1524

9. 9. 6. 5. 10. 4.

2೪. ಆ - ಸ್ಯೇ-ಸು, ನಿ - ಜಿ ಶ್ರೀ ಸಾ-ಮಿ - ಟ್ಯ ಆಂ - ಟ - ಯ್ - ಫ - ಕೇ - ಯೋ - ದು

8 ಶಾಂ - ಟ - ಯ ರ - ಮ್ಯ-ವಾ - ದ ನಿ - ಜಿ ಆ - ಕಾ - ಳ ದ್ವಿ - ಷ್ಟಿ ಸಂ-ತೋ -

14 ಳ ಳೊ - ರ - ಆ ಟ್ರಿ - ಯ ಷ್ಟಿ - ಷ್ಟಿ ದೇ - ಳಾ - ಳ - ಆ - ಳ.

96

Dir, dir Jehovah will ich singen.

FREYLINGHAUSEN. 1704

Iambic 9. 10. | 10. 10. (96. 97.)

೧೨೨. ಜೇ - ಯೋ - ಸು ಕೋ - ಟೆ - ಗೋ - ಳ - ಯ - ಯಿ - ಯಿ ನಿಂ - ಳೊ - ಗ -
ಆ - ರಂ - ಭ - ಸಾ - ಳ್ಲಿ - ಗಾ - ರ - ರ - ಯಿ - ಯಿ ನಿಂ - ಳೊ - ಗ -

7
 2 - ಲೆ - ಳ್ಳು ಕೊ - ನು ಒ - ಳ್ಳು ಒ - ಳ್ಳು ಒ - ಳ್ಳು
 ಒ - ಳ್ಳು ಕೊ - ನು ಒ - ಳ್ಳು ಒ - ಳ್ಳು ಒ - ಳ್ಳು
 ದೇ - ವ - ತೂ - ಯ್ - ವ ನ - ಳ್ಳು - ಗಿ ಒ - ದು ಜ - ನ - ದೂ - ಳ - ಗೆ!

12

97

Ach sieh' ihn dulden.

J. H. KNECHT. 1793

Iambic 9. 10. | 10. 10. (96. 97.)

2೮.
 ೨ - ಲ - ಳ್ಳು - ಳ್ಳು ಒ - ಳ್ಳು ಒ - ಳ್ಳು ಒ - ಳ್ಳು ಒ - ಳ್ಳು ಒ - ಳ್ಳು ಒ - ಳ್ಳು
 ೨ - ಲ - ಳ್ಳು - ಳ್ಳು ಒ - ಳ್ಳು ಒ - ಳ್ಳು ಒ - ಳ್ಳು ಒ - ಳ್ಳು ಒ - ಳ್ಳು ಒ - ಳ್ಳು

7
 ಒ - ಗ - ನೋ - ಡಿ ಕೊ - ಳ್ಳು - ಳ್ಳು ಒ - ಳ್ಳು ಒ - ಳ್ಳು ಒ - ಳ್ಳು ಒ - ಳ್ಳು
 ಒ - ಗ - ನೋ - ಡಿ ಕೊ - ಳ್ಳು - ಳ್ಳು ಒ - ಳ್ಳು ಒ - ಳ್ಳು ಒ - ಳ್ಳು ಒ - ಳ್ಳು

14
 ಒ - ಳ್ಳು - ಳ್ಳು ಒ - ಳ್ಳು ಒ - ಳ್ಳು ಒ - ಳ್ಳು ಒ - ಳ್ಳು ಒ - ಳ್ಳು ಒ - ಳ್ಳು
 ಒ - ಳ್ಳು - ಳ್ಳು ಒ - ಳ್ಳು ಒ - ಳ್ಳು ಒ - ಳ್ಳು ಒ - ಳ್ಳು ಒ - ಳ್ಳು ಒ - ಳ್ಳು

Abendruhe nach des Tages Lasten.

J. ZUNDEL. † 1882

Trochaic 10. 9. | 9. 9.

ಮಿಷಿಲ. ದಿ - ನಾ - ಯಾ - ಸ ಜ - ಡ - ಕೊಂ - ಡ ಮೇ - ಲೆ ನಾ - ಯಂ - ಕಾ - ಲ - ಶಾಂ - ತಿ ಒ - ಳೈ -

4 ಳ, ಈ - ಗ ಈ - ಜಿ ಜ - ಡ - ಕೊ - ಳೈ ಬೇ - ಳಿ ಐ - ಐ -

7 ರೂ, ಕೃ - ತ್ತ - ಮಾ - ಧಾ - ಬ - ಬಿ ಯೇ - ಸು - ಬ - ಳಿ ಬ - ಬ - ಗಾ - ಯಿ - ತು.

11 ಳ - ರ ಳ - ಳಿ ಳ - ರ ಳ - ಳಿ ಬ - ಳಿ ಶಾಂ - ತಿ - ಯು!

Friede, ach Friede, ach göttlicher Friede.

FREYLINGHAUSEN. 1704

Dactylic 11. 11. | 12. 12.

1 ೨ ೩ ೪. ಶಾಂ - ತಿ - ಯ, ಶಾಂ - ತಿ - ಯ ಯೇ - ಸು - ಖಿ - ನಿಂ - ದ ಶು - ಭ್ವಾ ತ್ವ - ಗೆ

6 ತಂ - ದ - ಯು ಕೊ - ಡಿ - ಲ - ಸು. ಛ - ಡ - ರು ಶಾಂ - ತಿ - ಯ

11 ಹೊಂ - ದಿ - ಲ - ರಿಂ - ದ ಡ - ಭ್ವೇ - ಸು - ಖಿ - ಭ್ವೇ - ಡಿ ಲ - ಛಿ - ಲ -

16 ರು ಛ - ಪಂ - ಚ - ದ ಭೋ - ಗಿ - ಗೆ ಶಾಂ - ತಿ - ಯು ಛಿ - ಭಿ - ಸು -

21 ಛಿ - ಭಿ - ಸು ಶಾಂ - ತಿ - ಯು ತೀ - ರು - ಲ - ಛಿ - ಭಿ - ಸು

101

God save the King. (National Anthem.)

Iambic 6. 6. 4. 6. 6. 6. 4.

೨೨೫. ಬಾ - ಳ - ಲಿ ದೇ - ಬ - ಜ! ಓ - ಳ - ಲಿ ಮಾ - ಬ - ಬ ಗೋ - ತ - ಲ -

ಏ! ನೀ - ತಿ - ಯ ರಾ - ಜ - ನೇ, ಪ್ರೀ - ತಿ - ಯ ಗು - ರು - ವೇ,

ಗೀ - ತ - ದ ಗು - ರಿ - ಯೇ, ಸ್ತೋ - ತ ಪ - ಡು!

102

Fahre fort, fahre fort.

FREYLINGHAUSEN. 1704

Trochaic 6. 7. 8. 7. 8. 9. 6.

ಧೀ - ಯೋ - ನೇ, ಧೀ - ಯೋ - ನೇ, ನೀ - ನು ದೇ - ವ - ಸ - ಭೆ - ಯು!

ಬಿ - ಣ - ಣ್ಣ - ದ ಧ್ವ - ರ - ದಿಂ - ದ ಸೇ - ರಿ, ಧೈ - ಯು - ವಾ - ಗಿ - ರು!

ಶ - ಷ್ಠ - ಗಾ - ದ ಹಾ - ದಿ - ಯಿಂ - ದ ಶ - ಷ್ಠ, ಬಿ - ನೂ ಬೇ - ಸ - ರಾ - ಗ -

ದ, ಮುಂ - ದ - ಕೆ! ಮುಂ - ದ - ಕೆ.

103

Es ist ein Reis entsprungen.

MEL. 15TH CENTURY.

7. 6. | 6. 7. 6.

M. PRAETORIUS. 1609

ಕೋ - ಪ - ಲ ಬೇ - ರಿ - ನಿಂ - ದ ಶಿ - ಬಿಂ - ಡಿ ಪು - ಣ್ಣ - ಟಿ - ಪು

ಯೆ - ಸು ಬಿ - ಟಿ - ಯಿಂ - ದ ಲಿ - ಕ್ಕೇ - ಬ ಟು - ಣ್ಣ - ಟಿ - ಪು.

6

ಜೊ-ಶ್ಚೋ-ದ ಬ-ಳೋ-ಳು ಹೇ-ಮಂ-ಱ ಕಾ-ಲ-ದ - ೩೦ ಸ -

11

ಟಿ - ಟಿ - ಬ - ಳಿ - ಟಿ.

104

Herr Jesu, Gnadensonne.

WITTENBERG. 1524

Iambic 7. 6. | 7. 7. 6.

೨೨೬.

ಸು - ನೀ - ತ ಸ್ತೂ-ರ್ಯ - ನ ಬ ಉ - ಕ್ಷಮೆ - ಲ ಒ - ಳ - ಳ -

ಅ - ಳೋ - ಪೂ - ರ್ತಿ - ಯಾ - ದ ಉ - ಕ್ಷಮೆ - ಲ ಒ - ಳ - ಳ -

(5)

ಕೊ - ಳ - ಯ್ಯೋ ಜೀ - ಬ - ಬ - ನ್ನು ಸು - ಕ್ಷಮೆ - ಲ ಒ - ಳ -

10

ಅ - ನು ಅ - ಕ್ಷೋ - ದ ಪಾ - ಳಿ - ಗೆ!

105

O Lamm Gottes, unschuldig.

N. DECIUS. 1542

7. 8. | 7. 7. 9.

1.

೬೩. ದೋ - ಷ - ರ - ಹೀ - ತ - ವಾ - ಗಿ ಬ - ಬ - ಣ್ಣ ದೋ - ಷ - ರ ಕು - ರಿ!
 ಅ - ಳ್ಲಿ - ಪೂ - ರಿ - ತ - ವಾ - ಗಿ ನಿ - ಣ್ಣಿ - ಳ್ಲಿ ಪಾ - ಸ್ಯ - ದ

5. 2.

ಗು - ರಿ! ಅ - ಳ್ಲೋ - ರ ಬಿ - ಷ್ಣ ಅ - ಳ್ಲಿ; ಅ - ಸಂ - ಖ್ಯಿ ಬಿ - ಷ್ಣ

9.

ಪಾ - ಪ. ಕಾ - ರು - ಣ್ಯ ತೋ - ರಿ - ಸು, ಶ್ರೀ ಯೇ - ಸು!

106

Sieh', hier bin ich, Ehrenkönig.

J. B. KÖNIG. 1738

Trochaic 8. 7. | 4. 4. 7. (106 - 108)

೨೨೩. ಬ - ಡ ಪಾ - ಟಿ ನಾ - ಬು ಬಂ - ಬ ನಿ - ಷ್ಣ ಮುಂ - ದೆ
 ನೀ - ಡ ನೀ - ತಿ - ಯು - ಳ್ಲಿ ತಂ - ಬ; ಕೊ - ಡು ಶಾಂ - ತಿ -

8

ಜೀ - ಉ - ರ್!
ಯೆ - ಉ - ಗ್!
ಜೀ - ಳು ಉ - ಳು ಮೊ - ರ್ - ಯೆ - ಳು! ಭ - ಯೆ -

15

ಭ್ರಾಂ - ತಿ ಕಾ - ಡು - ತ್ರಿ
ಃ

107

Rousseau's Dream.

J. J. ROUSSEAU. † 1778

Trochaic 8. 7. | 4. 4. 7. (106 - 108)

2೬.

ಜೀ - ಉ ಕಾಂ - ತಿ - ಯೆ - ಳು ಬಿ - ಟ್ಟಿ ರ - ಳು - ಮು - ಯೆ ಮು - ಕ - ವೆ,

5

ಮು - ಳು ಮಾ - ಲೆ ಬಿ - ಗಿ - ದಿ - ಟ್ಟಿ ಗಾ - ಯೆ - ವಾ - ದ ತ - ಲೆ - ಯೆ,

9

ಜ್ಞೇ - ಷ - ವೆ - ಷ್ಟೋ, ನಿಂ - ದೆ - ಯೆ - ಷ್ಟೋ ನಿ - ಳು ಮೇ - ಲೆ ಬಂ - ದ - ದೆ!

108

Lo! He comes. (Helmsley.)

T. OLIVERS & M. MADAN.

Trochaic 8. 7. | 4. 4. 7. (106 - 108)

1
 ೪೦. ಷ - ಪಿ - ಯ - ಲಿ - ಟೀ - ಅ - ಬಿ - ಟ್ಪು - ದಿ - ಸು - ರ - ಂ - ಚ -
 ಅ - ಗ - ಲ, ಮೇ - ಲೋ - ಅ - ಬಿ - ಟ್ಪು - ಯೇ - ಸು - ಷ - ಷ -

7
 ಸ್ತೋ - ತ - ಷಿ -
 ಲೋ - ಅ - ಷಿ - ಸೇ - ರ, ಅ - ಸು - ಗ್ರ - ಷಿ - ಷ - ಸು -

13
 ಗ್ರ - ಷಿ - ಷಿ - ಸು - ಅ - ರ - ದಿ - ಅ - ತು - ಷಿ - ಗ.
 ಗ್ರ - ಷಿ - ಷಿ - ಸು - ಅ - ರ - ದಿ - ಅ - ತು - ಷಿ - ಗ.

109

Allein Gott in der Höh' sei Ehr'.

N. DECIUS. 1527

Iambic 8. 7. | 8. 8. 7. (109 - 111)

೨೦೫. ಸ - ಪೂರ್ - ಷ - ತಂ - ಗ್ರ - ಸೈ - ಅ - ಷಿ - ಸು - ಅ - ರ - ದಿ - ಸು - ಷಿ - ರ -
 ಬಾ - ಡೋ - ಣ! ನು - ಷಿ - ಲಿ - ಅ - ಷಿ - ಸು - ಷಿ - ಷಿ - ಷಿ - ಷಿ -

7

 ಸೌ - ಋ - ಬಿ - ಬ್ಬ - ಳಿ ದೇ - ಬ - ರೂ - ಳಿ - ಯಾ ಉ - ಪ - ತ
 14

 ಸ - ಮಾ - ಧಿ - ಸ - ಮ್ನಿ; ನಿ - ತ್ತೋ - ಯಿ - ತ - ಳಿ ಕಾ - ಟ.

110

Es ist das Heil uns kommen her.
Iambic 8. 7. | 8. 8. 7. (109 - 111)

1524

೨೩೯. ಸಂ - ರ - ಣ ಬಂ - ಣ - ದ - ಬ್ಬ - ಗೆ ಬ - ರೇ ಕ - ಣಿ - ಣ - ದಿಂ - ಣ.
 ಉಂ - ಣಿ - ಗ - ದೆ - ದು ಪ್ಪಾ - ಣಿ - ಕ ಸ - ಹಾ - ಯ ಕ್ರ - ಯಿ - ಯಿಂ - ಣ.
 (4)

 ಬಿ - ಶ್ವ - ಸ ಕಾ - ಣ್ಣಿ - ದ್ವಿ - ಸ - ಬ; ಕೊಂ - ಡ್ಲೋ - ದ - ನೀ - ತ ಪಾ - ಪ - ಬ; ಬ -
 9

 ಣಿ - ಣ - ನೀ - ತ - ಪಿ - ದ.

111

Es ist gewisslich an der Zeit.

1535

Iambic 8. 7. | 8. 8. 7. (109 - 111)

2. ಭೂ - ಲೋ - ಕ - ಕ್ಷೇ - ತ ಮಾ - ಡಿ - ದ ಸಂ - ಪ್ರೀ - ತಿ - ಗೀ - ಡು ಬಿ - ಲಿ.
ತಾ ಕಂ - ಡು ದೋ - ಷ ಜಿ - ತಿ - ಯ, ಉ - ಪೇ - ಷ ಮಾ - ಡ - ಲಿ - ಲಿ.

(9) ಈ ಪ್ರೀ - ತಿ - ಯಂ - ತ - ಬ - ರಿ - ತು ದ - ಯಾ - ಬ್ಬಿ ಜು - ಲ ಕಾ - ಣಿ -

17 ಉ ನಾ - ಮ - ಭ್ಯ ಯಾ - ರಿ - ಗುಂ - ಟು?

112

Lobe den Herren, o meine Seele!

FREYLINGHAUSEN. 1714

10. 8. | 8. 8. 8.

2. ಆ - ತ್ಸ - ಜ ಸ್ತೋ - ತ - ಬಿ ಪು - ಡಿ - ರ - ಲಿ! ಸ್ತೋ - ತ - ಬಿ
ಜು - ಜ್ಜು - ಜು - ರಾ - ಟು - ಬಿ ಕಿ - ಲ - ಉ - ಲಿ ಜಿ - ನ - ಳಿ -

6 ಪು - ಡು - ಜಿ - ತು - ಲಿ!
ತ - ಳಿ - ಜಿ - ತು - ಲಿ! ತ - ರೀ - ರ ಜಿ - ಣಿ

11

ತ - ಳ - ಪು. ತ - ಳ - ಬಿ ಕೂ - ಱ್ಱಿ ದಾ - ಣ - ಪು. ಕ -

17

ಃ - ಲಾ - ಯ, ಕ - ಳೆ - ಲಾ - ಯ!

113

Das ist unbeschreiblich.

MORAVIAN TUNEBOOK. 1784

Trochaic 6. 5. | 6. 5. 6. 5. (113 - 115)

೪೮. $\frac{3}{4}$

ಪಂ - ದ ಕೂ - ರ - ಣ - ಬಿ - ಳೆ ಪಂ - ದ ಬೆ - ಳ - ಕ
 ಉ - ದ - ಕಾ - ರ - ಣ - ಬಿ - ಳೆ ತೋ - ರ - ಲಾ - ಯಿ - ತು.

7

ಬೇ - ಳೆ - ಕೆ - ಬಿ - ಣ - ಳಿ ನೀ - ತಿ ಸೂ - ಯಾ - ಬ

14

ಬಿ - ಕಿ ಉ - ಳೆ - ಲೆ - ಳಿ ಕಾಂ - ತಿ ಕೂ - ಯ್ತ - ನು.

114

Warum sind der Tränen.

J. A. P. SCHULZ. 1785

Trochaic 6. 5. 6. 5. 6. 5. 6. 5. (113 - 115)

1. 2. 3. 4. 5. 6. 7. 8. 9. 10. 11. 12.

ಯ - ಒ - ಒ - ಒ - ಒ - ಒ - ಒ - ಒ - ಒ - ಒ - ಒ - ಒ

5. 6. 7. 8. 9. 10. 11. 12. 13. 14. 15. 16.

ಯ - ಒ - ಒ - ಒ - ಒ - ಒ - ಒ - ಒ - ಒ - ಒ - ಒ - ಒ

9. 10. 11. 12. 13. 14. 15. 16. 17. 18. 19. 20.

ಒ - ಒ - ಒ - ಒ - ಒ - ಒ - ಒ - ಒ - ಒ - ಒ - ಒ - ಒ

13. 14. 15. 16. 17. 18. 19. 20. 21. 22. 23. 24.

ಒ - ಒ - ಒ - ಒ - ಒ - ಒ - ಒ - ಒ - ಒ - ಒ - ಒ - ಒ

115

Freiheit, die ich meine.

KARL GROOS. 1817

Trochaic 6. 5. | 6. 5. 6. 5. (113 - 115)

೧೩೩. ಫ - ರ - ವ - ಥಾ - ಫೋ - ಫ ಲ - ಲೋ ಲೋ - ಣ - ಕು
 ಉ - ಛಿ - ಸೋ ಸಂ - ಥೋ - ಫ ಲ - ಛೋ ದೋ - ಛ - ದು!

5

ದ - ಛಿ ರ - ಜ - ಬ - ಲ ಮು - ರಿ - ಛಿ - ಕು - ಛ!

9

ಠ - ಳಿ - ಳ - ಣ - ಯಿ - ಳಿ ಫ - ಳ ಛಿ - ಛಿ - ಛ!

13

ಠ - ಳಿ - ಳ - ಣ - ಯಿ - ಳಿ ಫ - ಳ ಛಿ - ಛಿ - ಛ!

116

Wie sie so sanfte ruhn.

F. B. BENEKEN. 1787

6. 6. 6. 6. 6. 6. 6.

೩೪. ೮ - ಯು - ಷ್ಠಿ ದಾ - ಟು - ತಾ ಈ ಜೀ - ಬ ಹಾ - ರೋ-ದು;

5 ಜ - ರ - ಷ್ಠಿ ಬ - ಷ್ಠಿ - ಬ ಜೀ - ಬಂ - ಷ್ಠಿ - ಕ - ಲ - ಷ್ಠಿ.

9 ಸಂ - ಷ್ಠೀ - ಬ ಬಿ - ಬ - ಷ್ಠಿ ಸಂ - ಷ್ಠೀ - ಬ ಬ - ರ - ಷ್ಠಿ

13 ಲ - ಷ್ಠಿ - ಷ್ಠಿ ೮ - ಯಿ - ತೋ ಒಂ - ದು ಪ್ರ - ಯೋ - ಜ - ಸ್ಠಿ

117

In dulci jubilo.

6. 6. 6. 6. 7. 6. 5. 5.

MEL 15TH CENTURY.

M. PRAETORIUS. 1607

೫೧. ಮ - ಹಾ ಸಂ-ತೋ - ಜ - ವೇ! ಕೊಂ-ಡಾ - ಡಿ - ರ - ಳ್ಲ - ರೇ!

೫ ಒ - ಟ್ತು ಕ್ಷ - ಛಾ - ನಂ - ಛ ಈ ಜೊ - ತ್ತು ಪ - ಟ್ತು - ಛ! ಸ -

೯ ಜ್ಞ - ಒ ಸೂ - ಯ್ಫ ಬಂ - ಛ ಸ - ಮ - ಸ್ತ ಲೋ - ಕ - ಕ್ಕ!

13 ಳ್ಲ - ಯ ಯೇ - ಸು - ವೇ, ನಿ - ತ್ತು ಬಂ - ಛ - ನ್ನ!

118

Es klingt ein hoher Klang.

H. G. NAEGELI. † 1836

Iambic 6. 6. 6. 6. 9. 9. 8. 8.

೧೨೯. ತು - ತೂ - ರಿ ಊ - ದಿ - ರಿ ಗ - ಟ್ಟಾ - ದ ತ - ಬ್ಬ - ದಿ! ಸು - ವಾ - ತ್ಸ ಸಾ - ರಿ -

6 ರಿ ಮ - ಹಾ ಸಂ - ತೋ - ಜ - ದಿ! ಚೇ - ಯೋ - ನಿ - ನ - ಟ್ತು ಳ - ಳು -
ಯೆ - ಹೋ - ಲ ಬಿ - ಳ್ತು - ಪಾ - ಲ

12 ತಿ - ಬ್ಬ
ತಿ - ಬ್ಬ. ಚೇ - ಯೋ - ನೇ, ಹ - ತ್ತಿ ಗೋ - ಪು - ರ ಜ - ಸಂ - ಗಿ - ಸು ಸು - ವಾ - ತ್ಸ - ಯ!

119

Nun danket alle Gott.

JOHANN CRÜGER. 1648

Iambic 6. 7. | 6. 6. 6. 6. (119 - 121)

೩೧೪. ಏ - ಲ್ಲಾ - ನು ಭೋ - ಗಿ - ಸಿ ದ - ಯಾ - ಳು ಕ - ತ್ಸ - ನಿಂ - ದ,
ಕೃ - ತ - ಜ್ಞಾ - ರಾ - ಗಿ - ರಿ ಮ - ನೋ - ಪಾ - ಕ್ಯಾ - ಯ - ದಿಂ - ದ!

(5)

ಉ - ಪ್ಪು - ಪ್ಪು ರ - ಳ್ - ಳ್ ತಿ - ಯ್ಯ - ಭರ್ - ದಿಂ - ದ - ಳೇ, ಉ -

Musical notation for the first system, including treble and bass clefs, a key signature of one flat, and vocal line with lyrics in Kannada. The bass clef part includes a double sharp for the second degree.

10

ಉ - ಳು ಉ - ರ - ಉ ಕ್ಕಿ - ಳ್ - ಉ - ಪ್ಪಿ - ಳು - ಪ್ಪಿ -

Musical notation for the second system, continuing from the first. It ends with a double bar line and fermatas over the final notes.

120

Ach Gott gedenke mein.

J. B. FALCK. 1701

Iambic 6. 7. | 6. 6. 6. 6. (119 - 121)

೨೨೨. ಏ - ಳು ಏ - ಳು ಉ - ಪ್ಪು! ಉ - ಪ್ಪು - ಳು - ಕ್ಕಿಂ - ಡಿ - ಳ್ಪು ಉ - ಳು.
 ಸಿ ಳ್ಪಿ - ರ್ ಳಿ - ಳು - ಳು, ಉ - ಳ್ಪಿ - ಳು - ಸಿ - ಗಿ - ಳು - ಳು.

Musical notation for the first system of this section, in common time (C), with treble and bass clefs and a vocal line with lyrics in Kannada.

(5)

ಸಂ - ಳು - ಳು ಬಂ - ದ - ರು. ಳು - ಳು - ಯ್ಯ ಳು - ಳು - ಳು; ಳು -

Musical notation for the second system, continuing the first system of this section.

10

ಳ್ಪು - ಗಿ ಕ್ಕಿ - ರ್ - ಳು ಉ - ಳು - ಳು ಉ - ಳು - ಳು!

Musical notation for the third system, concluding the piece with a double bar line and fermatas.

121

O Gott, du frommer Gott.

MEL. 1675

Iambic 6. 7. | 6. 6. 6. 6. (119 - 121)

J. S. BACH. † 1750

1. ಒ - ಗೋ ಮ - ಬು - ಷ್ಟ - ಮ! ಆ - ಷ್ಟಿ - ಳಿ ದುಃ - ಖಿ ಜ - ಲ; ಮೋ -

5. ದೇ - ಲಿ ಲ - ಷ್ಟಿ - ಯು; ತು - ಟೀ - ಲಿ ಶೋ - ಆ - ಬು - ಲಿ; ಖ -

9. ಷೋ - ಲಿ ಜಿ - ಬು - ರು; ಸಿ - ಆ - ಷ್ಟಿ ಬು - ಬು - ಬಿ; ಲ -

13. ದೇ - ಲಿ ತಿ - ಷ್ಟಿ - ಯು ಈ ರೂ - ಬು ನೋ - ಡಿ - ರಿ!

122

My Jesus, be Thou near me.

GREEK AIR.

Iambic 7. 3. 7. 3. 5. 5. 5. 4.

1. ಈ ಜೀ - ಬು ಆ - ಷ್ಟಿ - ಲಿ - ಳಿ ಬು - ಬ್ಬು - ಬು ನೀ, ಆ - ಷ್ಟಿ, ತೇ - ಜ

6

ಚೆ - ಲ್ಲಿ ಒ - ಡ - ಭ! ಬ - ಬ - ಋ - ದ - ಲ್ಲಿ ಳ್ಲೆ - ಬ - ಬ -

12

ಒ - ಲ್ಲಿ ಕೊ - ಡ - ಲಿ ಬ - ಲ್ಲಿ ಳ್ಲೆ - ದೇ ಬೇ - ಕು.

123

Himmelan, nur himmelan.
Trochaic 7. 5. | 4. 7. 7. 4.

G. D. SCHMID. 1754

೨೫೮.

ಪ - ರ - ಲೋ - ಕ - ಕಂ - ದಿ - ನು ಪೂ - ಗ್ಗಾ ಹಿ - ಡಿ - ದು
ಹೋ - ಗು! ಅ - ಲ್ಲಿ ತುಂ - ಬೊ - ದು ಭ - ಳ್ಲೆ - ರಾ - ತ - ಯು.

8

ಭೂ - ಲೋ - ಕ - ದಿ ಸು - ಖಿ ದು: - ಖಿ - ಪಾ - ನು - ತೆ;

15


ಬ - ಹಿ - ಬು - ಯು ಅ - ಳ್ಲೆ - ಗೆ ಅ - ಳ್ಲಿ - ರ - ಲಿ!

124


Mache dich, mein Geist, bereit.

J. ROSENMÜLLER. 1655

Trochaic 7. 6. | 3. 3. 6. 6.



೨೮೪. ೨ - ಣ - ಣ - ಣ - ಗು! ಪ್ರಾ - ರ್ಥ - ನು! ನಿ - ಡೆ ತಿ - ಳಿ - ದೇ - ಳು!
ಜ - ಣ - ಣ - ವೈ - ಜ - ತ್ವಾ - ಲ - ವು ಬಂ - ದ - ರೇ - ನು? ಹೇ - ಳು! ಕಾ - ಣ - ದ




6 ಶೋ - ಧ - ನೆ ಮು - ತ್ವ ಬ - ಹು - ದ - ಲ್ಲ? ಹೊ - ತ್ತು ಯಾ - ರು ಬ - ಲ್ಲ?

125


Der Herr fährt auf gen Himmel.

J. SCHMIDLIN. † 1772

Iambic 7. 6. | 6. 7. 7. 6. (125. 126)



೨೮೫. ಈ ಲೋ - ಕ ಬಿ - ಟ್ತು ಹೊ - ಗ ಸಂ - ತೋ - ಜ ಜ - ಡು - ಬೆ.
ಆ - ಪ್ಪೇ - ನು, ೨ - ಷ್ಠು ಭೋ - ಗ ನಿ - ರಂ - ತ ವಿ - ಷ್ಠಿ - ಳೆ!



(4) ೨ - ಷ್ಠೇ - ಬ - ದಂ - ಗಿ - ಯ ನೀ ನಂ - ಗೆ ತೊ - ಡ ಕೊ - ಟೆ; ಪಾ -

127

Wiederum hat stille Nacht.

J. A. NAUMANN. † 1801

Trochaic 7. 6. | 7. 6. 7. 6.

2. ಐ - ಬ್ಬಿ - ಲಿ - ತ್ತೆ - ರಿ - ಬ್ಬಿ - ಬ್ಬಿ ಒ - ಬ್ಬಿ - ಉ - ಉ - ನಿ - ಬ್ಬಿ
 ಲ - ಲಿ - ದ್ದಿ - ಲ್ಲಿ - ಸ - ಟ್ತಿ - ದ್ದಿ ಒ - ಟ್ತಿ - ಉ - ಉ - ರಿ - ಬ್ಬಿ,

5 ದು - ಟ್ತಿ - ಉ - ಉ ಉ - ಉ - ಉ, ಒ - ಉ - ಯ - ಬ್ಬಿ ಒ - ಉ!
 ದು - ಟ್ತಿ - ಉ - ಉ ಉ - ಉ - ಉ, ಒ - ಉ - ಯ - ಬ್ಬಿ ಒ - ಉ!

9 ಯೆ - ಸು ತಿ - ಉ - ಒ - ಉ - ಯೆ ಉ - ಉ ಒ - ಉ - ಉ - ಉ!
 ಯೆ - ಸು ತಿ - ಉ - ಒ - ಉ - ಯೆ ಉ - ಉ ಒ - ಉ - ಉ - ಉ!

128

Wie soll ich dich empfangen.

M. TESCHNER. 1614

Iambic 7. 6. | 7. 6. 7. 6. (128 - 132)

2. ಏ - ಸ - ದು - ಗೊ - ಟ್ತಿ - ದಂ - ತು, ಉ - ಉ - ಉ ನಿ - ಉ - ನೆ?
 ಏ - ಕ - ರ ಗೈ - ಯೋ - ದಂ - ತು, ಉ - ಉ - ಉ ಉ - ಉ - ಯೆ?

(4)

ಈಯ್ ಚ್ಚೈ - ಒ ಚ್ಚೋ - ತಿ - ಯ - ನ್ನು ತ್ರೀ ಯೇ - ಸು ಸ್ವಾ - ಮಿ - ಯೇ! ನಿಂ -

9

ಗ - ಳ್ ಮಾ - ಒ - ಬ - ಬ್ಬು ನಾ - ಒ - ಯ್ಯ ಕೊ - ಡು - ಬ.

129

O Haupt voll Blut und Wunden.

LEO HASSLER. 1601

Iambic 7. 6. | 7. 6. 7. 6. (128 - 132)

2೫. ಒ ಒ ಒ ಒ ಕಾಂ - ತಿ ಮು - ಖಿ, ಹ್ಯಾ - ಗಾ - ದಿ ಪಾಂ - ಡ - ರ!
 ಒ ಒ ಒ ಒ ಶೋ - ಕ ದುಃ - ಖಿ ಒ ಯ್ಯೆ - ಜ್ಯೋ ಹೇ - ರ - ಳ!

(4)

ಸಂ - ಕ - ಷ್ಚ ನಿಂ - ದ - ಯಿಂ - ದ ಮು - ಚ್ಚ - ರೋ ಮು - ಖಿ - ಬ, ನಿಂ -

9

ಗಾ - ಗ - ತಿ ಒ - ಮ್ಬಿಂ - ದ ನಾ - ಷ್ಚಾಂ - ಗ ಬಂ - ದ - ಬ!

131

Befehl du deine Wege.

J. M. HAYDEN. † 1809

Iambic 7. 6. | 7. 6. 7. 6. (128 - 132)

೧೯೫. ಈ ಋ - ಭೃ ಚಿಂ - ತಿ ಬಿ - ಟ್ಪು ಲಿ - ಟ್ಪಿ - ಸ ಲಿ - ತಿ - ಲಿ ಸ -

5 ಬಿರ್ - ತ - ಲಿ - ತಿ ಬಿ - ಟ್ಪು ಲಿ - ಬಿರ್ - ತ - ಲಿ - ತಿ - ರು! ಸ -

9 ಋ - ಸಿ ಟ್ಪಿ - ತಿ - ಲಿ - ಟ್ಪು ತಿ - ಲಿ - ಟ್ಪಿ ಟ್ಪಿ - ಲಿ - ರಿ ಲಿ -

13 ಡಿ - ಯಿ ಬಿ - ತಿ - ಲಿ - ಟ್ಪು ಸಿ - ರಿ - ತಿ ಟ್ಪಿ - ಟ್ಪಿ - ಲಿ.

132

Der du in Todesnächten.

G. W. FINK. 1811

Iambic 7. 6. | 7. 6. 7. 6. (128 - 132)

128. ಕ - ಲೋ - ರ ಉ - ಪು ತಿ - ಲಿ, ಉ - ರ್ಗ - ರ - ಯೋ - ಣ - ನು
ಹೋ - ರಾ - ಡಿ, ಜ - ಯ - ತಿ - ಲಿ ಉ - ತ್ಪ - ಕ - ದೊಂ - ದಿ - ನು

(4) ಬ - ಹೋ - ಷ್ಠಿ ಸ್ತು - ತ - ಏ - ತಿ ಸೋ - ರ - ಭಿ ರ - ಣೆ ತಿ! ನೀ ಏ - ಯ -

(9) ದಿಂ - ದ - ಬ್ಬು - ತಿ ಬಂ - ದಿ - ರು ಸ - ಭ - ದಾ! ಬಂ - ದಿ - ರು ಸ - ಭ - ದಾ!

133

Jesus, refuge of my soul.

SPANISH CHANT.

Trochaic 7. 7. | 7. 7. 7. 7. (133. 134.)

133. ಯೇ - ಸು, ಉ - ಪು ಪು - ಏ - ಬ್ಬು ಉ - ಪು - ಷ್ಠಿ ಸ್ತು - ತು - ಪು!
ಲೋ - ಕ - ಏ - ಷ್ಠಿ ಪೋ - ಣ - ಕ ಉ - ಪು - ಷ್ಠಿ ಸ್ತು - ತು - ಪು;

5 ಉ - ಪು ಕ್ಷ - ಯ, ಯೇ - ಸು - ಪೇ, ಪಾ - ಷಿ, ಉ - ಪು ಸು - ಲ - ಷಿ!

9

ಓ - ಟ - ಟ - ಟ ರೇ - ಟ - ಗೆ ಒ - ಒ ದೋ - ಣಿ ಸೇ - ರಿ - ಸು!

134

Jesus, lover of my soul. (Hollingside.)
Trochaic 7. 7. 7. 7. 7. 7. 7. 7. (133. 134.)

J. B. DYKES. † 1876

೨೩೨. ಯೇ - ಸು, ಒ - ಒ ಪಾ - ಟ - ಟ ಒ - ಒ ಟ - ಟ ಶ್ವೇ - ಒ - ಟ!

5

ಓ - ಟ - ಟ - ಟ ಫೋ - ಟ - ಟ ಟ - ಟ - ಟ - ಯ ಟ - ಟ - ಸು;

9

ಒ - ಒ ಕ್ಕ - ಯ, ಯೇ - ಸು - ವೇ, ಪಾ - ಟಿ, ಒ - ಒ ಒ - ಟ - ಟ!

13

ಓ - ಟ - ಟ - ಟ ರೇ - ಟ - ಗೆ ಒ - ಒ ದೋ - ಣಿ ಸೇ - ರಿ - ಸು!

135

Christ lag in Todesbanden.

Iambic 7. 7. | 7. 8. 7. 4.

WALTHER & LUTHER.

WITTENBERG. 1524

1. ಶ್ರೀ - ಕ್ರಿಸ್ತೇ - ಸು ಕೃ - ಜ - ಯ - ಃ ತ್ರಿ - ಸು - ಕೃ - ಜ - ಯ - ಃ
 ಶ್ರೀ - ಕ್ರಿಸ್ತೇ - ಸು ಕೃ - ಜ - ಯ - ಃ ತ್ರಿ - ಸು - ಕೃ - ಜ - ಯ - ಃ

6. ಬ - ದ - ರ - ಃ ಕ - ರ್ತವ್ಯ - ಸಿ, ಕ - ರ್ತವ್ಯ - ಸಿ ಸ್ತೋ - ತ್ರ ಮಾ - ಡಿ - ರಿ! ಕೊಂ -
 ಬ - ದ - ರ - ಃ ಕ - ರ್ತವ್ಯ - ಸಿ, ಕ - ರ್ತವ್ಯ - ಸಿ ಸ್ತೋ - ತ್ರ ಮಾ - ಡಿ - ರಿ! ಕೊಂ -

11. ಡಾ - ಡಿ! ಕ - ರ್ತವ್ಯ - ಸಿ ಯ, ಕ - ರ್ತವ್ಯ - ಸಿ ಯ!
 ಡಾ - ಡಿ! ಕ - ರ್ತವ್ಯ - ಸಿ ಯ, ಕ - ರ್ತವ್ಯ - ಸಿ ಯ!

136

Christen sind ein göttlich Volk.

Trochaic 7. 8. 4. 7. 3. 8. 8. 7.

1. ಕ್ರಿಸ್ತೇ - ಸು ಕೃ - ಜ - ಯ - ಃ ದಿ - ಕೃ - ಜ - ಯ - ಃ
 ಕ್ರಿಸ್ತೇ - ಸು ಕೃ - ಜ - ಯ - ಃ ದಿ - ಕೃ - ಜ - ಯ - ಃ

5. ಕ್ರಿಸ್ತೇ - ಸು ಕೃ - ಜ - ಯ - ಃ ದಿ - ಕೃ - ಜ - ಯ - ಃ
 ಕ್ರಿಸ್ತೇ - ಸು ಕೃ - ಜ - ಯ - ಃ ದಿ - ಕೃ - ಜ - ಯ - ಃ

9

ಉ - ಬ - ರ - ರ - ಸಾ - ಗ - ಛಿ - ಶ, ಉ - ಬ - ರ - ಛಿ ಕಾ - ಯು - ತ್ರಾ - ಶ,

13

ಉ - ಉ - ಬ - ಛಿ ಬಾ - ಛಿ - ರ.

137

Warum sollt' ich mich denn grämen?

J. J. EBELING. 1666

Trochaic 8. 3. 3. 6. 8. 3. 3. 6. (137 - 139)

೩೦೨. ಚಂ - ತ ಯಾ - ಕೆ? ಯಾ - ಕೆ ದು - ಖ? ಯೇ - ಸು - ವು ಬಂ - ದ - ನು;

7

ಉ - ಉ ಬ - ಛಿ ಶ - ಖಿ. ಉ - ಉ ಗುಂ - ಟು ಜ - ಶ ಪೀ -

12

ಠ; ಬ - ಪ - ಗೆ, ಐ - ಟ್ಟ - ದ, ಮ - ಹಿ - ಮೇ ಕಿ - ರೀ - ಟ!

138

Fröhlich soll mein Herze springen.

1741

Trochaic 8. 3. 3. 6. 8. 3. 3. 6. (137 - 139)

139

Auf den Bergen, auf den Heiden.

CHR. PALMER. 1845

Trochaic 8. 3. 3. 6. 8. 3. 3. 6. (137 - 139)

6

ಏ ಲ - ಳು ಕು - ರಿ ಬ - ಳೆ. ಅ - ಯ್ಯೋ! ತ - ಳ್ಲಿ ಹೋ - ಗಿ - ದ್ದಾ - ಳೆ;

11

ನಾ - ಕು - ಳು ಕು - ರಿ ಬ - ಳೆ. ಬಿ - ಳಿ ಬಿ - ರಿ ತಿ - ಳೆ.

140

Hab' ich recht und wahr vernommem.

F. SILCHER. † 1860

Trochaic 8. 5. | 5. 5. 8. 8.

೧೨೦.

ಬ - ಳು ಬಾ - ಲ - ರ - ಳು ಕಂ - ಳು ಅ - ಳ್ಲಿ ಅ - ಳ್ಲಿ - ಳು.
ಬ - ರ - ನೋ - ಡಿ - ಸ - ರಿ ಅ - ರಿ ಯೇ - ಸಿ ಕು - ಳು - ಳೆ.

5

ಮಾ - ಡಿ ಬ - ಯಿ - ಯಿ ಚಿ - ಳು ಬಿ - ಳು - ಳು ಅ - ಳ್ಲಿ - ಕುಂ - ಳು ಅ - ಶೀ -

10

ವಾ - ಳು ಕು - ಳು - ಬಿ - ತು - ಳು ಕು - ಸಿ - ಬಿ

141

We're travelling to heaven above.

Iambic 8. 3. | 8. 8. 8. 3. (141. 142.)

೧೦೮. ಮೇ - ಲಾ - ದ ಮೋಕ್ಷ-ಕ್ಷೋ-ಗು - ವಾ! ಬಂ-ದೀ-ಯಾ? ಬಂ-ದೀ-ಯಾ? ಬಂ-ದೀ -
 ನ - ಮ್ಮಿ - ಶ - ನ - ನ್ನು ನೋ-ಡು - ವಾ! ಬಂ-ದೀ-ಯಾ? ಬಂ-ದೀ-ಯಾ? ಬಂ-ದೀ -

ಯಾ?
 ಯಾ? ನೂ - ರಾ - ರು ಮಂ-ದಿ ಭಾ - ಗ್ಯ - ದಿ ಸೇ -

ರಿ - ರು-ತಾ - ರೆ ಹ-ರ್ಷ - ದಿ ಇ - ನ್ನುಂ - ಟು ಜಾ - ಗ ಶ್ಚ - ಗ್ -

ದಿ. ಬಂ-ದಿ - ಯಾ? ಬಂ-ದಿ-ಯಾ? ಬಂ-ದಿ - ಯಾ?

142

There is a better world, they say.

H. P. MAIN. 1839

Iambic 8. 3. | 8. 8. 8. 3. (141. 142.)

೧೧೮. ಮೇ - ಲಾ - ದ ಮೋ - ಕ್ಷ - ಕ್ಷೋ - ಗು - ವಾ! ಬಂ - ದೀ-ಯಾ? ಬಂ - ದೀ-ಯಾ? ನ -

5 ಮೈ - ತ - ರ - ಭು ನೋ - ಡು - ವಾ! ಬಂ - ದೀ-ಯಾ? ಬಂ - ದೀ-ಯಾ? ನೂ -

9 ರಾ - ರು ಮಂ - ದಿ ಭಾ - ಗ್ಯ - ದಿ ನೇ - ರಿ - ರು - ತಾ - ರೆ ಕ - ಷ್ಣ - ದಿ ಐ -

13 ಸ್ತುಂ - ಟು ಜಾ - ಗ ಸ್ತ - ಗ್ಗ - ದಿ. ಬಂ - ದೀ-ಯಾ? ಬಂ - ದೀ-ಯಾ?

143

Wer will ein Jünger Jesu sein.

1767

Iambic 8. 6. | 6. 6. 8. 6.

1. ಯಾ - ಪಿ - ತ ಃ - ದು - ಸು - ಕ್ಷೇ - ದಿ ಸೇ - ರ - ಛ ಯು - ಛ ಬ - ಛ
 ಸು - ಧ್ಯ - ಯ - ದಿ - ದು - ಸು - ಕ್ಷೇ - ದಿ ಸೇ - ರ - ಛ ಬ - ಛ ಬ - ಛ

(4) ಓ - ಛ - ಬ ಸೇ - ರ - ಓ ಓ - ರ - ರ - ದಿ! ಚ -

9 ಪ್ಪಿ - ಗ ಲ - ಳ್ಲ - ಬಿ - ಛ - ಲ ಸ್ತು - ತು - ತ ಪಿ - ಳ್ಲ - ದಿ!

144

The heavenly Kanaan.

Iambic 8. 6. | 8. 6. 8. 6. (144. 145.)

1. ಕರ್ತಾ, ನಾ ನಿ - ಶ್ಚ ತ್ವಿ - ರ - ಬಿ ಓ - ಪಾ - ತ ನಾ - ದ - ನೋ?
 ಓ - ರ - ಭ ಪ್ರೀ - ತ - ಜ - ಳ್ಲ - ತು ಓ - ಪಾ - ಗಿ ಹೋ - ದೀ -

2. ಹೋ? ಓ - ಬ - ಪ್ಪಿ ಬಿ - ಳ್ಲ ಲಿ - ರ - ಸು ಸು - ಛ - ಳ್ಲ ಬ - ದಿ - ಸು!

17

ಕೃ - ಟಿ - ಡಿ - ದ - ಷು ಬ - ಡಿ - ಸು ಬಿ - ಋ - ಳ್ಲ ಕಾ - ಳ್ಲ - ಸು!

145

Jerusalem, Jerusalem.

C. H. PURDAY. 1827

Iambic 8. 6. 8. 6. 8. 6. 8. 6. (144. 145.)

೧೪೫. ಯ - ರೂ - ಸ-ಲೆಮ್, ಯೆ - ರೂ - ಸ-ಲೆಮ್! ಪ್ರ - ಭಾ - ಬ - ವಿ - ರ - ಲು, ಯೆ -

5

ಹೋ - ಬ - ಬ - ತಿ - ಕಾಂ - ತಿ-ಯು ನಿ - ಷು - ಳ್ಲ ಕಂ - ಡಿ - ಟು. ಈ -

9

ಗೆ - ಲ ಕುಂ - ದಿ - ಹೋ - ಯ್ತು-ಯ್ಯೋ, ನೀ ಶಾ - ಬ - ಬಿ - ಳ್ಲ - ದೇ! ಯೆ -

13

ರೂ - ಸ-ಲೆಮ್! ಯೆ - ರೂ - ಸ-ಲೆಮ್! ನಿಂ - ಗಾ - ಗಿ ಳ್ಲ - ಳ್ಲ - ಪೆ!

146

Was Gott tut, das ist wohlgetan.

SEVERUS GASTORIUS. 1690

Iambic 8. 7. | 4. 4. 7. 7. (146. 147.)

೨೦೨. ಸ - ದಾ ಸು - ಜಿ - ತ್ರ - ವಾ - ಗಿ - ದ ದ - ಯಾ - ಳಿ ದೇ - ಬ - ಜಿ - ತ್ರ
 ಸಂ - ತೋ - ಷ - ಪಾ - ಗಿ ಬಾ - ಳಿ - ಪ, ತ - ಸ್ತೋ - ತು, ನಿನ್ನೆ ಲಿ - ಲಿ - ತ್ರ

(4)

ತ ಲೋ - ಕ - ದಿ ತ್ರ - ಪೇ - ತಿ, - ನಿ ಬು - ತ್ತ - ಗಲಿ ತ - ಷ್ಠಿ ಜೇ - ಶು, ಲಿ -

9

ಮು - ತ್ರ - ನಾ - ಗು - ತೇ - ಶು.

147

Lobet den Herrn, ihr Heiden all.

M. VULPIUS. 1609

Iambic 8. 7. | 4. 4. 7. 7. (146. 147.)

೨೪೮. ಐ - ದ್ವಾ - ನ ದೇ - ವರ್! ತ - ತ - ನು ನ - ನಿ - ಪ - ತ್ರ - ಲ
 ದು: - ಖಾ - ಭಿ - ಯ - ಲಿ ಭೀ - ಕ - ಲು, ಯಾನ್ ಭ - ಷ್ಠಾ - ನಿ - ಳ -

149

Der am Kreuz ist meine Liebe.

J. SCHOP. 1642

Trochaic 8. 7. | 7. 7. 8. 8. (148. 149.)

♩. ಉ. ಉ - ಉ ಳ್ಲೀ - ಳ ಕ್ಕೂ - ಜಿ - ಯ - ಳ್ಲಿ! ಜೇ - ರ ಳ - ಳ ಲಿ - ರ - ಳ.
 ಳ - ಳ ಳ್ಲೀ - ಯ ಯೇ - ಸು - ಳ - ಳ್ಲಿ! ಕ್ಕು - ಳ್ಲಿ ದ್ವಿ - ಳ - ಳಿ - ಯಿ - ಳ.

(4)

ಉ - ಳ್ಲಿ ಒಂ - ದೇ ಳಿ - ಳ - ಳಿ ಕ್ಕು - ಳ್ಲಿಂ - ಗೀ - ಳ ಉ - ಳ - ಳಿ "ಸು - ಳಿ"

9

ದ್ವಿ - ಳಿ - ಳ - ಳಿ - ಳ - ಳ್ಲಿ ಳ್ಲೀ - ಳ ಕ್ಕೂ - ಜಿ - ಯಾ - ಳ - ಸ - ಳ್ಲಿ!"

150

Preis dem Todesüberwinder.

F. SILCHER. 1823

Trochaic 8. 7. | 7. 8. 7. 7.

ಉ. ಸು - ಳ ಸೈ - ಳ್ಲಿ - ಳಿ - ಳಿ - ಯ - ಳ್ಲಿ ಸು - ಳ್ಲಿ ಪ್ಪು - ಳ್ಲಿಂ - ಜಿ - ಯ - ಗೆ!
 ಸು - ಳ, ಳಿ - ಳ್ಲಿ ಕ್ಕು - ಳಿ - ಳಿ - ಯ - ಳ್ಲಿ ಳು - ಳ್ಲಿ ಳ್ಲೀ - ದುರ್ಫ ಯೇ - ಸು - ಳ!

(4)

ಬ - ಟ ಬ - ಟ್ತು ರ - ಜ - ನ! ಸ - ತ್ರ ಟ - ಬ - ಜೀ - ಲಿ - ಯಾ - ದ ಜೀ - ಬ -

9

ಬ - ಠಿ - ಟ - ಟ - ನ ಟ - ಡಿ - ರ - ಳಿ - ಬ - ಳ - ರ!

151

O du Liebe meiner Liebe.

J. G. EBELING. 1666

Trochaic 8. 7. | 8. 7. 8. 7. (151 - 157)

೩೨. ಯೇ - ಶು ಕ್ರ - ಳಿ - ನ - ಶಿ ಟ್ತ - ಣಿ ಬ - ಳ ಟ್ತ - ಡಿ ಟಿ - ಟ್ತ - ಬ!

ದೇ - ಣ ಬಿ - ಟ್ತ - ಬ ಟ್ತ - ಯಾ - ಣಿ ರ - ಟ್ತ - ಟ್ತ - ಬ - ದ - ಬ - ನ.

5

ಃ ಟ್ತ - ಟಿ - ಟಿ ಟಿ - ರ - ಯೇ - ದು ಬ - ಬ - ನ ಸಂ - ಟಿ - ಟಿ - ಟಿ;

9

ಕ್ರ - ಳಿ - ಟಿ - ಟಿ ಟಿ - ಟಿ - ಯೇ - ದು ಬ - ಬಿ ಶು - ಟಿ - ಟಿ - ಯು.

152

Burgundy. (Edgware.)

G. F. HANDEL. 1720

Trochaic 8. 7. | 8. 7. 8. 7. (151 - 157)

1. ಉ - ಷು ಪೇ - ಲೆ ದ - ಯ - ಬಿ - ಟು, ಉ - ಷು ಪ್ರೀ - ಯ ಯೇ - ಸು - ವೇ!
ಉ - ಷು ಪಾ - ಟ ಸು - ಟ್ಟು ಬಿ - ಟು ಉ - ರ - ಶು - ಭಯ ಕ - ಟ - ನೇ!

5 ಕೀ - ಟು ಪಾ - ಟ - ಮೂ - ಲ - ಬ - ಷು ಉ - ಷು - ಲಿ - ದ ಉ - ಷು - ನೇ!
ಕೀ - ಟು ಪಾ - ಟ - ಮೂ - ಲ - ಬ - ಷು ಉ - ಷು - ಲಿ - ದ ಉ - ಷು - ನೇ!

9 ಉ - ಷು ಕ್ಷ - ಪಾ - ಕಾಂ - ತಿ - ಯ - ನ್ನು ಮೂ - ಟ ಮೂ - ಟು ಉ - ಷು - ಗೆ!
ಉ - ಷು ಕ್ಷ - ಪಾ - ಕಾಂ - ತಿ - ಯ - ನ್ನು ಮೂ - ಟ ಮೂ - ಟು ಉ - ಷು - ಗೆ!

153

Gott erhalte Franz, den Kaiser. (Austrian.)

J. HAYDEN. 1797

Trochaic 8. 7. | 8. 7. 8. 7. (151 - 157)

1. ಎ - ದಿ - ಗೂ ಸ - ಮಿ - ಪ - ವಾ - ದ ಸ - ರ್ವ - ಬಂ - ದ ಕ - ರ - ನೆ,
ನಿ - ಟ್ಸು ಸು - ಬಿ - ಪೂ - ರ್ತಿ - ಯಾ - ದ ಬು - ಗ್ಗ ನೇ - ಶು ಉ - ಷು - ಗೆ!

(4)

ಮಾ - ಡಿ ಬಿ - ಡು ಓ - ಉ - ಬ - ಬೈ ಶು - ಬೈ ಉ - ಉ ಬು - ಡಿ - ಗೆ! ಉ - ಟಿ -

9

ಸು - ಬೈ ಸು - ರು - ಯ - ಬೈ ಉ - ರು - ಣಾ - ಬೈ ದೇ - ಬ - ರೆ!

154

Savior, like a shepherd lead us.

W. B. BRADBURY. † 1863

Trochaic 8. 7. | 8. 7. 8. 7. (151 - 157)

ನಲೂ. ಲ - ಫೈ ಉ - ಉ ಲ - ಟೈ - ಉ - ಶು ಬಿ - ಡೂ ಬಿ - ಟ್ಟು ಬಿ - ಟ - ಟ.

ಲ - ಫೈ ಡಿ - ಸ - ಲಿ - ಗಿ - ಟ್ಟೈ - ಶು ಉ - ಉ ಟೈ - ಯ ಯೆ - ಸು -

5

ವೇ! ಲೆ - ಸು ಲ - ಫೈ ಟೈ - ಬಿ ಉ - ಟೈ ಲ - ಫೈ ಜೀ - ಬ - ಬಿ - ಲ -

9

ಬೈ ಗಿ - ಟ ಕೊ - ಬಿ - ಗೆ - ಟೈ ಲ - ಟೈ ಕೊ - ಟು - ತಿ - ವರ್ ಹಾ - ಗೆ - ಯೆ.

155

Komm, lieber Heiland.

AMI BOST. † 1874

Trochaic 8. 7. 8. 7. 8. 7. 8. 7. (151 - 157)

ನೀಯೆ - ಸು - ಪ್ಪೆ - ಮಿ, ಬಂ - ದಿ - ಬ್ಬಿ - ಲು ಓ - ಲೀ -

6

ವರ್ಗ - ದ ಬೇ - ಡು - ತ್ತು; ಲ - ಜ್ಜಿ ಬಿ - ಸು

11

ಗ - ನು - ತ್ತು - ಲ ಜ್ಜಿ - ಲ - ಲ - ಜ್ಜಿ ಅ - ಲ - ಳ.

17

ಓ - ಟು ಬೇ - ಕು ತೋ - ಟ - ದ - ಳು ಬಂ - ದು

22

ನೀ - ಬು ಡೇ - ಳಿ - ಬ್ಬಿ; ಲ - ಬ್ಬಿ ಜ್ಜಿ - ಜ್ಜಿ ಜ್ಜಿ - ಲ -

157

Dich zu lieben, das ist Leben.

J. WALDER. 1791

Trochaic 8. 7. | 8. 7. 8. 7. (151 - 157)

ಮಂಜಲ. ಕ - ರ - ಣ ಕ - ಟಾ - ಳ - ಲ - ಳ ತಂ - ಬ, ಬ - ಗ,

ಓ - ಳ - ಬ! ಕ - ಟ - ಯ - ಬ್ಬ, ಫೀ - ತಿ - ಯು - ಳ

ಕ - ಳ, ಳೋ - ರಿ - ಸ - ಬ - ಗ! ಒ - ಬ್ಬ ಟಾ - ಬ - ಮೋ - ಕ -

ಬ - ಳೆ ಒ - ಳು ಲಿ - ಕ - ಬಿ - ಕ - ಳ, ಕಿ - ಳ -

ಒ - ಳ - ಕಿ - ಲಿ - ಒ - ಳೆ ಲಿ - ರಿ - ಕ - ಳಿ ಸ - ಳು - ಳಿ.

158

Saft vom Felsen.

P. BERTSCH. 1820

Trochaic 8. 7. | 8. 8. 7. 7. (158 - 161)

೧೫೮. ದೇ - ಲ - ರೇ, ಸು - ಏ - ಟ್ - ಯ - ಬ್ಬ ಕೇ - ಳ
 ಒ - ಳೆ ಓ - ಳೀ - ಏ - ಳ - ಬ್ಬ ಕೊ - ಳೆ

6 ಳು - ಳಿ ಬಿ - ಳ - ಬ್ಬ. ಜೀ - ಲ - ಬ್ಬ - ಳ ರೊ - ಳ್ಲಿ - ಯ -
 ಳು - ಳಿ ಬಿ - ಳ - ಬ್ಬ! ಜೀ - ಲ - ಬ್ಬ - ಳ ರೊ - ಳ್ಲಿ - ಯ -

11 ಬ್ಬ ಕಂ - ಳಿ, ಜೀ - ಲ - ಳ - ಲ - ಬ್ಬ - ಬ್ಬ ಪಾ - ಳ - ಕಾ - ಗಿ
 ಬ್ಬ ಕಂ - ಳಿ, ಜೀ - ಲ - ಳ - ಲ - ಬ್ಬ - ಬ್ಬ ಪಾ - ಳ - ಕಾ - ಗಿ

16 ಲ - ರ - ದು, ಓ - ಳು ಳು - ಳಿ - ಬ - ಳಿ - ಸು!
 ಲ - ರ - ದು, ಓ - ಳು ಳು - ಳಿ - ಬ - ಳಿ - ಸು!

159

Alle Menschen müssen sterben.

J. HINTZE. 1690

Trochiac 8. 7. | 8. 8. 7. 7. (158 - 161)

೨೨೨. ಹ್ಯಾ - ಗೆ ನಾನಾ, ಬ - ಮ್ಮಾ - ಬ - ಪೇ - ಲೆ, ಬ - ಜ್ಜಿ ಸ್ತೋ - ತ್ರ ಕಾ - ಟ - ಲಿ?
ಅ - ನು - ದಿ - ಬ ಕ್ಕ - ಜಿ ಮೇ - ಟಿ ಕ್ಕ - ಜ - ಯ - ನ್ನು ಕೊ - ಟು - ತಿ!

5 ನೀ ಸ - ಹಾ - ಯ - ಕಾ - ಗಿ ಬಂ - ದಿ; ನೀ - ಬು ಅ - ಜ್ಜಿ - ಪಾ - ಬು ತಂ - ದಿ

9 ನಾ - ಯು - ವಂ - ಧ ಪಾ - ಪಿ - ಗೆ, ಬ - ಜ್ಜಿ ಪ್ರೀ - ಯ ಬಿ - ತ್ರ - ನೆ!
ನಾ - ಯು - ವಂ - ಧ ಪಾ - ಪಿ - ಗೆ, ಬ - ಜ್ಜಿ ಪ್ರೀ - ಯ ಬಿ - ತ್ರ - ನೆ!

160

Jesu, meines Lebens Leben.

DARMSTADT CANTIONAL. 1687

Trochaic 8. 7. | 8. 8. 7. 7. (158 - 161)

೨೨೦. ಯಾ - ತ್ರ - ಕೂ - ಟ ಹೋ - ಗೋ - ದೆ - ಲಿ? ಅ - ದು ಯಾ - ಬ ಬ - ಧ - ದಿ?
ಹೋ - ಗು - ತ್ರೇ - ಬ ದಾ - ರಿ - ಯ - ಲಿ? ರಾ - ಜ - ಜಿ - ತ್ರ ಲ - ಳ - ಸಿ.

5

 5
 ಅ - ಗ್ನ ದಿ - ಜ್ಞ ಬ್ಯ - ಲು ಏ - ಲಿ ದಾ - ಟಿ ಯಾ - ತ್ಮ - ತ್ರ - ಋ - ಋ - ಳಿ
 9


 9
 ಹೋ - ಗು - ತಂ - ಬ ಧ್ಯ - ಯ - ದಿ ಹಾ - ಡು - ತೇ - ಬಿ ಹೊ - ಗ - ಳಿ.


161


Womit soll ich dich wohl loben.

J. H. KNECHT. 1797

Trochaic 8. 7. | 8. 8. 7. 7. (158 - 161)

೩೨೨. 
 ೩೨೨. ಕ - ತನ, ಯಾ - ವ ರೀ - ತಿ - ಯಿಂ - ದ ನಿ - ಜ್ಞ ಸ್ತು - ತಿ ಬ್ಯಾ - ಡ - ಲಿ?
 ಒ - ಒ - ಗೀ - ಗ ಮೇ - ಲಿ - ನಿಂ - ದ ತ್ರಿ - ಣ ಕೈ - ಡು ದ - ಯ - ದಿ

(4) 
 (4)
 ಬ - ಜ್ಞ ಪ್ರೀ - ತಿ ತಿ - ತ - ತ - ಯ! ತಿ - ತ - ರಿ - ತ್ವ ಬ - ಜ್ಞ ದ - ಯ!

(8) 
 (8)
 ಲ - ತ್ವ ಸ್ತೋ - ತ್ರ ಒ - ಒ - ಗ ತಿ - ಗ - ತಿ - ಜ್ಞ ಬ್ಯೇ - ಲ - ದಿ

162

Eins ist not, ach Herr, dies Eine.

J. NEANDER. 1680

8. 7. | 12. 12. 11. 11.

FREYLINGHAUSEN. 1704

೧೮೮. ಒಂ - ದ - ಬ - ಷ್ಠ ಒಂ - ದಿ ಓ - ಛ್ಠ; ನ - ನ - ಗೇ - ಗ ಅ - ಳಿ - ಸು!
 ಬೇ - ರ ಲ - ಳಿ ಓ - ಳಿ ಷ್ಠಿ - ಛ್ಠ; ಬೇ - ರ ಸು - ಖಿ - ಲಿ - ರ - ದು.

5 ಸಂ - ಶು - ರ - ದ ಭೋ - ಗ - ಳಿ ಓ - ಳಿ - ಳಿ ಶೋ - ಳಿ; ಸಂ -

10 ಪೂ - ರ್ಣ ಸಂ - ತೋ - ಷ - ಬ - ನೀ - ಯ - ದು ಲೋ - ಳಿ. ಅ ಉ - ಳಿ - ಬ

15 ಧಿ - ಬ ಳಿ ಸಿ - ಳಿ - ದ - ರ, ನಂ - ಗೊಂ - ದ - ರ - ಳಿ - ಳಿ - ಬಿ

20 ಳಿ - ಳಿ - ಬಿ - ಳಿ.

163

Mein Glaub' ist meines Lebens Ruh'.

J. H. KNECHT. 1797

Iambic 8. 8. 7. | 8. 8.

1. ಕ್ರಿ - ಸ್ತೋ - ಸು ಜೀ - ವ - ರಾ - ಜ - ನೇ, ನಿ - ರ್ವ - ಛಿ ತೇ - ಜ - ದಿ - ವ - ಲೇ ಸ -

5. ಮಾ - ಧಿ - ಯೋ - ಳ - ಗಿಂ - ವ! ನಿ - ಜ್ಞಿ - ಜ್ಞಿ ತಿ - ಜ್ಞಿ - ಸಂ - ಜ - ಛಿ ಕಂ -

9. ಡಾ - ಗ ಜೀ - ವ ಹೊಂ - ದಿ - ತು ಬ - ಹಾಂ - ತ ಋ - ಜ್ಞ - ದಿಂ - ದ. ತ್ರೀ

13. ಯೇ - ಸು, ನಿ - ಜ್ಞಿ ಜೀ - ವ - ಛಿ ಜೀ - ವೋ - ವ - ಯ ಜ - ಗ - ತ್ರಿ - ಗೇ!

164

Schmücke dich, o liebe Seele.

J. CRÜGER. 1649

Trochaic 8. 8. | 8. 8. 8. 8.

1
ನ - ಸ್ವ - ಪ್ಪಾ - ಣ, ಶೋ - ಭ - ಗೊಂ - ಡು; ಪಾ - ಪ -
ಬಾ - ರೋ, ಶು - ಣ ಬೆ - ಳ - ಕಾ - ಗಿ! ಮೆ - ಯ್

5
ವ - ನ್ನು ಹೇ - ಸಿ ಕೊಂ - ಡು,
ಬೇ - ಕು ಮೈ - ಮೆ - ಯಾ - ಗಿ! ಕಂ - ಡ್ಯಾ ಕ - ತ್ತ - ನೊ - ಲೈ - ಯ - ಳಿ

10
ಕ - ಯು - ತಾ - ನೆ ಊ - ಟ - ಕ - ಳಿ. ಬಿ - ಷ - ವಾ - ಳು - ವಾ - ತ

15
ತಿ - ಳು ಲ - ಳು - ಲಿ - ರ ಬಿ - ದಿ - ದಾ - ಳು.

165

Es braust ein Ruf wie Donnerhall.

CARL WILHELM. † 1873

Iambic 8. 8. 8. 8. 8. 8. 10. 10.

೩೬೬. ವಿ - ರೋ - ಧ-ವಾ - ಗಿ ಎ - ಧ್ವ-ರು ನೂ - ರ - ರು ವ್ಯ - ರಿ ಜ - ನ-ರು. ನಾ

5 ವೊಂ - ದು ಚಿ - ಕ್ಕ ಮಂ - ದೆ - ಯು; ಹೋ - ರಾ - ಡ ಶ - ಕ್ಕಿ ಸಾ - ಲ - ದು. ಸಂ -

9 ಧ್ಯ - ಯ್-ಗೊ - ಳ್ಳು, ಮಂ - ದೆ-ಯೆ! ಸಂ - ಧ್ಯ - ಯ್-ಗೊ - ಳ್ಳು, ಮಂ - ದೆ-ಯೆ!

13 ಜ - ಮ್ಮಾ - ಬು - ವೇಲ್ ಜಿ - ಛ್ಛಿ - ಬು ಓ - ಳಿ - ಬ್ಬ!

17 ಜ - ಮ್ಮಾ - ಬು - ವೇಲ್ ಜಿ - ಛ್ಛಿ - ಬು ಓ - ಳಿ - ಬ್ಬ!

166

Eines wünsch' ich mir vor allem andern.

MORAVIAN TUNEBOOK. 1784

Trochaic 10. 7. | 10. 10. 7. 7.

ೠೠ. ಒಂ - ದೇ ಮು - ಖ್ಯ - ಲಿ - ದ ಒ - ಡ ಪೋ - ಳ ಪಾ - ತ್ರ ಬ - ನ
 ಲ - ಳ - ಲೋ - ಕ - ರ - ಣ್ಯ - ಒಂ ಸಂ - ತೋ - ಳ ಳ - ಟ್ಪು ಲಿ - ಳ

5

ಹೋ - ನ - ಬ. ದುಃ - ಖ - ಕ್ಷಂ - ತ - ಲಿ - ಗಿ ತೋ - ಳ - ಬ - ಲಿ

9

ಕೂ - ರ ತ - ಲಿ ತಿ - ಣ್ಣ ಯೇ - ನ - ಬ - ಲಿ ಒ - ಡ ಪಿ - ಳಿ

13

ಲಿ - ಟ್ಪು - ರ, ಲಿ - ಲಿ ಮು - ಳ - ಲಿ - ನ - ಬ.

167

So führst du doch recht selig.

STÖZEL. 1744

Iambic 11. 10. | 10. 10. 10. 10.

100. ಕ - ತೊ, ಉ - ಪೂ - ವರ್ - ಛಾ - ದ ಮಾ - ಗರ್ - ದಿಂ - ದ
 ಹ್ಯಾ - ಗಾ - ದ - ರೂ ಸಂ - ಪೂ - ರ್ಣ ಪ್ರೀ - ತಿ - ಯಿಂ - ದ

5 ಜು - ಜು - ಜು - ರಂ - ಜ - ರೀ - ಪು - ಜು - ತಿ!
 ಜು - ಜು - ಜು - ಯ - ಜು ಕೌ - ಯು - ತಿ - ರು - ಲಿ. ಲಿ - ಜು - ಜು

9 ನಂ - ಬು - ವಂ - ಛಾ ಛಾ - ಸ - ಗ ಹೊಂ - ಕಾ - ದ ಮಾ - ಗರ್ - ಜು - ಟ್ಟಿ -

13 ಗ - ಝ - ದು; ಉ - ರಂ - ಜು - ದ - ಳಿ ಕ - ಳಿ - ತಿ - ಜು - ರು,

17 ಕ - ಜಿ - ತಿ ಲಿ - ಳಿ ಜು - ಳಿ - ಕೌ - ಗು - ತಿ.

Wie wird uns sein.

Iambic 11. 10. | 11. 10. 11. 10.

ೳ೦೨. ಸಂ - ಕ - ಷ - ಪು - ಳ್ಲೆ ಓ - ತ್ತ - ಯು - ಳ - ಳ - ಳೆ ಲಿ - ಜ - ಯ - ಗೊಂ - ಡು,
 ಓ - ಸಂ - ಳ ಶಿಂ - ಳ - ಗ - ಗ ಬ - ಳ - ಯ ಳೆ ಳ ರ - ಳ - ಭೂ - ಮಿ

(3) ೳ - ಳ ಳ - ಳ ಳ - ಳೆ - ಳು,
 ಳಿ - ಳು ಸ - ಳ - ಳು, ಳಿ - ಳ - ಳ ಳೂ - ರ - ಯೆ - ಸಿ, ಧೂ - ಳಿ -

ೳ - ಳು ಕಾ - ಳಿ - ಳ ಯೂ - ಳಿ - ಸ - ಳೆ ತ - ರ - ಳು, ಳಾ - ಳಿ - ಳ - ಳ - ಳೆ

(9) ಳ - ಳಿ - ಳ - ಳೆ - ಳ - ಳು ಳೂಂ - ಳಿ - ಳ - ಳೆ - ಳ - ಗೆಂ - ಳ ಳ - ಳಿ - ಳು!

169

Es glänzet der Christen inwendiges Leben.

STÖZEL. 1744

Dactylic 12. 11. | 6. 6. 12. 12.

೧೪. ೨. ಪೈ - ಬ - ಷ್ಠಿ - ಲಿ - ಉ - ರ - ಛ - ಬಿ - ಸ - ಲಿ - ನಿ - ದಿ, ಸತ್ಯ - ಪ್ರ - ಸ - ಂ - ರ

ಪ - ಹೋ - ಶು - ಳ - ಲ - ಲ - ರ - ನೂ - ಲಿ - ಪಿ - ಯಿ - ದಿ ಕೊ - ಛೋ - ಳ - ಲ - ರ

6 ಉ - ರ - ಷ್ಠಿ - ಲಿ - ಪಿ - ಬಿ - ಲ - ಲಿ - ಬಿ.

ಉ - ರ - ಷ್ಠಿ - ಲಿ - ಪಿ - ಬಿ - ಲ - ಲಿ - ಬಿ.

ಬಿ - ಬಿ - ಷ್ಠಿ - ಲಿ - ಪಿ - ಬಿ - ಬಿ - ಬಿ -

11 ಬಿ - ಷ್ಠಿ - ಲಿ - ಪಿ - ಬಿ - ಬಿ - ದಿ - ದಿ - ಗೂ ಹೊಂ - ದ - ದಿ - ಬಿ - ರ - ಬಿ

16 ದಿ - ಬಿ - ಯಿ - ಹೋ - ಲ - ಲಿ - ಬಿ - ಬಿ - ರ - ನಿ - ಳ - ಷಿ - ಮೊ - ಬಿ!

4

ನಾ - ಬು ಸ - ದಾ ಸಂ - ಕೀ - ರ್ತು - ವೇ! ಆ - ಮೆನ್! ಆ - ಮೆನ್! ತ್ರಿ -

9

ಒ - ಗು - ಬ್ಬಿ - ಏ ಆ - ರ್ತು - ಬ್ಬಿ! ಸ - ಛಿ - ಬಿ - ಬಿ - ಬ್ಬಿ! ಸ - ಛಿ

13

ಸ - ಬ್ಬಿ ಒ - ಆ ಬಿ - ಬ್ಬಿ! ಸಂ - ಕೀ - ರ್ತು, ಕೀ - ರ್ತು, ಕೀ - ರ್ತು ಕ್ಷ -

17

ಶಾ! ಒ - ಲೈ - ಲಾ - ಯ! ಒ - ಲೈ - ಲಾ - ಯ!

✠ Variation for Tulu Hymn No. 1.

ತೋ - ಪೋ - ಡೇ! ಒ - ರಿ - ಶು - ಬಿ ಒ - ರಿ - ಶು - ಬಿ ಬಿ - ಬಿ - ರೇ!

172

Ein' feste Burg ist unser Gott.

M. LUTHER. 1529

Iambic 8. 7. | 5. 5. 5. 6. 7.

೧೭೦. ಯೆ - ಹೋ - ಏ ಷ್ಟಿ - ಷ್ಟಿ - ಕಾ - ಲ - ಏ ಏ ಸಿ - ಬ - ಏ ಬಿ - ಗಳ -
 ತ - ಟುಂ - ಗ - ಳ - ಷ್ಟಿ - ಷ್ಟಿ - ಸ - ಏ ಏ ಷ್ಟಿ - ಷ್ಟಿ - ಳಿ - ಬ

7

ಬಿ - ಳ - ಳಿ; ಷ - ಳಿ ಷ್ಟಿ - ರಿ - ಯು ಈ -

12

ಗ ಷ್ಟಿ - ಬಿ - ದು, ಷ - ಕಾ ತ - ಕಿ - ಯಿಂ, ಕು - ಯು -

18

ಕಿ ತಿ - ತಿ - ದಿಂ ಬಿ - ರೋ - ಏ ನಿ - ತಿ - ಷ್ಟಿ - ಷ್ಟಿ.

173

Meinen Jesum ich erwähle.

STÖZEL. 1744

Trochaic 8. 7. | 7. 3. 7. 3. 7.

1. ಯೆ - ಸು - ಬ - ಭು ಓ - ದು - ಕೊಂ - ಡೆ; ಓ - ಉ - ರು - ತಿ ಲೈ - ಯ - ನೇ.
 ಓ - ಉ - ರು - ತಿ ಓ - ಉ - ರು - ತಿ ಓ - ಉ - ರು - ತಿ ಓ - ಉ - ರು - ತಿ ಓ - ಉ - ರು - ತಿ

5 ಉ - ಒ ಓ - ಉ - ರು - ತಿ ಓ - ಉ - ರು - ತಿ ಯೆ - ಸು - ಬೇ, ಉ - ರು - ತಿ -
 ಉ - ರು - ತಿ ಉ - ರು - ತಿ ಉ - ರು - ತಿ ಉ - ರು - ತಿ ಉ - ರು - ತಿ ಉ - ರು - ತಿ ಉ - ರು - ತಿ

9 ಜಿ - ಒ - ನೆ, ಒ - ಒ - ನೆ; ಉ - ರು - ತಿ - ಯ್ಕೆ ಪೇ - ಲ - ಂ!
 ಉ - ರು - ತಿ ಉ - ರು - ತಿ ಉ - ರು - ತಿ ಉ - ರು - ತಿ ಉ - ರು - ತಿ ಉ - ರು - ತಿ ಉ - ರು - ತಿ

174

Christ, unser Herr, zum Jordan kam.

WALTHER'S HYMNBOOK.

Iambic 8. 7. | 8. 7. 8. 7. 7.

WITTENBERG. 1524

20. ಸ - ಛಾ - ದಿ - ಆ - ರ ಉ - ಛಾ - ದೇ ಛಿ - ಟ - ರ ಹೋ - ಆ - ದಿ - ಛಿ
 ಸ - ಛಾ - ದಿ ಸಾ - ರ, ಅ - ಛಾ - ದೇ, ಸ - ಛಿ - ಟ - ರ ಹೋ - ಆ - ದಿ - ಛಿ

6 ಟಿ - ಛಿ - ಛಿ - ಛಿ - ಛಿ - ಛಿ - ಛಿ ಛಿ - ಛಿ - ಛಿ - ಛಿ - ಛಿ
 ಟಿ - ಛಿ - ಛಿ - ಛಿ - ಛಿ - ಛಿ - ಛಿ ಛಿ - ಛಿ - ಛಿ - ಛಿ - ಛಿ

10 ಉ - ಛಿ - ಛಿ - ಛಿ - ಛಿ - ಛಿ - ಛಿ ಛಿ - ಛಿ - ಛಿ - ಛಿ - ಛಿ
 ಉ - ಛಿ - ಛಿ - ಛಿ - ಛಿ - ಛಿ - ಛಿ ಛಿ - ಛಿ - ಛಿ - ಛಿ - ಛಿ

14 ಉ - ಛಿ - ಛಿ - ಛಿ - ಛಿ - ಛಿ - ಛಿ ಛಿ - ಛಿ - ಛಿ - ಛಿ - ಛಿ
 ಉ - ಛಿ - ಛಿ - ಛಿ - ಛಿ - ಛಿ - ಛಿ ಛಿ - ಛಿ - ಛಿ - ಛಿ - ಛಿ

175

Die güldne Sonne.

J. G. EBELING. 1666

5. 5. 5. 5. 10. 5. 6. 5. 6. 10.

೨೨೨. ಬಂ - ಗಾ - ರಾ - ದಿ - ತ್ವ ಜ್ಞಾ - ಬಿ - ಲಿ ಬಿ - ತ್ವ ಟ್ರ - ಣಿ - ತ ಚ - ಲಿ

ಬ - ನ - ಗ - ಣ - ಲಿ ಉ - ನ - ದ - ಪೂ - ರ್ತಿಯ ಹೂ - ಯ್ಯು - ವ - ನು.

ಸು - ಶಾಂ - ತ ಬಿ - ದ್ಧಿ ನಾ ಮಾ - ಹು - ತ ಲಿ - ದ್ಧಿ ಉ - ಗೇ - ಣ - ಲಾ - ಗಿ ಕ್ಷ -

ತ್ವ - ತ - ಸ - ಷಿ - ಗಿ ದಿ - ಬ - ಣ ಮು - ಣಿ - ಬ - ಬ - ತಿ - ದ್ಧಿ - ನು.

176

Jerusalem, du hochgebaute Stadt.

M. FRANK. 1698

Iambic 4. 6. 6. | 7. 6. 7. 6.

2ನೇಲ. ಯೆ - ರೂ - ಸ - ಲೆಮ್, ಬೆ - ಲೂ - ರು, ನಿ - ಜ್ಜೆ - ಲೆ ಟೆ - ನಿ - ಜ್ಜೆ - ರೊ - ಷ್ಚೆ -
ಎಂ - ದ - ಬ - ಗೆ ಜ್ಜೆ - ಪ - ಟ್ಟೆ - ದೊ - ಷ್ಚೆ - ಗೆ ಟೆ - ಟೆ - ಟೆ - ವಾ - ನೆ -

6 ದು!
ದು? ಬ - ನಿ - ಜ್ಜೆ - ಟೆ ಬಿ - ಜಿ - ಬಿ - ಜ್ಜೆ ಬಿ - ಜ್ಜೆ - ರಿ ಮೇ - ಲ -

11 ಉ, ಟೆ - ಜಿ - ಜಿ - ಟೆ - ಜ್ಜೆ - ಯೆ - ಜ್ಜೆ ಬಿ - ಜಿ - ಜಿ - ಜಿ - ಜಿ - ಬಿ.

177

Jesu, meine Freude.

WITT'S PSALMODIA.

Trochaic 6. 6. 5. | 3. 4. 8. 6.

GOtha. 1715

1ನೇಲ. ಜ್ಜೆ - ಜ್ಜೆ ಜಿ - ಜಿ - ಜಿ - ಜಿ, ಜಿ - ರಿ - ಯೆ - ಜಿ - ನಿ - ಜಿ
ಜ್ಜೆ - ಜಿ ಜಿ - ಜಿ - ಯೆ - ಜ್ಜೆ, ರಿ - ಜಿ - ಜಿ - ಜಿ - ಜಿ - ಜಿ

9
 ಯೇ - ಸು ವಿ - ಛಿದ್ರ - ಸು; ಈ - ಗ - ಲೇ ವಿ - ಶ್ವಾ - ಸಿ - ಗೆ ನಿ - ತ್ಯ -
 ಬ - ರಿ, ಕೈ - ಳ - ಸು. ಉ - ಗ - ಲೇ ವಿ - ಶ್ವಾ - ಸಿ - ಗೆ ನಿ - ತ್ಯ -

17
 ಜೀ - ವ ಪಾ - ಪಿ - ಯಾ - ಯು; ಭ - ಯ ಭಂ - ಗ - ವಾ - ಯು.
 ಜೀ - ವ ಪಾ - ಪಿ - ಯಾ - ಯು; ಭ - ಯ ಭಂ - ಗ - ವಾ - ಯು.

178

Gott ist gegenwärtig.

J. B. KÖNIG. 1738

Trochaic 6. 6. 8. | 3. 3. 6. 6.

೧೫೪. ದೇ - ವ - ರ - ಮೈ - ಬು - ಛಿದ್ರ - ಸು; ಉ - ರ - ತ್ರಿ - ರ - ಲಿ - ಗೆ ಪಾ - ರ್ಥಿ - ಸೋ - ಣ
 ಕೊ - ದು, ದೇ - ವ - ರ - ತ್ರಿ - ದೈವ! ಉ - ರ - ತ್ರಿ - ರ - ಲಿ - ದ್ವಿ ಭ್ಯಾ - ನಿ - ಸೋ - ಣ

6
 ಸು - ಛಿದ್ರ - ಸು - ದೈವ! ಭ - ಕ್ಷ - ರೇ! ಉ - ರ - ಗೇ ಕೊ - ದ - ವ - ಮೈ

11
 ಉ - ರ! ಸೇ - ವ ಮೈ - ಡ ಬ - ರಿ!

179

Die Sach' ist dein, Herr Jesu Christ.

JOS. HAYDEN. † 1809

Iambic 8. 6. | 8. 8. 8. 8. 4. 6.

೧೨೩. ಈ ಕಾ-ರ್ಯ, ತ - ಸ್ತ, ನಿ - ಜ್ಞ-ದ, ನೀ ಕೊ - ಟ್ಪಿ ಬ - ಟು - ಗೆ
 ವಿ - ನಾ - ತ ಬಾ - ರ - ದೆ - ದಿ-ನು ನೀ - ಜಿ - ಟ್ಪಿ ಕಾ - ರ್ಯ - ಕೆ!

(4)

ನಿ - ಗಿ - ಜಿ ಜಿ - ತ ಸೇ - ಬ - ಕ ಷಾ - ಗಿ - ಟ್ಪಿ ಸ - ಟ್ಪಿ ಸ - ಲ - ಲ
 ಭೂ - ಮಿ - ಲಿ ಬಿ - ಟ್ಪಿ ಗೋ - ದಿ-ಯ ತ - ದೀ - ಬ - ಬಿ - ದು ನೇ - ಬಿ - ಕ!

(8)

ಬಾ, ಬು - ರ - ಣ! ಬಾ, ಬಿ - ಜ್ಞ ಬು - ರ - ಣ!

180

Hark! the herald angels sing.

F. MENDELSSOHN. † 1847

8. 7. 7. | 8. 8. 8. 8. (180. 181.)

೨೪. ಹ - ಷ್ಠ - ವಾ - ಗು, ಕೃ - ಸ್ತ - ಗೋ - ತ! ಹ - ಷ್ಠ - ಗೊ - ಕ್ಕು, ಸ - ಭೆ - ಯೇ!

5

ಪ್ರೀ - ತಿ - ಯ - ಟಿ ದೇ - ಬ - ರೇ, ನಿ - ಬ - ಗೇ - ಷ - ಟಿ - ಟ್ತು ಸ್ತೋ - ತ್ರ!

9

ದೇ - ಬ - ಟ್ತು - ತ್ರ ಟ್ತು - ಟ್ತು - ದ, ಸೇ - ರಿ ಬ - ಟ್ತು ಸೋ - ತ್ರ - ಬ.

13

ಋ - ಜ್ಞ, ಋ - ಜ್ಞ, ಓ - ತಿ ಋ - ಜ್ಞ! ಮೂ - ಡಿ - ತಿ - ದು ಕೃ - ಪಿ - ಬ - ಜ್ಞ.

17

ಜ - ಯ, ಜ - ಯ, ಸು - ಖಿ - ಜ - ಯ! ಕು - ಟ್ತಿ - ತಿ - ದು ದೇ - ಬ - ದ - ಯ.

21

ಜ - ಯ, ಜ - ಯ, ಸು - ಖಿ ಜ - ಯ! ಕು - ಟ್ತಿ - ತಿ - ದು ದೇ - ಬ ದ - ಯ.

Org

Freuet euch, ihr Christen alle.

A. HAMMERSCHMIDT. 1646

Trochaic 8. 7. 7. | 8. 8. 8. 8. (180. 181.)

೫೪. ಹ - ಷ - ವಾ - ಗು, ಕೃ - ಸ್ತ - ಗೋ - ತ್ತ! ಹ - ಷ - ಗೋ - ಳ್ಳು, ಸ - ಭೆ - ಯೇ!

5 ಫೀ - ಡಿ - ಯ - ಟ್ಠಿ ದೇ - ಬ - ರೇ, ನಿ - ಬ - ಗೇ - ಳ - ಲೆ - ಮ್ಠಿ ಸ್ತೋ - ತ್ತ!

9 ದೇ - ಬ - ಟು - ತ್ತ ಹು - ಟ್ಠಿ - ಬ, ಸೇ - ರಿ ಬ - ಮ್ಠಿ ಗೋ - ತ್ತ - ಬ.

13 ಳ - ಷ್ಠ, ಳ - ಷ್ಠ, ಡಿ - ಡಿ ಳ - ಷ್ಠ! ಮೂ - ಡಿ - ಡಿ - ದು ಕೃ - ಪಾ - ಬ - ಷ್ಠ.

17 ಜ - ಯ, ಜ - ಯ, ಸು - ವಿ - ಜ - ಯ! ಹು - ಟ್ಠಿ - ಡಿ - ದು ದೇ - ಬ ದ - ಯ.

182

Soll' ich meinem Gott nicht singen.

A. P. BERTSCH. 1800

Trochaic 8. 7. | 8. 7. 7. 8. 7. 7.

೨೧೯. ಒ - ಒ - ದೇ - ಒ - ರೊ - ಲೈ - ಯ - ಬ್ಬು ಜೋ - ಡಿ ಟಾ - ಟ - ದಿ - ರ -
 ಉ - ಟ - ಯಿಂ - ದ ಸ - ಭೈ - ರ - ಬ್ಬು ಒ - ಟೈ - ಟೈ - ಚ - ಒ ಒ - ಒ -

4 ಲೋ?
 ಲೋ? ದೇ - ಒ - ಕೈ - ಟೈ, ಪೇ - ರ - ಯ - ಬ್ಬು ಬ - ಟು, ಫೀ - ಟಿ ಮಾ - ಕೈ -

8 ಬಿ;
 ಒ - ಟ ಟೈ - ಯ ಟ - ಟೈ - ಬಿ ಟೈ - ಸ - ರೈ - ಒ - ಚಿ - ಟೈ -

12 ರ - ಬ್ಬು. ಒ - ಲೈ ಟೈ - ರಿ - ಕೋ - ದ - ರಿ ದೇ - ಒ - ಫೀ - ಟಿ ಟೈ - ರ - ದು.

183

Ein Lämmlein geht und trägt die Schuld.

W. DACHSTEIN. 1525

Iambic 8. 7. | 8. 8. 7. 8. 8. 7.

1. ಉ - ಲೋ - ಕ - ದ - ಷ - ರ - ದ - ಷ ಕೊ - ಡೊ - ಯ್ಯ ಕ - ರ -
 ಬ - ಬ - ಷ್ಠ ಪಿ - ಷ - ರಂ - ಷ - ಷ ತಿ - ದ - ಳಿ - ಸ - ಳಿ -

6. ಸ - ರಂ. ಸಂ - ತೋ - ಷ - ಷ - ಳಿ - ಬ - ಗ - ಲಿ ಳ - ಷ - ಷ್ಠಿ
 ಳಿ - ರಂ. ಸಂ - ತೋ - ಷ - ಷ - ಳಿ - ಬ - ಗ - ಲಿ ಳ - ಷ - ಷ್ಠಿ

11. ಕೊ - ಸ - ಗೊ - ಷ್ಠಿ - ಸ, ಸಂ - ಕ - ಷಿ - ಕೊ - ಳ - ಗಾ - ಗಿ ಪೆಟ್ಟೆ
 ಕೊ - ಸ - ಗೊ - ಷ್ಠಿ - ಸ, ಸಂ - ಕ - ಷಿ - ಕೊ - ಳ - ಗಾ - ಗಿ ಪೆಟ್ಟೆ

16. ಹಾ - ಸ್ತೆ ಗಾ - ಯ, ಲಿ - ಲಿ - ಬಿ ನಾ ಸೋ - ಸ - ಲೊ - ಳಿ -
 ಹಾ - ಸ್ತೆ ಗಾ - ಯ, ಲಿ - ಲಿ - ಬಿ ನಾ ಸೋ - ಸ - ಲೊ - ಳಿ -

21. ಷ - ಷಿ - ಷಿ - ಬಿ ಸಾ - ಯ್ಯ - ತಿ ಬಿ - ಲಿ - ಯಾ - ಗಿ.
 ಷ - ಷಿ - ಷಿ - ಬಿ ಸಾ - ಯ್ಯ - ತಿ ಬಿ - ಲಿ - ಯಾ - ಗಿ.

184

Der Tag, der ist so freudenreich.

WITTENBERG. 1535

Iambic 8. 8. | 8. 8. 7. 7. 7. 7.

೫೩. ಕೊಂ - ಡಾ - ಡ - ಟ - ಟ - ಟ ಬ - ಗು-ಪು ಬಿಂ - ದ - ಬ - ಗಾ - ಗಾ ಪು - ಟ್ಟು - ಬಿ;
 ಉ - ದ - ಬ್ಬು ಲಿ - ಟ್ಟು ಭಿ - ಗ್ಯ-ಪು, ಉ - ದ್ವೈ-ಉರ್ಗ ಲಿ - ಟ್ಟು ಪಿ - ಟ - ಟ.

(4)

ಉ ಬ - ಗು ಪು - ಟ್ಟು - ಡಿ - ಬಿ - ರ, ಬಿ - ರ - ಟ - ಡಿ - ಟಿ ರ - ಟ - ಟ. ಭೂ -

9

ಬ - ರ - ಟ್ತೋ - ಟ - ಡಿ - ಟ್ತೋ ಟಿ - ಯ ಉ - ಟ್ತ ಯೇ - ಸು-ವೇ,

13

ಲಿ - ಬ್ಬು ಟಿ - ಯ ಟ್ತೋ - ಟ - ಟ್ತೋ, ಸಂ - ಸು - ಟ ಲಿ - ಟ್ಟು ಡಿ - ಟ್ತೋ

Gottlob, ich weiss mein Vaterland.

STÖZEL. 1744

Iambic 8. 9. | 8. 8. 9. 9. 8. 8.

2. ಪೇ - ಛ - ಏ ಪ - ಲ್ಲ - ಏ - ಸ - ಗ ದಿ - ಶಿ - ಲಿ ಹೋ - ಗು -
 ಈ ಜೀ - ಏ ಬ - ಲ್ಲ - ಲ - ಳ - ಯೆ; ದೇ - ಶಾಂ - ತಿ - ಯಾ - ಗಿ

4 ಟ - ಟ - ಳೇ - - ಸು. ಈ ಜೀ - ಏ ಬ - ರ ಮಾ - ಗ್ಗ - ವೇ, ಸು -
 ಬಿ - ಳಿ - ಳಿ - - ಸು. ಈ ಜೀ - ಏ ಬ - ರ ಮಾ - ಗ್ಗ - ವೇ, ಸು -

8 ಪ - ಳ್ಲ ಪ - ರ - ಏ - ಳಿ - ಯೇ! ನಾ - ಶ - ಳಿ ಯೇ - ಸು ತಿ - ಸು - ನಿಂ - ಏ
 ಪ - ಳ್ಲ ಪ - ರ - ಏ - ಳಿ - ಯೇ! ನಾ - ಶ - ಳಿ ಯೇ - ಸು ತಿ - ಸು - ನಿಂ - ಏ

12 ಸು - ಳಿ - ಳಿ ಹೊಂ - ಟಿ - ಏ - ಏ - ರಿಂ - ಏ ಶಿ - ಶಿ - ಳಿ - ಶಿ - ಜಿ
 ಸು - ಳಿ - ಳಿ ಹೊಂ - ಟಿ - ಏ - ಏ - ರಿಂ - ಏ ಶಿ - ಶಿ - ಳಿ - ಶಿ - ಜಿ

16 ಪಿ - ಏ - ಳಿ ಬಂ - ಟಿ - ಗ ಪ - ಳ್ಲ - ಗೊ - ಳು - ಏ.
 ಪಿ - ಏ - ಳಿ ಬಂ - ಟಿ - ಗ ಪ - ಳ್ಲ - ಗೊ - ಳು - ಏ.

186

Es ist noch eine Ruh' vorhanden.

K. F. ELLWANGER. 1855

Iambic 9. 8. | 9. 9. 8. 9. 9. 8. (186. 187.)

೩೯೦. ಇ - ನ್ನುಂ - ಟು ನಿ - ಸ - ಗೊಂ - ದು ಶಾಂ-ತಿ; ಬೇ - ಸ - ಳ್ಲಿ - ಕ್ಕ - ಳ್ಲಿ
ನೀ ಬ - ಯ್ನು - ವಂ - ಛ ಸೂ - ಯ್ - ಕಾಂ-ತಿ ಈ ಸ - ರ - ಯ - ಳ್ಲಿ

7
ಶೋ - ಭಿ - ಸು!
ಕಾ - ಣ - ದು. ಆ ಕು - ರಿ - ಬು - ರಿ ನೋ - ಡು! ಅ - ಳ್ಲಿ ಸ - ಡಿ ಸಂ -

14
ಕು - ಷ - ನ - ಗ ಬ - ಳ್ಲಿ ಈ ಬೀ - ಯ ಹೊ - ರ ಬಿ - ಸು - ಡು! ಹೋ -

21
ರಾ - ಟ ಬೇ - ಗ ಮು - ಗಿ - ಯೋ-ದು; ಈ - ಗೀ - ಗ ಗು - ರಿ

27
ಕಾ - ಣಿ - ಸೋ-ದು; ವಿ - ಶ್ರಾಂ - ತಿ ಬೇ - ಗ ಬ - ಷ್ಪು - ಡು.

187

O Gottes Sohn, du Licht und Leben.

J. G. WELLER. 1800

Iambic 9. 8. | 9. 9. 8. 9. 9. 8. (186. 187.)

೩೯೦. ಜ - ಜ್ಞಂ - ಟು ನಿ - ನ - ಗೊಂ - ದು ಶ್ರಾಂ - ತಿ; ಬೇ - ನ - ರ್ಷ - ಳ್ಳ - ಳ್ಳ
ನೀ ಬ - ಯ್ತು - ಬಂ - ಭ ಸೂ - ಯ್ತ - ಳಂ - ತಿ ಈ ನ - ರ್ಷ - ಯ್ತ - ಳ್ಳ

5 ಶೋ - ಬಿ - ಸು! ಳ - ಳ - ದು. ಳ ಕ - ರಿ - ಬ - ರಿ ನೋ - ಡು! ಳ - ಳ್ಳ ನ -

9 ದಾ ಸಂ - ತು - ಜ - ನಿ - ಗ ಬ - ಳ್ಳಿ. ಈ ಬೀ - ಯ್ತು ಹೂ - ರ ಬಿ - ಸು -

13 ಡು! ಹೋ - ರಾ - ಟ ಬೇ - ಗ ಮು - ಗಿ - ಯೋ - ದು; ಈ - ಗೀ - ಗ ಗು - ರಿ

17 ಳ - ಳ್ಳಿ - ಸೋ - ದು; ವಿ - ಶ್ರಾಂ - ತಿ ಬೇ - ಗ ಬ - ಜ್ಞ - ಬು.

188

Herr, dir ist niemand zu vergleichen.

J. H. KNECHT. 1793

Iambic 9. 9. 8. | 9. 8. 9. 8.

1
2
3
4
5
6

೨೨೦. ೨ - ಭೈ - ತ - ಷ್ಠ, ಯ - ಜೋ - ಳ - ೨ - ಭೈ ಕೊಂ - ಳಿ - ಓ ಏ - ಳು
೨ - ಜೋ - ತ - ೨ - ತ್ವಾ - ಳ - ಯ - ಭೈ ೨ - ಳು - ಳು ಓ ಏ - ಳು

7
8
9
10
11
12

೪ - ಳು - ಳು ಲ - ಳು ಲ - ಭೈ ಲ - ೨ - ಯ - ಳಿ - ತ್ವಾ ೨ - ತ್ವಾ - ಳು
ಛ - ಛ - ೨ - ಭೈ ಛ - ಛ - ೨ - ಭೈ ಛ - ಛ - ೨ - ಭೈ ಛ - ಛ - ೨ - ಭೈ

13
14
15
16
17
18

ಯ - ಜೋ - ಳ ಳ - ಳ - ರೋ - ೨ - ಳ - ಭೈ ಸಂ - ಜೋ - ಳು ೨ - ಳು
ಯ - ಜೋ - ಳ ಳ - ಳ - ರೋ - ೨ - ಳ - ಭೈ ಸಂ - ಜೋ - ಳು ೨ - ಳು

19
20
21
22
23
24

ಮಾ - ಡಿ - ಳ; ಯ - ಜೋ - ಳ ತ - ತ್ವಾ - ತ್ವಾ - ತ್ವಾ - ಯ - ಭೈ
ಮಾ - ಡಿ - ಳ; ಯ - ಜೋ - ಳ ತ - ತ್ವಾ - ತ್ವಾ - ತ್ವಾ - ಯ - ಭೈ

25
26
27
28
29
30

ಕೊ - ಜೋ - ಡಿ - ಸೋ - ೨ ಛ - ಯ - ಳ.
ಕೊ - ಜೋ - ಡಿ - ಸೋ - ೨ ಛ - ಯ - ಳ.

189

Wir glauben all' an einen Gott.

M. LUTHER.

8. 8. 8. 8. 8. 8. 8. 8. 8.

WALTHER'S HYMNBOOK. 1524

೧೧೨. ನಾ - ವೇ - - - - - ಆ ಡೇ - ಬ - ರ - ಳ್ಲೆ - ಯೆ ಬ - ಆ -

6 ವಾ - ಗಿ ನಂ - ಬು - ಡೇ - ಬೆ; ಅ - ಯ್ಯೆ - ಆ - ನಂ - ಬ ಆ - ತ್ತ - ನೆ ಒ - ಣ್ಣ -

11 ಲೀ - ನ ಶು - ಬ್ಬು ಸೇ - ಬ ಅಂ - ಬ ಬಿ - ಳ್ಲೆ - ಬುಂ - ಟು ಬಾ - ಡಿ,

16 ಸ - ಫ - ರಾ - ಜ, ಸ - ಫ - ತ್ರಾ - ಜೆ, ಜ - ರ - ಟ - ಣ್ಣ ಸ - ಫ - ಣ್ಣಿ - ಬಿ.

21 ಆ - ಗಿ, ಸು - ಷ್ಠಿ - ಯಂ ಕಾ - ಪಾ - ಡಿ, ಈ ಲೋ - ಆ - ಬ - ಬ್ಬಿ

26

ಅ - ಳ್ಲ - ಳ್ಲ ಒ - ದಿ - ಲಿ ಬ - ಳ್ಲ ಬ - ಳ್ಲ - ಬ.

31

ಒ - ಬೆ!

190

Ich will streben nach dem Leben.

Trochaic 4. 4. 5. | 7. 7. 4. 4. 5. (190. 191.)

೨೫೨. ಜೀ - ಬ - ಬ - ಬ ಜೀ ಒ - ಬ - ಬ - ಬ ಒ - ಬ - ಬ - ಬ ಒ - ಬ - ಬ - ಬ; ಒ - ಬ - ಬ - ಬ ಜೀ ಒ - ಬ - ಬ - ಬ.

5

ಜೀ - ಬ - ಬ - ಬ ಜೀ ಒ - ಬ - ಬ - ಬ ಜೀ ಒ - ಬ - ಬ - ಬ ಜೀ ಒ - ಬ - ಬ - ಬ.

9

ಒ - ಬ - ಬ - ಬ ಜೀ ಒ - ಬ - ಬ - ಬ ಜೀ ಒ - ಬ - ಬ - ಬ ಜೀ ಒ - ಬ - ಬ - ಬ.

5

ಕ - ಆ - ಬ - ಳಿ ಐ - ಟ್ಪು ದಿ - ಟ್ಪು ನಂ - ಬಿ - ಕೆ!

9

ಭೀ - ತ - ಯಿ - ಳಿ - ಳಿ ಐ - ರು! ಜೇ - ಗ - ಳಿ

13

ಸೂ - ಯ್ ಮೂ - ಡ - ಲಾ - ಗಿ, ರಾ - ತ್ರಿ ಹೋ - ಗು - ತೆ.

17

ನಂ - ಕ - ಳಿ - ಬ - ಳಿ ಚಿಂ - ತೆ - ಯೊ - ಳಿ

21

ಬಿ - ಜ್ಜಿ ಬಿ - ಬ - ಳಿ ಐ - ಜ್ಜಿ - ನಂ - ಸು!

193

Nun lob' mein' Seel', den Herren.

H. KUGELMANN. 1540

Iambic 7. 8. | 7. 6. 7. 6. 7. 6. 7. 6.

2 3 0. ಉ - ಲ್ಲ - ಷ - ಣ - ಗ - ಉ - ಲ್ಲ ಉ - ಲ್ಲ - ಷ - ಯ - ಳ - ಷ - ಉ - ಲ್ಲ
ಉ - ಲ್ಲ - ಷ - ಯ - ಳ - ಷ - ಉ - ಲ್ಲ ಉ - ಲ್ಲ - ಷ - ಯ - ಳ - ಷ - ಉ - ಲ್ಲ

(8) ಉ - ಲ್ಲ - ಷ ಉ - ಲ್ಲ ಷಿ - ಳ ತಾನಾ ಕೊ - ಟು ದೇ - ಳ -
ಉ - ಲ್ಲ - ಷ ಉ - ಲ್ಲ ಷಿ - ಳ ತಾನಾ ತಾ - ಳ ಕೊ - ಜಿ - ಯೋಕ್. ಉ -

16 ದೋಕ್, ಉ - ಲ್ಲ - ಷ ಉ - ಲ್ಲ ಷಿ - ಳ ತಾನಾ ತಾ - ಳ ಕೊ - ಜಿ - ಯೋಕ್. ಉ -
ಉ - ಲ್ಲ - ಷ ಉ - ಲ್ಲ ಷಿ - ಳ ತಾನಾ ತಾ - ಳ ಕೊ - ಜಿ - ಯೋಕ್. ಉ -

24 ಉ - ಲ್ಲ ಉ - ಲ್ಲ - ಷ - ಯ - ಳ - ಷಿ ತೋಕ್! ಉ - ಲ್ಲ ಯ - ಳ - ಷಿ ಉ - ಲ್ಲ -
ಉ - ಲ್ಲ ಉ - ಲ್ಲ - ಷ - ಯ - ಳ - ಷಿ ತೋಕ್! ಉ - ಲ್ಲ ಯ - ಳ - ಷಿ ಉ - ಲ್ಲ -

31 ಉ - ಲ್ಲ ಉ - ಲ್ಲ - ಷ - ಯ - ಳ - ಷಿ ಉ - ಲ್ಲ ಉ - ಲ್ಲ - ಷ - ಯ - ಳ - ಷಿ
ಉ - ಲ್ಲ ಉ - ಲ್ಲ - ಷ - ಯ - ಳ - ಷಿ ಉ - ಲ್ಲ ಉ - ಲ್ಲ - ಷ - ಯ - ಳ - ಷಿ

194

Wie schön leucht' uns der Morgenstern.

PH. NICHOLAI. 1599

8. 8. 7. | 2. 2. 4. 4. 4. 8.

Handwritten musical notation for the first system. It consists of a grand staff with a treble clef on the upper staff and a bass clef on the lower staff. The key signature has one flat (B-flat). The melody is written in the treble clef, and the accompaniment is in the bass clef. The lyrics are written below the treble staff.

Handwritten lyrics: ೨ - ಬೈ - ಉ - ದ್ದು - ಉ - ದ್ದು - ಉ - ದ್ದು - ಉ - ದ್ದು, ೨ - ಬೈ - ಉ - ದ್ದು - ಉ - ದ್ದು.

Handwritten musical notation for the second system, marked with a '(2)' in the top left corner. It continues the grand staff and lyrics from the first system.

Handwritten lyrics: ೨ - ಬೈ - ಉ - ದ್ದು - ಉ - ದ್ದು - ಉ - ದ್ದು - ಉ - ದ್ದು, ೨ - ಬೈ - ಉ - ದ್ದು - ಉ - ದ್ದು - ಉ - ದ್ದು - ಉ - ದ್ದು.

Handwritten musical notation for the third system, marked with a '4' in the top left corner. It continues the grand staff and lyrics.

Handwritten lyrics: ೨ - ಬೈ - ಉ - ದ್ದು - ಉ - ದ್ದು - ಉ - ದ್ದು - ಉ - ದ್ದು, ೨ - ಬೈ - ಉ - ದ್ದು - ಉ - ದ್ದು - ಉ - ದ್ದು - ಉ - ದ್ದು.

Handwritten musical notation for the fourth system, marked with a '6' in the top left corner. It concludes the grand staff and lyrics.

Handwritten lyrics: ೨ - ಬೈ - ಉ - ದ್ದು - ಉ - ದ್ದು - ಉ - ದ್ದು - ಉ - ದ್ದು.

Wachet auf, ruft uns die Stimme.

PH. NICHOLAI. 1599

8. 9. 8. | 6. 6. 4. 4. 4. 8.

ೳ೦ೳ. ಕ - ಯು - ಬ - ಬ - ರ - ಬಿ - ಬಿ - ರ, ಏ - ಜ್ಞೆ - ಳಿ - ರಂ - ತ
 ಳ - ಒ - ಳಿ - ಬ ಳ - ಬಿ - ಬಿ - ರ, ಕೂ - ನೋ - ರು ಬ - ಳ್ಲ -

(2)

ಕೂ - ಗು - ತಾ - ರೆ; ಏ - ಜ್ಞೆ - ತು ಏ - ಳು, ಚೇ - ಯೋ - ನೇ!
 ರಾ - ತ್ರಿ - ಯ - ಳಿ ಳ - ಬೀ - ಣ ಕ - ನ್ಯಾ - ಸ್ತೀ - ಯ - ರೇ, ಐ - ಗೋ ನಿ -

(4)

ಮೈ - ಧಿ - ಪ! ತ - ಕ್ಕೊ - ಳಿ ದೀ - ಪ - ಪ! ಪ - ಳೆ - ಲೂ - ಯ! ಸ - ಮಿ - ಪ - ಪ

8

ಬಿ - ಬಿ - ಳ - ಕ ಳ - ಬೇ - ತ ಮಾ - ಡೋ - ಗ - ಳಿ - ಗೆ!

198

Gott, der Vater, wohn' uns bei.

WALTHER & LUTHER.

7. 7. | 7. 7. 7. 7. | 7. 8.

WITTENBERG. 1524

೧೧೯. ಅಂ - ದ - ಯಾ - ದ ದೇ - ವ - ರ, ಉ - ಪ್ಪ - ಳಿ - ವಾ - ಸ ಪಾ - ಡು!
ಪಾ - ಪ ಪು - ಣ್ಣ - ಸು - ಪ್ಪ - ಗೆ! ಒ - ಒಂ - ನ - ಳಿಂ ಕಾ - ಪಾ - ಡು!

5 ಮು - ಳೆ ಕೊ - ಡು, ಅಂ - ದ - ಯೆ! ಪಿ - ಶಾ - ಚ - ರ - ಷ್ಣು ಜ್ಞೆ - ಸಿ, ಸ -
ಲಿ - ಳಿ ಸ - ಭೆ - ಯೊಂ - ದಿ - ಗ ದಿ - ವ್ಯಾ - ಯು - ದಂ ಕೊ - ಳ್ಳೋ - ಣ! ಹೋ -

9 ಧ - ರ್ಮ - ಪು - ಸ - ಪಾ - ದಿ - ನಿ ನಿ - ಪ್ಪ - ಳಿ ಉ - ಒ - ಯಾ - ನಿ,
ಗು - ಣಿ ಅ - ರಿ - ಸೋ - ಣ! ಕ - ರಿ - ಳಿ ಪ - ಡ - ಯೋ - ಣ!

13 ಉ - ಒ - ಯಾ - ಯೆ! ನಿ - ಪ್ಪ - ಳಿ ಸಂ - ರ - ಳ್ಳು - ರ - ಪಾ - ದ - ದೇ!
ಉ - ಒ - ಯಾ - ಯೆ! ನಿ - ಪ್ಪ - ಳಿ ಸಂ - ರ - ಳ್ಳು - ರ - ಪಾ - ದ - ದೇ!

199

Stärk' uns, Mittler; dein sind wir.

J. H. KNECHT. 1793

7. 6. | 7. 8. 7. 6. 6. 9. 5. 6. 7. 5.

ನಲ೨. ತ್ರಾ - ಹಿ, ಟು - ಛ - ಟು - ಟಿ - ಯೇ, ಲಿ - ಟು ಟು - ಟು - ರ - ಟು!

ಕಾ - ಯಿ, ಸ - ಟು - ಟು - ಟು - ಟು, ಲಿ - ಟು ಸ - ಟು - ಯ - ಟು! ಲಿ -

ಫು - ಟು ಸಂ - ಟು - ಟು - ಟು; ಲಿ - ಟು - ಟು ಯ - ಟು - ಟು - ಟು,

ಲಿ - ಟು ಲಿ - ಟು ಟು - ಟು - ಟು. ಟು - ಟು ಲಿ - ಟು - ಟು - ಟು,

ಫು - ಟು ಟು - ಟು - ಟು - ಟು, ಟು - ಟು - ಟು - ಟು, ಸಂ - ಟು - ಟು - ಟು - ಟು,

21

ಓ - ಛಿ - ರ - ಉ - ನೇ, ಜೀ - ಉ - ಉ - ಜಿ - ಪಿ - ಉ

25

ಉ - ಯ - ಪಾ - ಲಿ - ಸು - ಬ - ಗೆ ಉ - ಛಾ - ಛಾ - ವಿ - ಟು!

200

Die Gnade unsres Herrn.

CHR. GREGOR. 1755

೧೭೩. ಕ - ರ್ತ - ನಾ - ಉ ಯೇ - ಸು ತಿ - ಸು - ಜಿ ಉ - ಪೆ - ಯೂ ದೇ - ಉ - ರ

5

ಪೀ - ತಿ - ಯೂ ಉ - ರಿ - ಶು - ಭಿ - ಷ್ಠಿ - ಜಿ ವಿ - ಷ್ಠಿ

9

ಸ - ಛಿ ಜಿ - ಪ್ಪಿ - ಲ - ರೊಂ - ದಿ - ಗಿ - ರ - ಲಿ! ತಿ - ಪೆನೇ!

APPENDIX I

201

Halleluja! Dorten am kristall'nen Meer.

Trochaic 4. 7. 7.

1. ಹ - ಲ - ಲ - ಲ - ಯ! ಬ - ರ - ಲೋ - ಕ - ಸ್ಯ - ನ್ಯೋ - ಳಿ

9 ಕೂ - ಟೊ - ಗಾ - ಳು ಸೇ - ರು - ಳಿ.

202

Ist's auch eine Freude.

H. G. NAEGELI. 1815

Trochaic 6. 5. 6. 5. (113 - 115. 224.)

1. ಪು - ಟ್ಟಿ - ದಿ - ನೊ - ಕಾ - ದ್ ಹ - ಷೋ - ಡು - ಪ್ಪೊ - ಳ್ಲಿ?

5 ಬ - ರ - ಜ - ನ್ಯೊ - ಗಾ - ದ್? ದುಃ - ಖಿ ಪು - ಳ್ಲೊ - ಡ್ಡೊ?

203

Vesalius.

E. C. PERRY.

10. 11. 10. 11.

೧೨೩. ಈ ಲೋ - ಕೊ - ಡು ಬಿ - ಣ - ತಿ ಲೋ - ತಿ - ಬಿ ಬಿ - ಚಿ - ತಿ
 6 ಉ - ರ - ದು - ಷ್ಠಿ ಜೀ - ಉ - ಶ್ಚಿ - ಸ ಈ ಬು - ಡೊ - ಡಾಂ - ಡ,
 11 ಬಿ - ಬಿ ಜೀ - ಉ - ಬಿ ಸ - ಉ - ತಿ ಬಿ - ಶ್ಚಿ - ಜೀ - ಉ - ರ ಬಿ - ಶ್ಚಿ - ಸ.

204

Was klagst du, mein' Seele.

11. 11. 8. 11.

೧೨೩. ಬಿ ಪ್ರಾ - ಣ! ಬಿ - ಕ್ಕಾ - ಪಿ ವಾ ದುಃ - ಖೊ - ನು - ಲಾ ಓ -
 ಬಿ - ಶ್ಚಿ - ಸೊ - ಡು ಯೇ - ಸು - ಗು ಪಂ - ಡೊ - ಣು - ಲಾ! ಓ -
 5 ಯಿ ಚಿ - ತಿ ಓ - ಉ - ಡಿ - ಬಿ - ಶ್ಚಿ ಈ ಬಿ - ಪಿ - ಯೊ - ಣಿ!

205

Go bury Thy sorrow.

P. P. BLISS. † 1876

11. 11. 11. 11.

1. ಭೂ - ಲೋ - ಕ - ದ ದುಃ - ಖ, ಕ - ಷ್ಟಾ - ಪ - ತ್ವ - ಳು ಈ ತಾ - ಳೊ - ಕೊ -
 ಡಾಂ - ಡ ಶಾಂ - ತಾ - ದು - ಪ್ಪೊ - ಡೊ. ಬ - ಪಿಂ - ಚಿ - ತ್ತಿ ಭಂ - ಜೊ -
 ಡೀ ಮ - ನಿ - ಪಂ - ದ ಕು - ಳ್ಪೊ - ಡ - ಡ, ಯೇ - ಸು ಸು - ದಾ - ರಿ - ಪು - ವೆ.

206

Jesus, keep me near the cross.

W. H. DOANE.

Trochaic 7. 6. 7. 6. and refrain.

1. ಯೇ - ಸೋ, ನಿ - ನ ಕು - ಸ್ಪ - ಷ್ಟೇ ಜೀ - ವ - ವ - ಸ - ರುಂ - ಡು; ಐ - ಟೇ ನಿ - ತ್ತ
 ರ - ಳ - ಷೆ ಯೆಂ - ಕು - ಳಿ - ಗೆ ಉಂ - ಡು. ಕು - ಸ್ಪ - ಷ್ಟೇ ಕು - ಸ್ಪ - ಷ್ಟೇ

11

ಸ - ವೆರ - ಗೆ ದ - ಯ, ಐ - ಟ್ ಪು - ಗ - ರೊ - ಣು - ವೆ, ಅ - ವ್ವೇ ಯೆ - ನಾ - ತ್ರ - ಯ.

207

Children of Jerusalem.

W. H. MONK. † 1889

Trochaic 7. 7. 7. 6. and refrain.

ಒ - ರ - ಪು - ತ್ರ ಉ - ಜ್ವಿ - ತಿ ಪು - ದ ಯೇ - ಸು, ತುಂ - ಬಿ - ಯೆ,

5

ಒ - ಬು - ಜ್ವಿ - ದ ರಿ - ಪು - ಬೆ. ದ - ಯ ಜಿ - ತ್ರಿ ಯೇ ಸು.

9

ಅ - ತಿ - ತ್ರಿ - ಯ ಪು - ದ - ರೇ; ಯೆ - ಒ ಬು - ತ್ರ ಪೋ - ಡಿ - ಗೆ

13

ಪೂ - ತಿ ಫಿ ಬ - ಟ್ ಮು - ಕಾರ್ - ಯೆ ದ - ಯ ಜಿ - ತ್ರಿ ಯೇ - ಸು.

208

There is a gate.

S. J. VAIL

Iambic 8. 7. 8. 7. and refrain.

೧೨೮. ಆ ಬಾ - ಕಿ - ಜಲ - ತ್ತೆ - ದೇ ಉಂ-ಡು; ಸ - ನ್ಮಾ - ಗ್ಗ ಸಿ - ದ್ಧಾ - ದುಂ - ಡು; ಕ್ರಿ -
 ಸ್ತೆ - ಸು ಉ - ಸು ಳ್ಲ - ಸ್ತು - ಟು ದು - ಡಿ - ತಿ ಳ - ಲಾ - ದುಂ - ಡು.
 ಐಂ - ಚಿ - ತ್ತೆ ದ - ಯ ನಿ - ಕ್ಕೆ - ಲಾ ತ - ಯಾ - ರ್ ಉಂ - ಡು, ಕೇಂ - ಡ - ನಾ?
 ನಿ - ಕ್ಕೇ. ನಿ - ಕ್ಕೇ ತೋ - ಜಾ - ಬೆ ದ - ಯೋ - ನೇ.

209

Wollt ihr wissen, was mein Preis.

J. B. REIMANN. † 1747

Trochaic 7. 7. 7. 7. 7.

೮೯. ಕೇ - ಳ್ಲೆ, ನ - ರ - ಪು - ತ್ತೆ - ರೇ, ಯೇ - ರ್ ಯೆ - ನ ಕೋ - ರಿ - ಕೆ? ಯೇ - ರೆ - ಡ್ ಪು -

6

ಗ - ರು-ವ್ಹಾ? ಯೇ-ರ್ ನಿ - ತ್ಯ ಉ - ಷ್ಠು-ವ್ಹಾ? ಉ - ಸ್ಪ - ಡಿ - ತಿ ಕಿ - ಸ್ತ - ನೇ.

210

Getreuer Gott, ich hoff' auf dich.

Iambic 8. 6. 8. 6. 4.

೧೪೪. ಕ್ರಿ - ಸ್ತೇ - ಸು-ವೇ, ವಿ - ಶ್ರಾಂ - ತಿ-ನೇ ಆ ನಿ - ತ್ಯ ಶಾಂ - ತಿ - ನೇ ಯೆ - ನಂ - ತ್ಯೋ-ಗು ಈ

6

ಕೊ - ರೊ-ಡು. ನಿ - ನ್ನೇ - ಳು ನಿ - ತ್ಯೋ - ಗೇ ವಿ - ಮೋ - ಚ - ನ.

211

Das walte Gott, der heifen kann.

J. H. KNECHT. 1793

Iambic 8. 8. 8. 8. 4.

೨೩೩. ಯಾ - ನ್ಯೆ - ನ ಯೇ - ಸು ಪು - ದ - ಡೇಫ ಉ - ದ್ಯೋ-ಗ, ಬೇ - ಲೆ ಪು - ಷ್ಠು - ಷ್ಠೆ. ಕ್ರಿ -

5

ಸ್ತೇ-ಸು ಮಾ - ತ ಕಾ - ಯೋ - ನ್ನಾ ಸಾ - ಗಾ-ದ್ ಒ - ದ - ಗಾ - ನ - ಗ, ಸ - ಮಾ-ಪುಂ - ಡು.

212

Ich hab' von ferne.

5. 6. 5. 9. 10.

ೳಂ. ಕ - ಸ್ವೇ - ಸು ಬ - ಕ್ಷ ಯಾ - ನ್ ಬ - ಯ - ಕ - ಘ್. ಳ - ಳ್ಲಂ - ಂ ಜೀ - ಳ ಳ -

ಯ - ಳ್ಲೆ ಹೂಂ - ಂ - ಯ್. ಯ - ಳ - ಳ ಬಿ - ಳ್ಲೆ ಪಾ - ಳ - ಭಾ - ಳ

ಬ - ಳ್ಲೆ - ಂ, ಕೂ - ರಿ - ಯ ಪೂ - ಸ - ಜೀ - ಳ.

213

Knocking! Knocking!

G. F. ROOT.

7. 7. 8. 7. 8.

ೳೳಂ. ಯೇ - ರ್, ಯೇ - ರ್ ಬೂ - ಳ್ಲು - ವೆ? ಯೇ - ರ್ ಯೇ - ರ್ ಕಾ - ಪು - ವೆ?

5

ಒ - ರಿ ಪ - ರ - ಲೋ - ಕ - ದಾ - ಯೆ; ದುಂ-ಬು ಅ - ಯೆ ಬೈ - ದ್ - ಜೆ.

9

ಜ - ತ್ವ ಪಿ - ದ್ಯ ಉಂ-ತೂ-ಣ್ಣು - ಳೈ; ಉ - ಳೈ ಅ - ಷ್ಚು ಅ - ಯ-ನೇ!

214

Unter Lilien jener Freuden.
Trochaic 8. 4. 7. 8. 4. 7.

KARL VOIGHTLANDER. 1853

೧೪೩. ಪ - ರ - ಲೋ - ಕ - ದಾ ಅ - ಜಂ - ದ ಬ - ಲೈ - ಜಂ - ದ,

7

ಅ - ತೈ, ಬ - ನ್ ಶ್ಠ ತೂ - ವೊ - ಣ್ಣ! ಭೂ - ಮಿ - ದ - ನ್ಠ ಉಂ - ದ -

14

ತಾ - ದ್ ಪೂ - ತಿ ಅ - ದ್ ಬು - ದು! ಅಂ - ತೈ ಬ - ಪುಂ - ದು.

215

In jener letzten der Nächte.

1858

Dactylic 8. 8. 8. 7. 7. 7.

ಲ೩. ಯೇ-ಸು ಗೆ-ತ್ನೇ-ಮ-ನೆ-ದಾ-ಉ ತುಂ-ಬೊಂ-ಡೆ ಲೋ-ಕ-ದ ಪಾ-ಪ.

ತಾ-ಳೊಂ-ಡೆ ಕ-ರಿ-ಣ ಶಾ-ಪ; ನಿ-ಶ-ಶ್ಚಿ ರ-ಕ್ಷ-ನಿ-ಯೆ.

ಉಂ-ಡೆ-ಶ್ಚಿ ನಿ-ಕ್ಷೋ-ಣು-ಲ! ಯೇ-ಸು-ನು ಮ-ದ-ಪ-ಪ!

ಉಂ-ಡೆ-ಶ್ಚಿ ನಿ-ಕ್ಷೋ-ಣು-ಲ! ಯೇ-ಸು-ನು ಮ-ದ-ಪ-ಪ!

216

Wenn dir dein Zion Palmen streut.

G. V. FELLEBERG. 1857

10. 9. | 9. 9.

೧೦೩. ತ್ರ - ಯೈ - ಕ - ಬ ದೇ - ಪ - ರ ಕೇ - ತಿ - ನೇ ಕೊಂ - ಡಾ - ಡು - ಲೆ!
ಸಂ - ತೋ - ಪೊ - ಡು ಕೊ - ರೊ - ಡು ನಿ - ತ್ಯೋ - ಗೇ ವಿ - ಸ್ತಾ - ಸೊ - ಡು

6
 ಉ - ಯ - ಗ್ಲೆ - ಬ್ಲಿ - ಉ! ಭೂ - ಬ - ರ - ಲೋ - ಕೊ - ಡು ಮಾ - ತ -
 ಉ - ಡ - ಟು - ಜ - ಲಿ! ಭೂ - ಬ - ರ - ಲೋ - ಕೊ - ಡು ಮಾ - ತ -

12
 ಲಾ ತೋ - ಜಾ - ಪುಂ - ಡು ಉ - ಯ ನಾ - ಬ - ಛ್ಲೆ.

217

Wie herrlich ist's, ein Schäflein Christi
 11. 10. 11. 10. 8. 12. [werden.

C. PALMER. † 1875

೫೩. ಉ - ತೋ ಸಂ - ತೋ - ಷ! ಯೇ - ಸು ಕು - ರಿ ಉ - ದ್ ಉ - ಷಾ - ಲ - ಕ್ಷ
 ಉ - ಛ್ಲೆ - ಸು ಬೆ - ರಿ ಪೋ - ಟಿ ಮಾ - ನೊ - ಗಾ - ದ್ ಉ - ಲೋ - ಕ - ದ್ - ಭ್ಲೆ

6
 ಉ - ತ್ಲೆ ಲಿ - ಛ್ಲೆ - ಷಿ. ಬೋ - ಡಾ - ಯಿ ಜೀ - ಬ - ದಾ - ನೊ - ನೇ

11
 ಉ - ಛ್ಲೆ - ಸು ಕೊ - ಷ್ಲೆ ತ - ಉ ಟ್ರಿ - ಯ ಕು - ರಿ - ಕೇ.

218

At the feet of Jesus.

P. P. BLISS. † 1876

Trochaic 6. 5. 6. 5. 7. 7. and refrain.

೧೪. ಯೇ - ಸು-ಪಾ - ದ - ದ - ಣ್ಣ ಯಾ - ನೆ ಕ - ಳ್ಳು - ಲೆ.
ಜಾ - ನೆ ಓ - ಓ - ಓ - ಣ್ಣ ಓ - ಯ ಜೋ - ದ - ನೆ ಸೂ - ಕ್ಷ್ಮ ಓ - ದೆ

6 ಕೇ - ಣ್ಣ-ಲೆ, ಯಾ - ನೆ ಓ - ಯ ಶಿ - ಕ್ಷ-ನೇ, ಯೇ - ಸು-ಪಾ - ದ - ದ - ಣ್ಣ
ಓ - ಯ ಜೋ - ದ - ನೆ ಸೂ - ಕ್ಷ್ಮ ಓ - ದೆ

11 ಯಂ - ಕೆ ಸು - ಖ - ನೇ, ಜಿ - ಳು ಸೂ - ಕ್ಷ್ಮ ಓ - ದೆ ಕೆಂ - ಡ್ಡೆ ಕ - ಳ್ಳು - ಲೆ.
ಓ - ಯ ಜೋ - ದ - ನೆ ಸೂ - ಕ್ಷ್ಮ ಓ - ದೆ

219

Ihr pilgrime auf Erden.

Iambic 7. 6. 7. 6. 7. 7. 6. (104)

ಓ - ಕ್ಷ್ಮೇ - ಸು - ಡು - ಳ್ಳು ಉ - ಯ ಓ - ಕ್ಷ - ರ - ಪಾ - ಸೂ - ನು
ಓ - ಕ್ಷ್ಮೇ - ಸು - ಡು ಉ - ಯ; ಓ - ಕ್ಷ - ರ - ಪಾ - ಸೂ - ನು

(4)

ಬಿ - ಶ್ವ - ಸ ಉ - ತ್ವೇ ತಿ - ಯಿ ಸ - ಜೀ - ಬ - ದ್ವಿ - ಶಿ - ಗಾ - ದ್ವಿ ಬು -

9

ಷಂ - ದ್ವಿ ಸ - ದ್ವಿ ಪು, ಬು - ಷಂ - ದ್ವಿ ಸ - ದ್ವಿ ಪು!

220

Aus tiefer Not schrei' ich zu dir.
Iambic 8. 7. | 8. 8. 7. (109 - 111)

STRASSBURG. 1524
Arr. by M. PRAETORIUS. † 1621

೧೫೮.

ತಿ - ಸ್ವೇ-ಸೋ! ಮ - ಲಿ ಭಂ-ಜೋ-ಡು ಸ - ದ್ವಿ - ಶಿ ಬು - ದ್ವಿ -
ತಿ - ದ್ವಿ - ಪ್ಪ ಯಿಂ - ತ್ವೇ ತ್ವೇ - ವಿ - ಪು! ತಿ - ದ್ವಿ - ಶಿ ಬು - ದ್ವಿ -

4

ಶಿ - ಯಿ ಶಿ - ಯಿ. ತಿ ಯ - ಸ ಪಾ - ದಿ - ಕ - ಮೋ-ಗು ತಿ - ಕ್ವೇ - ಯಿ ಶಿ - ತ್ವೇ

8

ಕೊ - ರು - ದು ತಿ - ತ್ವೇ - ದ್ವಿ, ದಿ - ಸ ತಿ - ದ್ವಿ - ಶಿ

221

Victoria! Das Lämmlein siegt.

Iambic 8. 7. | 8. 8. 8.

೮೯. ಜ - ಯಾಂ - ಡ್, ಜ - ಯ ಯೇ - ಸು - ಗೇ! ಸ್ಯು - ತಾ - ನ ಬ - ಲ
ಪಾ - ತಾ - ಳೊ - ನಾ - ಯೆ ಗಂ - ದಿ - ಯೆ; ಸು - ಭಾ - ಗ್ಯಾ ನಂ - ಕ್

6 ಪೋಂ - ಡು.
ಉಂ - ಡು. ಸ - ಮಾ - ಧಿ - ಡ್ಯಾ - ಯೆ ಲ - ಳು - ಯೆ, ಪು - ರ - ಣ

13 ರ - ತ್ತೆ ಪಾ - ಡಿ - ಯೆ. ಳು - ಸ್ಯೇ - ಸು ಜ - ಯೆ ಹೂಂ - ದಿ - ಯೆ.

222

Jerusalems Pforten.

Dactylic 12. 11. 12. 12. 11. 12. 11.

೨೪೮. ಜ - ಗೀ - ಯ ಯೆ - ರೂ - ಸ - ಳೇ - ಟಿ - ಟಿ ಳು ಜ - ಯೆ ಹೂಂ - ದಿ - ಯೆ.
ಜ - ಗೀ - ಯ ಯೆ - ರೂ - ಸ - ಳೇ - ಟಿ - ಟಿ ಳು ಜ - ಯೆ ಹೂಂ - ದಿ - ಯೆ.

Fine

4

ಛ - ಕ - ಳ - ಗೇ. ಸು - ಜೀ - ಬ - ಂ ನಾ - ಯ - ಕೆ ಲ - ಸ್ವೇ - ಸು ಬ - ಸ್ಯ ಟ್ರ - ಕಾ - ಶೋ - ಡು
 ಜ - ಮಿ - ಸಿ - ಯೆ.

Da Capo al Fine

(7)

ಜ - ಪ್ಪು - ಪ; ನಾ - ಟ್ರಿ - ಕ - ರ - ಸ್ಯ ಉ - ಸಂ - ತ ಸಂ - ಶೋ - ಜೋ - ಗು ಸೇ - ರಾ - ವೊ - ಷಿ

223

Fully persuaded.

W. F. SHERWIN.

5. 4. 5. 4. 6. 6. 6. 4.

೪೧. ಯೇ - ಸೋ, ನಿ - ಜಾ - ದ್ ಯಾ - ಸ್ವಂ - ಮು - ಪ್ಪೆ. ಯೇ - ಸೋ, ನಿ -

6

ಜಾ - ದ್ ಯಾ - ಸ್ವಿ - ನ್ನಾ - ಯೆ. ಪ್ರೀ - ತಿ - ಂ ಕ - ತನ - ವಾ, ಈ ಒ - ಟ -

12

ಪು - ಡು - ಲ! ಯೆ - ನು - ಕೈ ಪೊ - ಗ್ಗ - ಲ, ಯೇ - ಸೋ, ಬ - ಳ್ಲಿ.

224

Look away to Jesus.

P. P. BLISS. † 1876

Trochaic 6. 5. 6. 5. 6. 5. 6. 5. (113 - 115. 202.)

೧೨೨. ಯೇ - ಸು ಮಿ - ತ್ತೆ ತೂ - ಲ! ಬಿ - ಣ್ಣ - ಟ್ಟಿ - ಬ - ಗ ನಿ - ತ್ತೆ - ದಾ - ಯೆ

ಆ - ಪೆ, ಉ - ಸ್ಸ ಬ - ರ - ಣ ಜ - ಡೆ - ವೊಂ - ಡಿ - ನಾ - ಯೆ; ಈ ಬ - ದ - ಬ -

ಡ! ಯೇ - ಸು ಮಿ - ತ್ತೆ ತೂ - ಲ, ನಿ - ತ್ತೆ ನಂ - ಬು - ಲ!

225

Der Sünde diene noch.

Iambic 6. 5. 6. 5. |

೨೧೮. ನಾ - ಶಾ - ಪಿ ಮಾ - ಗೊ - ಡು ಈ ಪೋ - ಬ ದಾ - ಯೆ? ಈ - ಸ್ವೇ - ಸು
ನಾ - ಶಾ - ದ್ ಪೋ - ಬ - ಯೆ. ಬೋ - ಡಾ - ಪಿ - ನಾ - ತ್ತೆ ಸ - ಹಾ - ಯೆ

8

ಪು - ಗೊ - ಬು ಉ - ಳ್ಳೊ - ಸು ಪು - ಗೊ - ಬು ತುಂ - ಬೊ - ಣು - ನಾ - ಯೆ
 ಹೊಂ - ದು - ಬು ಸು - ಳ್ಳೊ - ಯೆ ಹೊಂ - ದು - ಬು ಸು - ಜೀ - ವೊ - ನಾ - ದ್.

226

Die Gottes-Seraphim.

CHR. GREGOR. † 1801

6. 6. 6. 8. 8. 6. 4. 6.

೩೨. ಯಾ - ನು - ತಿ ಪಾ - ಟಿ - ಷ್ಠಿ; ಉ - ಚ್ಚ - ಯ್ನ ಪ್ರೀ - ತಿ - ನೇ ಉ - ಬು - ಭ -

(5) ವಿ - ತೊಂ - ಡೆ; ಯೆಂ - ಕಾ - ದ್, ಪ್ರಿ - ಯ ರ - ಳು - ಕಾ, ಳು ಬು - ಳ್ಳೊ - ರ್ಕ - ಶಿ

10 ಗು - ತ್ಪು - ದ, ಕು - ಸು - ಡೇ ಗು - ತ್ಪು - ದ! ಒ ಳು - ತ್ನ - ವಾ!

16 ಯೆಂ - ಕಾ - ದ್ ಗು - ತ್ಪು - ದ.

227

Jesu Leiden, Pein und Tod.

M. VULPIUS. 1609

Trochaic 7. 6. 7. 6. 7. 6. 7. 6. (127)

Arr. by J. S. BACH. † 1750

2. 2. ಯೇ-ಸೋ, ನಿ - ನ ತ್ರ - ಮೆ - ಳೆ ಧ್ಯಾ - ನ ಬ - ಳೈ - ನೆ - ಕ್ಕ ಯೆ - ನ ಸ್ತಂ - ತ

6 ಬು - ಧ್ವಿ - ಯೇ ಈ - ಯ್ಯ - ವಂ - ದ್; ಐ - ಕ್ಕ ನಿ - ನ ದ - ಯಾ - ನ - ನೊ - ಡ್ವು ಕೊ - ರು ಯೆಂ - ಕ್

12 ತ - ಕ್ಕ! ಯೆಂ - ಕ್ ಈ ಕ - ಳೈ - ವೈ - ಡು ಉ - ಳ್ಲ ಬಿ - ಳ್ಲಿ ಬ - ಳ್ಲಿ.

228

Take my life, and let it be. (Culford.)

E. J. HOPKINS.

7. 8. 7. 8. 7. 7. 7. 7.

೨೪೨. ಯೇ - ಸು ತ್ರ - ಳ್ಲೆ ನಿ - ಳ್ಲ - ಡು ಸು - ಭಾ - ಸ್ಯ ಬಿ - ಬ್ಬಿ ಸಂ - ಬ - ಳ್ಲಿ ಚ - ರ - ಲೋ - ಕ -

6
 ರಾ - ಜ್ಯೋ - ಡು ಯಂ - ಚಾಂ - ಡ್ಡಾ ಕೊ - ವ್ವೆ, ನಿ - ಜ್ಜ - ಯ. ಬಿ - ಕ್ಕೆ ಉ - ಜ್ಜ ಮ - ಳ್ಳು - ಲೆ!
 11
 ಕ - ಲ್ಲೆ - ಬ ನಾ - ಮಿ - ಜ್ಜ - ನೇ ಮೂ - ಳ್ಳು ಇ - ತ್ತಿ ಭಂ - ಜೊ - ನು ಮೂ - ತ್ತಿ ನ - ಮ - ಜ್ಜ - ಸುಂ - ಡು.

229

We shall meet beyond.

H. P. MAIN. 1839

Trochaic 8. 6. | 7. 7. 7. 6.

೧೪೦. ಸ್ವ - ತಿ - ಬೊ - ಕ್ಕೆ ಪ - ರ - ಲೋ - ಕ; ಅ - ಡ - ಗೇ ಅ - ಡ - ಗೇ.
 ಪೋ - ಯಿ! ಔ - ಕು ಇ - ಜ್ಜಿ ಶೋ - ಕ. ಯೇ - ಸು - ವೇ ಯೇ - ಸು - ವೇ.
 (4) ಔ - ಕು ನಿ - ತ್ಯ ಅ - ರ - ಸು; ಪಾ - ಪ - ಕ - ಮ್ವ ಜ್ಜಿ - ಸಿ - ದೆ; ಉ - ಜ್ಜ
 9 ಯೇ - ಸು ಒ - ಟ್ಪು - ಗು ನಿ - ತ್ಯೋ - ಗೇ ನಿ - ತ್ಯೋ - ಗೇ.

230

Der lieben Sonne Licht und Pracht.

FREYLINGHAUSEN. 1708

Iambic 8. 7. | 6. 6. 8. 8.

222. ಪ್ರ - ಕೃ - ತ - ಬು - ಯ ಸೂ - ರ್ಯ - ಸು ಚೂ - ರ್ವ - ಽ - ಛಿ - ಬಿ ಯಾ - ತ್ರ.
 ಲೋ - ಕ - ಣ ಬ - ಡಿ ಳ - ತ್ರ - ತು. ನ - ಶ್ಚಿ - ತ್ರ - ಬೇ, ನಿ ಮಾ - ತ್ರ.

(4) ಲ - ಚ - ತ್ರ ಸೇ - ರ ಬಾ ತ್ರ - ಸ್ತೇ - ಸು ಛಿ - ದ - ಬಿ ನ - ಬಿ - ಸು - ಬಿ - ನ -

9 ಮ - ರ್ಪ - ಸಿ ಸಂ - ಗೀ - ತ ಳ - ಡು - ಛಾ - ಸ - ದಿ!

231

Seht ihr auf den grünen Fluren.

G. F. BEUTTENMÜLLER. † 1866

Tr. 8. 7. | 8. 7. 8. 7. (231 - 233. 151 - 156.)

2. ಯಂ - ಕೃ ನ - ಬು ಶು - ಛಿ ಛಿ - ಸ್ತೇ ಲ - ಠ - ಛಾ - ಲ ಣ - ತ್ರ - ವಾ!
 ಐ - ಕೃ ಲಿಂ - ಡು ನ - ಶ್ಚಿ ಛಿ - ಸ್ತೇ ಡಿ - ಛಿ ಛಿ - ಛಿ - ದ್ವಿ - ತ್ರ - ಯ.

5 ಸಂ - ಬಿ - ಗೆ - ಗೌ ಮೂ - ಳ - ದು - ಛಿ ನ - ಬು ದಿ - ಛಿ ಬಾ - ಕ್ಯಾ - ಡೇ

9

ದ್ಯ - ಣ ಪ - ಟ್ವ! ನ - ನ ದುಂ - ಬು ಲೋ - ಕ - ದಾ - ಶಿ ಮ - ಟ್ವ - ಯ್.

232

Call them in, the poor, the wretched.

IRA D. SANKEY.

Tr. 8. 7. 8. 7. 8. 7. 8. 7. (231 - 233. 151 - 156.)

೧೬೩. ಸ - ಪ್ಪ - ರೆ - ಗ್ ಟ - ರಿ - ಪಾ - ಲೆ; ತ - ಲೈ - ಪೋ - ಯಿ - ನಾ - ಕು -

4 ಉ ಹೊಂ - ದು - ಬ - ರ್ ಪೂ - ರ್ತಿ ಣ - ಬೆ; ಬ - ನ್ ಮಾ - ತ ಲೋ - ಕೊ -

8 ಡು ಟ - ಟ್ವ - ದಾ - ಕು - ಟ್ವ - ಗ್ ಬ - ಟ್ವ ಟ - ಟ್ವ ಬೇ - ಗ ಬ - ರೊ -

12 ಡು. ಬ - ಪ್ಪ - ನಾ - ಕು - ಟ್ವ - ಗ್ ಯೇ - ಸು ಸು - ಬಿ ಕೊ - ಪ್ಪ ನಿ - ಟ್ವೊ - ಗು.

233

What a friend we have in Jesus.

C. C. CONVERSE.

Tr 8. 7. 8. 7. 8. 7. 8. 7. (231 - 233. 151 - 156.)

೧೬೨. ಲೋ - ಕ - ದ - ವು ಸ - ರ್ವ ಪಾ - ಷ ಪೂ - ರಾ ಯೇ - ಸು ತುಂ - ಬಿ - ಯೆ.

5 ಬ - ಡ್ಡೆ ಪೋಂ - ಡು ಸ - ಬು ಶಾ - ಷ; ದೇ - ಬ ಸ - ಸ್ವಿ - ಧಾ - ನೊ - ಗೇ

9 ಛೈ - ಯ್ ಓ - ದ್ ಸೇ - ರು - ನ - ಕ್ ಓ - ಛಿ ಬಿ - ಜ್ಜಿ ಯೇ - ರ - ಗ್ಘಾ.

13 ಬ - ಲೈ ಮಾ - ತ ಚಿಂ - ತ - ಳಿ - ನ್ನಿ ಯೇ - ಸು ಮಿ - ತ್ತ್ ಪಾ - ಡು - ಗ!

234

Nach der Heimat süsßer Stille.

H. G. NAEGELI. † 1836

8. 7. 8. 7. 8. 7. 8. 7.

೨೪೦. ನಿ - ತ್ಯ ಜೀ - ಬ - ದಾ ವಿ - ಶ್ರಾಂ - ತಿ ಯೆ - ಬ - ಜೇ - ಣೆ ಬು - ಡಂ -

4 ದಾ! ಆ - ತ್ಯ - ಭಾ - ಗ್ಯ ನಿ - ತ್ಯ ಶ್ರಾಂ - ತಿ, ಪ್ರಿ - ಯ ಯೇ - ಸೋ! ನಾ - ಡು -

8 ಳ್ಲೆ. ನಿ - ತ್ಯ - ಜೀ - ಬ - ದಾ ವಿ - ಶ್ರಾಂ - ತಿ, ಪ್ರಿ - ಯ ಯೇ - ಸೋ! ಬು - ಡಂ -

12 ಬ ಐ - ಚ್ಚೈ - ಸು - ಳ್ಲೆ, ಐ - ಚ್ಚೈ - ಸು - ಳ್ಲೆ ನಿ - ತ್ಯ ಶ್ರಾಂ - ತಿ, ನಿ - ತ್ಯ ಶ್ರಾಂ - ತಿ.

235

Wie groß ist des Allmächt'gen Güte.

J. H. KNECHT. 1893

Iambic 9. 8. | 9. 8. 9. 8.

೨೪೫. ಮ - ಹಾ ಸಂ - ತೋ - ಷ ಬಿ - ತ್ರಿ ದಿ - ಶ ಲಿ - ಲೈ - ಸ ಕೊ - ಳ್ಳಿ
ಮೂ - ಳುಂ - ಡು ದಿಂ - ಜ ಬಿ - ಲಿ - ಕೇ - ಶು, ಬಿ - ಕೌ - ಧೈ ದೇ - ಬ -

5 ಕೋ - ರಿ - ಕೆ!
ಸ್ಯ - ನ್ಯೂ - ಗೇ ಸೇ - ರ್ಯ - ರಾ ಬು - ಬು ಬೇ - ಗ ಪೋ - ಷ; ತಿ -

9 ಕ್ಷೇ - ಸು ಬು - ಬು ತಿ - ರ - ಸು. ಸು - ಬು - ಸು ಭಾ - ಗ್ಯ - ಬಂ - ತಿ -

13 ಡೊ - ಷು ಬಿ - ಶ್ರಾಂ - ತಿ ತಿ - ಕ್ಕು ಬಿ - ತ್ಯೂ - ಗು.

Hört es, ihr Lieben.

Dactylic 10. 7. | 7. 7. 10. 7.

೨೩. ದಿ - ಬ್ಬಿ - ಶಿ - ಬ್ಬಿ - ಏ - ಏ ಪಿ - ಷ - ರ್ಷಿ - ಪು, ಳಿ - ಯಿ - ರೇ, ಕ - ಲೋ - ಐ - ಳಿ!
 ಕ - ಲೋ - ಸು ಸು - ಬಿ - ಶಿ ಪಿ - ಬ್ಬಿ - ಬ್ಬಿ - ಷ. ಬಿ - ಷ - ಶಿ ರ - ಕ - ಷ - ಪಿ - ಪಿ!

ಬಿ - ಷ - ಶಿ ರ - ಕ - ಷ - ಪಿ - ಪಿ, ಯಿ - ಶು - ಶಿ ರ - ಕ - ಷ - ಪಿ - ಪಿ;

ಕ - ಲೋ - ಸು ಯಿ - ಬ್ಬಿ - ಲ ರ - ಕ - ಷ - ಪಿ - ಪಿ, ಬಿ - ಷ - ಶಿ ರ - ಕ - ಷ - ಪಿ - ಪಿ.

238

I left it all with Jesus.

H. M. WARNER.

7. 3. 6. 3. 6. 3. 6. 3. and refrain.

೧೯೫. ಕ್ರ - ಸ್ತೇ - ಸು ಕ್ಷ - ಟ್ ಚ್ಚೆ ಬು - ಡ್ಚೆ ಮಾ - ತ-ಲಾ, ಯೆ - ನ ಪಾ - ಪ ದೆ - ಳ್ಲೆ

6 ಓ - ಪ-ಗ. ಯಾ - ನ್ ನಂ - ಬು - ನಾ - ಯೆ, ಕು - ಸ್ಸು-ತು ಓ - ಯ ಶ್ರ - ಮೆ

11 ತೂ - ಯ್, ಕ್ಷ - ಕೊ-ಟು ಯೆ - ನ ದು - ಣ್ಣ ಪೋಂ - ಡು ಓ - ಯ-ಡ್ಚೆ

16 ನಿ - ತ್ಯೋ-ಗೇ. ಯೆ - ನ ದು - ಣ್ಣ ಪೋಂ - ಡು ಓ - ಯ - ಡ್ಚೆ ನಿ - ತ್ಯೋ - ಗೇ.

Whosoever heareth.

P. P. BLISS. † 1876

10. 11. 11. 7. 5. 5. 11. 6. 5. 7.

1. ಶು - ಭ - ವ - ತ - ಮಾ - ನು ಸ - ವ - ರ - ಗೇ ಜ - ಟ್ಟಿ - ಓ - ದಿ ಜ - ಣ್ಣಿ!

4 ನಂ - ಬು - ನಾ - ಯ - ಗೇ ತಿ - ಕ್ಕು ಸ - ಮಾ - ಧಾ - ನು, ನಿ - ತ್ಯ ರ - ಣ್ಣಿ - ಣ್ಣಿ.

7 ಯೇ - ಸು ಸ - ಟ್ಟು ರ - ಣ್ಣಿ - ಣ್ಣಿ. ಬ - ಪಿ - ನಾ - ಯ - ಗೇ ಓ - ಯಿ ರ - ಣ್ಣಿ - ಣ್ಣಿ.

11 ಈ ಸು - ಭ - ವ - ತ - ಮಾ - ನು ಕೇ - ಣ್ಣಿ, ಪಾ - ಬಿ - ಲೇ! ಓ - ಟ್ಟು ನಿ - ಕ - ಣ್ಣಿ - ಬಿ

14 ಓ - ಟ್ಟು ಣ್ಣಿ - ಓ - ಣ್ಣಿ; ಬಿ - ಣ್ಣಿ! ಓ - ಮೈ ಓ - ಟ್ಟು - ಬಿ.

240

Die Gnade unsers Herrn.

CHR. GREGOR. † 1801

2 - ಟು ಕ - ಟು ಆ - ಯೆ ಯೇ - ಸು ಆ - ಟು ಏ - ಯ-ಲಾ, ದೇ - ಬ - ರ

5 ಫೀ - ತಿ-ಲಾ, ಏ - ರಿ - ಶು - ಛಿ - ಟಿ - ಲಿ-ಪಪಿ ಬಿ - ಟಿ-ಲಿ

9 2 - ಟು - ಆ - ಟಿ - ಟಿ ಏ - ಟಿ ಲಿ - ಟಿ-ಡಾ - ಮೆನ್, ಆ - ಮೆನ್.

APPENDIX II

241

Mag auch die Liebe weinen.

OTTO MÜLLER. 1870

Iambic 7. 6. 6. 7.

ನೀಲ. ಸ - ಮಾ - ದಿ ಬ - ಳಿ - ಯ - ಳಿ ನೀ ನಿಂ - ತು ಓ - ಳು - ಳಿ;

(4)

ನೀ ಬು - ತ್ತು ಬ - ನಿ - ಬಿ ಬಿ - ಜು - ಬ - ರೇ - ಳು - ಬಿ - ಳಿ

242

Art thou weary. (Stephanos.)

H. W. BAKER. † 1877

Trochaic 8. 5. 8. 3.

Arr. by DR. W. H. MONK. † 1889

ನೀಲ. ಪಾ - ಪ - ಸೇ - ಬಿ ಬು - ಳಿ - ಬಿ - ಳಿ ಸೋ - ತು - ಪೋ - ಯ - ತ್ತಾ?

5

ಬ - ಬ - ಜ್ಜೇ - ಸ ಓ - ಳಿ ಬಿ - ಳಿ ಪಾ - ಪಾ - ತ್ತಾ!

243

Just as I am. (Barnby.)

J. BARNBY. † 1896

Iambic 8. 8. 8. 8. (35 - 41)

10. ಈ ಸ - ವರ್ - ರ - ಗೌ ರ - ಳ - ಳ, ಓ ಯೇ - ಸೋ,

6 ಓ - ಳ - ಳ - ಳ - ಳ - ಳ, ಬಿ - ಬಿ - ಬಿ ಬಿ - ಯ

11 *Chorus in unison*
ನಿ - ಧ್ಯ - ರ ಬೈ - ದ - ನೋ, ದೇ - ಬಿ - ಕು - ರಿ - ಯೇ!
Organ

244

Just as I am. (Bradbury.)

W. B. BRADBURY. † 1868

Iambic 8. 8. 8. 8. (35 - 41)

೨೩೦. ಇ - ದ್ವಂ - ತ ಬಂ - ದ, ಯೇ - ಸು - ವೆ! ಎ - ದ್ವೇ - ಳು, ಬಾ! ಈ ಅ - ಜ್ಞ - ನೆ ನೀ -

5 ನಾ - ಗಿ ಕೊ - ಟ್ಟಿ, ಕ - ತ - ನೇ! ಕ್ರೂ - ಜೇ - ಲಿ ನೊಂ - ದ ಯೇ - ಸು - ವೇ!

245

Holy, Holy, Holy. (Nicaea.)

J. B. DYKES. † 1876

12. 12. 12. 11.

2. ಶು - ಭಿ, ಶು - ಭಿ, ಶು - ಭಿ ಸ - ಭಿ ಅ - ಳಾ ಆ - ಳಾ, ನಿ - ಗೆ ಸ್ತು - ತಿ

6 ಸ್ತೋ - ತ್ರ ನಿ - ರಂ - ತ - ವಾ - ಗ - ಳಿ! ಳ - ತಿ ಜ - ರಿ - ಶು - ಭಿ

11 ಆ - ರು - ಳಾ - ಳು ಸ್ತು - ಮಿ! ಏ - ಆ ತ್ರ - ಯ್ಯೆ - ಆ, ಳ - ನಾ - ದಿ ದೇ - ಬ - ರೆ!

246

I need Thee ev'ry hour.

R. LOWRY.

Iambic 6. 4. 6. 4. and refrain.

೨೮೯. ನೀ ಬೇ - ಕು ಸ - ವರ್ - ದಾ, ಉ - ದ್ಧಿ - ರ - ಕ! ಜಿ - ನ್ನಾ - ರು ಕೊ - ಡೊ -

6
 ರು ಸು - ಶಾಂ - ತಿ - ಯ? ಶ್ರಿ ಯೇ - ಸು, ನೀ - ನ - ಗ - ತ್ಯ! ಯೇ - ಸು, ನೀ - ನ -
 12
 ಗ - ತ್ಯ! ಷ್ಮ ಜಾ - ಚಿ ರು - ರು - ನೀ - ಗ ಸ - ಷಿ - ಯ ತಾ!

247

The great Physician now is near.

J. H. STOCKTON.

8. 7. 8. 7. and refrain.

೧೨೯. ಕಂ - ಗ - ಟ್ಟ ರೋ - ಗಿ, ಹಿ - ಗ್ಗಿ - ಕೋ! ಬಿ - ಬ್ಬಿ ರು - ಟ್ಟಿ - ರ - ರಾ - ರ;
 ಳ - ಸ್ತೇ - ಸು - ವಿಂ - ದ ಹೊಂ - ದಿ - ಕೋ ಸಂ - ಆ - ಷಿ ರು - ಟ್ಟಿ - ರ - ರಾ - ರ;
 4
 ಷಾ - ರ. ಸ್ವಿ - ತ್ಯ ರ - ಪ್ಪು ನಾ - ಪು - ವೇ! ಸ - ತ್ಯ ಬಿ - ತ್ಯ ವಿ - ರ - ಗ
 9
 ನಿ - ತ್ಯ ಸ್ತೋ - ತ್ರ ಮಾ - ಡು - ವೆ, ಯೇ - ಸು! ಯೇ - ಸು! ಯೇ - ಸು!

248

Mit dem Herrn fang' alles an.

JUL. GROBE. 1812

Trochaic 7. 8. 8. 7. 7. 7.

೧೯೧. ಕ - ತ - ನೊ - ಡ ತೊ - ಡ - ಗು ಬ - ಒ ಬ - ಒ

7 ಕಾ - ಯ - ವ - ನ್ನು! ಬೇ - ಡಿ ನಂ - ಬು ತ - ಉ - ವ - ನ್ನು!

13 ಸಂ - ತ ಬು - ಣಿ ಸಾ - ಲ - ದು; ಕ - ತ - ನೊ - ಡ

19 ತೊ - ಡ - ಗು! ಕ - ತ - ನೊ - ಡ ತೊ - ಡ - ಗು!

249

Eternal Father, strong to save. (Melite.)

J. B. DYKES. † 1876

Iambic 8. 8. 8. 8. 8. 8.

೨೫೯. ನಿ - ಜ್ಞ - ನ್ನು, ಯೇ - ಸು, ಬ - ಳೆ - ಲ್ಲಿ ಎಂ - ಧೇ - ಳ ಹೈ - ಗೆ ತ - ಳ - ದು? ತ -

5
ಪಂ - ಚ-ಕಂ - ಬು ಕೊ - ಟ್ಟ - ದು ಸು - ಜ್ಞಾ - ಬ - ಣ - ಡಿ - ಯಾ - ಯಿ - ತು. ನಿನ್

9
ಪ್ರೀ - ತಿ, ತ್ರಾ - ಣ, ಈ - ತ್ತ-ಫ, ತೋ - ಪ್ಪ - ಡಿ - ಸಿ - ಪ್ಪ ಸ - ಭಿ - ಗೆ!

250

What means this eager, anxious throng.

T. E. PERKINS.

8. 8. | 8. 9.

೧೨. ಈ ಹೊ - ತಿ - ಗಿ - ಯಾ - ಆ - ಕೆ ಮ - ಠಾ ಸ - ಮೂ - ಳ ಕೊ - ಡಿ - ದೆ?
ಒ - ಡ್ಯಾ - ಟ - ಕೇ - ಬು ಕಾ - ರ - ಣ? ಬಂ - ದಾ - ಆ ಯಾ - ರು, ಬ - ಳ್ಲಿ - ರಾ?

4
ಒ - ಬ್ಬೊ - ಬ್ಬ - ರಿಂ - ತು ಹೇ - ಳ - ರು ಸ - ಜ - ರೇ - ತೂ - ರಿ - ನ ಯೇ - ಸು

8
ಫು! ಒ - ಬ್ಬೊ - ಬ್ಬ - ರಿಂ - ತು ಹೇ - ಳ - ರು ಸ - ಜ - ರೇ - ತೂ - ರಿ - ನ ಯೇ - ಸು - ಫು!

251

Wo findet die Seele die Heimat.

H. BISHOP. 1826

11. 11. 11. 11. 8. 11.

೨೯೬. ಒ - ದೇ - ಆ, ಒ - ದೇ - ಆ, ಒ - ಒ - ಲಿ - ಗೆ - ನು ಒ - ಒಂ - ಚ - ದೊ - ಳಿಂ - ದ ನಾ

7
 ಹಂ - ಬ - ಲಿ - ಟ. ಒ - ನ್ನಿ - ಆ - ಕೇ ಲೋ - ಕ - ದಿ ಶಾಂ - ತಿ ಉಂ - ಚೋ?
 ಓ: ಒ - ಚ - ರ - ಹಿ - ಆ ಬಿ - ಡಾ - ರ - ವಿ - ಲೋ?

13
 ಬಿ - ಲಿ ಬಿ - ಲಿ ಬಿ - ಲಿ - ಕ - ಟಾ! ಮೇ ಲೋ - ಕ - ದೊ - ಳಿ - ಒ ಒ - ದೇ - ಆ ಓ - ಹಾ!

252

O herrlicher Tag, o fröhliche Zeit.

KÖLN. 1623

6. 5. 8. 8. 8. 6. 5.

೮೯. ಉ - ಳ್ಲಿ - ನ - ದ ದಿ - ನು, ಜ - ಯೋ - ಆ - ಬ - ಬೇ! ಈ ದಿ - ನು

6

ಆ - ಳ - ಳ - ಬ - ಬ; ಲ - ಳ್ಲ - ಳ ಲಿ - ಳ ಳ - ಳ - ಳ ಳ - ಳ ಸಂ -

14

ಜೀ - ಳ ಲಿ - ಳ - ಳ್ಲ. ಳಿ - ಳ್ಲ - ಳ - ಳ ಲಿ - ಳ, ಜ - ಯೋ - ಳ - ಳ - ಳೇ!

253

Treuer Heiland, wir sind hier.
Trochaic 7. 6. | 7. 7. 6.

K. KOCHER. 1838

೧೫೩. ಲಿ - ಳ ಲಿ - ಳ್ಲ ಮೇ - ಳಿ - ಯೇ ಳ - ಮ್ಮ ಚಿ - ಳ್ಲ, ಯೇ - ಸು!
ಲಿ - ಳ್ಲ ಳ್ಲಿ - ಳ್ಲ - ಳ್ಲ - ಳ - ಳೇ ಳ - ಗ - ಳಿ - ಳು ಳೇ - ಸು!

5

ಳಿ - ಳ್ಲ - ಜ್ಜೋ - ಳಿ ಹಿ - ಳಿ - ಳು ಮೂ - ಳರ್ - ಳಿ - ಗಿ ಳ್ಯಾ - ಳಿ - ಸು

9

ಳ - ಮ್ಮಾಂ - ಳ - ಯ್, ಯೇ - ಸು!

254

Wenn Christus, der Herr.

G. F. HANDEL. † 1759

5. 5. 5. 5. 6. 5. 6. 5.

209. ಸಂ - ರ - ಣ - ಣ - ಬಿ ಸಂ - ಸೊ - ಲ - ದ - ರ, ವಿಸ್ತೃ - ಷ್ಣ - ಬಿ -
 ಯ ತಿ ಕೇ - ಣಿ - ದ - ರ, ಬಿ ಸ - ತ್ರ - ರೂ ಸಾ - ಯಿ, ಬಿ -
 ಜ್ಞ - ಸ - ಬ - ಬಿ; ಆ - ಪ್ತೋ - ಸ - ಬಿ ಬ - ಬಿ ಟಿ - ಬ್ಬಿ - ರ - ಣ - ಬಿ.

255

Näher, mein Gott, zu dir!

Dactylic 6. 4. | 6. 6. 6. 4.

೨೨೮. ಸಿ - ತ್ರ - ಣಿ - ಷ್ಠಿ ಣಿ - ದ - ರ ಬಿ - ಬಿ - ತ್ವ - ಕ್ಷೋ!
 ಸಿ - ತ್ರ - ಣಿ - ಷ್ಠಿ ಣಿ - ದ - ರ ಬಿ - ಬಿ - ತ್ವ - ಕ್ಷೋ! ಬು - ಬಿ - ನಿ - ದಿ - ಗ - ಲಿ
 ಬಿ - ತ್ರ - ದಿ - ದಿ - ಗ - ಲಿ ಬಿ - ತ್ರ - ಣಿ - ಷ್ಠಿ ಣಿ - ದ - ರ ಬಿ - ಬಿ - ತ್ವ - ಕ್ಷೋ!

256

There is a happy land.

6. 4. 6. 4. 6. 7. 6. 4.

೨೯೪. ಓ - ಹಾ! ಸ್ವ - ದೇ - ತ - ಪ್ರ ಸೂ - ತ್ಯ - ಯಿ - ತು. ರ - ಳ - ಕ ಯೇ - ಸು - ಪು
 ಓ - ಲೈ - ಯ ಜ - ನ - ರು ಸಂ - ತ್ಯ - ಜ್ಞ - ರು.

7
 ಸ್ತೋ - ತ್ರಹೊಂ - ದ ಯೋ - ಗ್ಯ - ನು" ಅ - ನ್ನು - ತ ಹಾ - ಙ್ಕ - ರು ಯಾ - ವಾ - ಗ - ಲು.

257

So nimm denn meine Hände.

F. SILCHER. 1842

Iambic 7. 4. | 7. 4. 7. 4.

೨೭೪. ಕ್ಯು ನೀ - ದು, ಸ - ಬರ್ - ತಾ - ಣೆ! ಸೋ - ಲೈ - ಗು - ಳು
 ಳು ಬ - ಡ ಬ - ರ - ಷ್ಠಾ - ಣೆ ಉ - ಜ್ಜಿ - ಜ್ಜಿ - ಕು. ಬಿ - ಜ್ಜಿ - ಜ್ಜಿ ಜೊ - ಳು -

6
 ಯ - ಲೈ ನೀ ಬಂ - ದ - ರು, ಸೇ - ರೇ - ನು ಓ - ತ್ಯ - ದ - ಲೈ ಸಂ - ಜೀ - ಬ - ಕು.

258

Es ist ein Strom erflossen.

H. G. NAEGELI. † 1836

7. 6. 7. 6. 7. 6. 7. 6. (258 - 260. 128 - 132.)

೧೧೬. ಏ - ರ - ಟ್ಟು - ಒ - ಏ ಬ - ಣೈ. ಈ ಒ - ಏ ಒ - ಲ - ಟ್ಟು ಓ ಒ - ರ - ಟ್ಟೋ - ಕ -

6 ಏ - ಣೈ ಲಿ - ಗ - ಟ್ಟು - ಟ್ಟು - ಏ - ಟ್ಟು. ಈ ಒ - ಏ ಒ - ಟ್ಟು - ಟ್ಟು - ರ, ಒ -

11 ಯು - ತ್ತ - ಲಿ - ಹ - ದು; ಈ ಜೀ - ಬ ಒ - ಲ - ಟ್ಟು - ರ ಐ - ನೇ - ರ - ಪಂ - ಣ - ದು.

259

From Greenland's icy mountains. (Heber.)

L. MASON. † 1872

7. 6. 7. 6. 7. 6. 7. 6. (258 - 260. 128 - 132.)

೧೨೦. ಏ - ಳೇ - ಕು, ತೈ - ಸು - ಶೂ - ರ! ರ - ಜು - ಳ್ಲೆ ಬ - ಹಿ - ಸು! ಸ - ಮಿ - ಪಾ ಮ - ತ್ತು

6

ದೂ - ರ ಕಂ - ಗಾ - ಲ ಜ - ಬ - ರ ಓ ಬು - ಳ - ದೋ - ಶು - ನಂ - ತೆ ಬಿ -

11

ಬ್ಬಿ - ರ ಕು - ಗು - ತಾ ಸ - ನ್ನ - ತಿ - ಯಾ - ಗು - ಬಂ - ತೆ ಸ - ಐ - ಯ ಮಾ - ಡ ಬಾ!

260

The Church's one foundation. (Aurelia.)

S. S. WESLEY. † 1876

7. 6. 7. 6. 7. 6. 7. 6. (258 - 260. 128 - 132.)

೧೨೨. ಶ್ರೀ ಸ - ಭ - ಗ - ಳಿ - ವಾ - ರ ಕೆ - ಸ್ತೋ - ತು ವೈ - ಭು - ನೇ; ಅ - ದ - ನ್ನು ಸೇ - ರೋ

6

ಬ್ಬಿ - ರ ಕು - ಬಿ - ಳು ಸ್ವೈ - ಬು - ಳೇ; ಸಂ - ರ - ಳು - ಗಿ - ತೈ - ಳಿ - ರ ಕು -

11

ಬಿ - ಳು ವೈ - ಕು - ಳು; ಬಿ - ಮು - ಕು ಸಂ - ಜ - ಳಿ - ರ ಕು - ಬಿ - ಳು ಓ - ಳು - ಬು.

264

O mein Heimatland, o mein Vaterland.

W. BAUMGARTNER. † 1867

೧೬೫. ದಿ - ಟ್ಟ ಶಾ - ಸ-ಸ! ಭ - ಟ್ಟ ಭಾ - ಷ-ಣ! ಮೇ - ಲು - ಲೋ - ಕ ಜೀ - ಷ -

4 ಸಾ - ರ-ಖ, ಹಾ - ಲು ಜೀ - ನಿ - ಸಂ - ಣ ಪ್ರೀ - ತಿ-ಯ ಕೇ - ಳು ಲೋ - ಕ-ಕೇ-ಯು-ತ್ತಿ - ರು -

8 ಉ - ಟ್ಟ ನಿ - ಧಿ-ಯೇ! ದಿ - ಷ್ಯ ಗ್ರಂ - ಥ-ವೇ! ಮೇ - ಲು - ಲೋ - ಕ ಜೀ - ಷ -

12 ಸಾ - ರ-ಖ, ಹಾ - ಲು ಜೀ - ನಿ - ಸಂ - ಣ ಪ್ರೀ - ತಿ-ಯ ಕೇ - ಳು ಲೋ - ಕ - ಕೇ-ಯು -

16 ತ್ರೀ - ರ-ಖ ನಿ ಸ - ಟ್ಟ-ವು! ನಿ ಸು - ಷ-ಝ, ಶ್ರೀ ಜ್ಯ - ಬ - ಲು!

265

Safe in the arms of Jesus.

W. H. DOANE. 1832

7. 6. 7. 6. 7. 6. 7. 6.

1. ಶ್ರೀ ಯೇ - ಸು - ವಿ - ರ ಬ - ಧ, ಯೋ - ಷಾ - ರ - ಸಂ - ತ - ಯೆ,
ನಾ ಯೇ - ಸು - ಮ - ರ ಹೊ - ಳ್ಳು ಐ - ಜ್ಞೇ - ಸೂ ಬೇ - ಣ - ಪ್ಪ.

5. ನಾ - ನಾ - ತು - ಧ - ಧ್ವನಿ - ನಾ - ಗ ತ - ರಾ - ಮ - ನೊ - ಕ್ಕು - ಬ.
ಶ್ರೀ ಯೇ - ಸು - ನ್ನಾ - ದ್ವನಿ - ಮು - ಕ್ಕಿ ಕೊಂ - ಡಾ - ಡ್ಡಾ ನಿ - ತ್ವ - ಕು.

Fine

9. ಸಂ - ದೇ - ಷ, ಚಿಂ - ತ, ಪೀ - ಡೆ, ಈ ಲೋ - ಕ - ಲೀ - ಲೆ - ಯು,
ಸಂ - ದೇ - ಷ, ಚಿಂ - ತ, ಪೀ - ಡೆ, ಈ ಲೋ - ಕ - ಲೀ - ಲೆ - ಯು,

13. ಸ್ವ - ತಾ - ರ ಬಿ - ಡೋ ಬಾ - ಣ ಐ - ಜ್ಞೇ - ಸೂ ತ - ಟ್ಪ - ದು.
ಸ್ವ - ತಾ - ರ ಬಿ - ಡೋ ಬಾ - ಣ ಐ - ಜ್ಞೇ - ಸೂ ತ - ಟ್ಪ - ದು.

Da Capo al Fine

266

Kehre wieder, kehre wieder.

J. G. FRECH. 1843

8. 7. | 8. 8. 8. 7. 8. 7.

೧೧೪. ತಿ - ರು - ಗಿಂ - ದು, ತಿ - ರು - ಗೀ - ಗ, ಮಾ - ಗ್ಗ ತ - ಟ್ಟಿ - ದ - ಬ - ಬ - ಬ!
ಪಾ - ಪ - ಭಾ - ರ ಜ - ಳಿ - ಸೀ - ಗ ಯೇ - ಸು - ಬಿ - ಬ ಪಾ - ದ - ಕ!

(4)

ತಂ - ಕ ಬಿ - ಡು, ಬಿ - ಡ ಪಾ - ಪಿ! ಜಿ - ಬು ಪಾ - ಗೆ ಬಿ - ರ -

8

ಲಾ - ಪಿ; ಬಂ - ದ - ರಾ - ತ ಜ - ಜ್ಜ - ಗೊಂ - ಡು ಬಿ - ಬು - ಬ - ಟ್ಟಿ - ಕೊ - ಟ್ಟಿ -

12

ಬ. ನೀ - ಸು ಧೈ - ಯ್ ತಂ - ದು - ಕೊಂ - ಡು ತಿ - ರು - ಗೀ - ಗ, ಹಿಂ - ದೆ ಬಾ!

APPENDIX III

267

Der Herr ist gross.

S. f. Ch. No. 87

4. 7. 8. 11. 8.

೒. ಯ - ಹೋ - ಬ - ನೇ, ಷ - ಟು - ಷು - ಷು - ಷು - ಯಿಂ - ದ ಷ -

5 ಷು - ಷು ಹೊಂ - ದ ಯೋ - ಗ್ಯ - ಷು, ಷು - ಷು - ದ

10 ರೂ ಷು - ಹಾ ಸಂ - ತೋ - ಷ - ದಿಂ - ದ ಸಂ - ಗೀ - ತ ಷು - ಷು -

15 ಷು - ಷು - ಷು.

268

Psalm 23.

S. f. Ch. No. 89

Iambic 8. 6. 8. 6. 8. 6.

Tune I

1. ಯೆ - ಹೋ - ಏ - ನೆ - ಮ್ನು ಕು - ರು-ಬ! ಕುಂ - ದೇ - ನು ನ - ನ - ಗೆ? ತ -

5 ಛೇ - ರು ಅ - ದೈ - ಗ - ಳ-ಳ, ಳ - ಚ್ಚೈ - ಬ ಲಿ - ಜೈ - ಗ ಬ - ಜೈ - ಬ್ಬಿ ಬಿ - ಟ್ಬಿ

10 ಕಾ - ಯು-ಏ ಬ - ಜ್ಜೈ - ಳೈ ಕು - ರು - ಬ. ಬ - ಜ್ಜೈ - ಬ್ಬಿ ಬಿ - ಟ್ಬಿ ಕಾ - ಯು-ಏ ಬ -

15 ಜ್ಜೈ - ಳೈ ಕು - ರು - ಬ. ಬ - ಜ್ಜೈ - ಳೈ ಕು - ರು - ಬ.

269

Ps. 23 Saul.

Mal. Tune Book No. 86

Iambic 8. 6. 8. 6. 8. 6.

Tune II

1. ಯೆ - ಕೋ - ಬ - ನೆ - ಷ್ಠು ಕು - ರು - ಬ! ಕುಂ - ದೇ - ನು

6. ಉ - ಉ - ನೆ? ಅ - ಷ್ಟೇ - ರ ಅ - ರು - ರು - ಉ -

11. ಉ, ಉ - ಷ್ಟೇ - ಉ ದಿ - ಷ್ಟೇ - ನು ಉ - ಷ್ಟೇ - ಷ್ಟೇ

16. ಬಿ - ಷ್ಟು ಕಾ - ಯು - ಬ ಉ - ಷ್ಟೇ - ಷ್ಟೇ ಕು - ರು - ಬ.

Wachet auf! Es tagt.

S. f. Ch. No. 98

Trochaic

25. ಎ - ಓ - ದಿ - ದಿ! ಎ - ಓ - ದಿ - ದಿ! ದೇ -

5 ಯಿ - ರು ರು - ಓ, ಲ - ಓ ಅ - ಅ ಏ - ಓ - ಓ; ದೇ -

9 ಯಿ - ರು ರು - ಓ, ಲ - ಓ ಅ - ಅ ಏ - ಓ - ಓ; ಅ - ಅ -

13 ಲ - ಅ - ಅ - ಯಿ ಅ - ಓ ಒ - ಓ - ಓ - ಓ ಒ - ಓ - ಓ. ಅ - ಅ

17 ಲ - ಅ - ಅ - ಯಿ ಅ - ಓ ಒ - ಓ - ಓ - ಓ ಒ - ಓ - ಓ. ಒ - ಓ -

21

ಬಿ - ಗಿ ಮೂ - ಡಿ - ತು. ಜಿ - ಜಿ - ವಾ - ಗಿ ಮೂ - ಡಿ - ತು.

271

Stille Nacht, heilige Nacht.

S. f. Ch. No. 101

೫೨. ಮಂ - ಗ - ಳ ಶ್ರೀ ರಾ - ತ್ರಿ-ಯ - ಲಿ ಬೇ - ಳ್ಲ-ಹೇಮ್ ಛ - ತ್ರ - ದಿ

5

ಬಿ - ರ - ಳ - ಳ್ಲೆ - ಲಿ ಜಿ - ಬಿ - ಬಿ - ಬಿ
 ಡಿ - ಬಿ - ಜಿ - ತ್ರಿ - ಶಿ ಲಿ - ಬಿ - ಬಿ - ಬಿ ಬಿ - ಬಿ - ಬಿ ರ - ಳ - ಳ -

8

ವೇ! ಬಿ - ಬಿ - ಬಿ ರ - ಳ - ಳ - ವೇ!

272

Seit die Menschheit dich empfangen.

P. V. FELLEBERG'S TUNE.

Trochaic 8. 8. 7. 7. 8. 8. 7. 7.

ೳೳ. ಯೇ - ಸು ಏ - ಷ್ಠ ಉ - ಏ - ತಾ - ರ ಲೋ - ಕ - ಕೆ - ಡ ಉ - ಏ - ತಾ -

ರ! ಏ - ಷ್ಠ ಲೋ - ಡ ಲೋ - ಕ - ಲ್ಲ ಡ್ಡೆ - ಳ ಪಾ - ಡಿ ಉ - ಳಿ -

ಉ. ಏ - ಪು ಪು - ಪ ಕು - ರಿ - ಯಾ - ಗಿ ಫೋ - ರ ಪೀ - ಡ ತಾ - ಳ - ಲಾ - ಗಿ, ಏ - ಷ್ಠ

ಝ - ಣ - ಷ - ನ - ಳಿ ಲೋ - ಕ - ಲ್ಲ - ಷ್ಠ - ಳ - ಷ್ಠಿ.

273

Jesu, grosser Wunderstern.

S. f. Ch. No. 110

Trochaic 7. 8. | 7. 7.

1. ಜೆ - ಸು - ಯ್ ಟಿ - ಮು - ಬಿ - ಜೆ - ಜೆ - ಜೆ -

ಜೆ - ಸು - ಯ್ ಟಿ - ಮು - ಬಿ - ಜೆ - ಜೆ - ಜೆ -

6 ಜೆ - ಸು - ಯ್ ಟಿ - ಮು - ಬಿ - ಜೆ - ಜೆ - ಜೆ -

ಜೆ - ಸು - ಯ್ ಟಿ - ಮು - ಬಿ - ಜೆ - ಜೆ - ಜೆ -

11 ಜೆ - ಸು - ಯ್ ಟಿ - ಮು - ಬಿ - ಜೆ - ಜೆ - ಜೆ -

ಜೆ - ಸು - ಯ್ ಟಿ - ಮು - ಬಿ - ಜೆ - ಜೆ - ಜೆ -

Schau hin! Dort in Gethsemane.

S. f. Ch. No. 114

Iambic 8. 8. 6. 6. 8.

Dölker. 107

ೳೳ. ಅ - ಗೋ! ಆ ತೋ - ಟ - ದೊ - ಳ - ಗೆ ನ - ಮ್ಮ - ತಿ ಪ್ರೀ - ಯ

5 ಯೇ - ಸು - ವೆ ಹೋ - ರಾ - ಡು - ತ್ತಿ - ರು - ವ; ನ - ಬ್ಬೆ - ಳಿ ಪಾ - ಪ -

9 ರಾ - ಶಿ - ಯ ನಿ - ದೋರ್ - ಷಿ - ಯಾ - ತ ಹೊ - ರು - ಬ.

275

Es saß ein frommes Häuflein dort.

S. f. Ch. No. 31

Iambic 8. 8. 7. 8. 8. 7.

೧೦೮. ಒಂ - ಜಾ - ಶ - ಉ - ಬಿ ದಿ - ಶ - ದಿ ಶ - ಟಿ - ಉ ಲ - ಟಿ - ಬಿಂ - ಟ - ಲಿ ಬಿ -

5

ಬಿ - ಉ ಟಿ - ಉ - ಶ್ಚಿ - ಶಿ ಯಾ - ಬಿ - ಗ ಟಿ - ಟಿ - ಬಿ - ಗ - ಉ ಬಿಂ -

9

ಬಿ - ದು - ನೋಡಿ - ದಿಂ - ಉ - ಯಿ ನಾಂ ಕೋ - ರು - ಉ - ಬಿ ಬಿ - ಶ.

276

Macht auf das Tor der Herrlichkeit.

Männerchöre 2

Iambic 8. 8. 8. 10. 10. | 8. 8. 8. 7.

1. 8. 8. 8. 10. 10. | 8. 8. 8. 7.

1. 8. 8. 8. 10. 10. | 8. 8. 8. 7.

1. 8. 8. 8. 10. 10. | 8. 8. 8. 7.

1. 8. 8. 8. 10. 10. | 8. 8. 8. 7.

1. 8. 8. 8. 10. 10. | 8. 8. 8. 7.

6. 8. 8. 8. 10. 10. | 8. 8. 8. 7.

6. 8. 8. 8. 10. 10. | 8. 8. 8. 7.

6. 8. 8. 8. 10. 10. | 8. 8. 8. 7.

6. 8. 8. 8. 10. 10. | 8. 8. 8. 7.

6. 8. 8. 8. 10. 10. | 8. 8. 8. 7.

12. 8. 8. 8. 10. 10. | 8. 8. 8. 7.

12. 8. 8. 8. 10. 10. | 8. 8. 8. 7.

12. 8. 8. 8. 10. 10. | 8. 8. 8. 7.

12. 8. 8. 8. 10. 10. | 8. 8. 8. 7.

12. 8. 8. 8. 10. 10. | 8. 8. 8. 7.

17. 8. 8. 8. 10. 10. | 8. 8. 8. 7.

17. 8. 8. 8. 10. 10. | 8. 8. 8. 7.

17. 8. 8. 8. 10. 10. | 8. 8. 8. 7.

17. 8. 8. 8. 10. 10. | 8. 8. 8. 7.

17. 8. 8. 8. 10. 10. | 8. 8. 8. 7.

22. CHORUS 8. 8. 8. 10. 10. | 8. 8. 8. 7.

22. CHORUS 8. 8. 8. 10. 10. | 8. 8. 8. 7.

22. CHORUS 8. 8. 8. 10. 10. | 8. 8. 8. 7.

22. CHORUS 8. 8. 8. 10. 10. | 8. 8. 8. 7.

22. CHORUS 8. 8. 8. 10. 10. | 8. 8. 8. 7.

26

ಜೀ - ಬ ತೊ - ಬ! ಅ - ಸಿ ಜಿ - ಸಿ ಪಿ - ಡಿ

31

ರ - ಳ! ಅ - ಸಿ ಯೇ - ಸಿ ಬಿ - ಬಿ - ಪಿ!

277

Lord, in this Thy mercy's day.
Trochaic 7. 7. 6.

H. A. & M. 94

ಧರ್ಮ. ಜೀ - ಬಿ - ಪಿ - ಅ ಯೇ - ಸಿ - ಬಿ! ಬಿ - ಸಿ ರ - ಅ

7

ಜೀ - ಬಿ - ಬಿ; ರ - ಅ - ಸಿ - ಬಿ ಅ - ಅ!

Frühling, der die Welt verklärt.

Mal Tune Book No. 219

Trochaic 7. 6. 7. 6. 7. 6. 7. 6.

೧೨೬. ಲೋ - ಕ ಪೈ - ಮೆ ಪ - ಡಿ-ಸೋ ಚ್ಯ - ತ ಬ - ರೋ - ದಂ - ದು?

5 ಬ - ಟ್ಟಿ ಕಾ - ಲ ಕಾ - ಡಿ-ಸೋ ಚ - ಳಿ ತೀ - ರೋ - ದಂ - ದು?

9 ಹಾ - ಳಿ ಬಿ - ಬ್ಬಿ ಹೊ - ಲ - ದಿ ನಾ - ರ - ಬ - ಬ್ಬಿ ಹಾ - ಸ

13 ಶಾಂ - ತಿ - ಯ - ಬ್ಬಿ ಪಾ - ಲ - ಸಿ ಬಾ, ಬಾ, ಚ್ಯ - ತ ಮಾ - ಸ!

279

Wer ist der Braut des Lammes gleich?

Dölker. 134

Iambic 8. 8. 8. 8. 10. 10.

೧೪೮. ಆ ಕು - ರಿ - ಮ - ರೀ ಬ - ಧು - ವ ಸೋ - ಡಿ - ದ - ರಂ - ಥ

7 ಸೋ - ಜಿ - ಗ! ಕು - ರೂ - ಪೆ - ಯೂ ಸು - ರೂ - ಪೆ - ಯೂ;

13 ಕು - ಜಾ - ತೆ - ಯೂ ಸು - ಜಾ - ತೆ - ಯೂ; ದೌ - ಭಾ - ಗ್ಯ -

18 ಳೂ ಸೌ-ಭಾ - ಗ್ಯ - ವಂ - ತ - ಳೂ; ಇಂ - ಥಾ - ಕೆ ಎ - ಲ್ಲಾ ಕಾ - ಣ - ಳೆ - ದಿ - ಗೂ!


280

Erhör', o Gott, das heisse Flehn.


Schweizer Ges. 198

Iambic 8. 8. 9. 9. 4. 4.


ಸಭೆ :-




೧೨೨. ಆ - ಟ್ಟಾ ನೀ ಒ - ಬು - ನೊ - ಲಿ - ಬ ಳ್ಲ ಬ - ಳ್ಲ -



೬ಂ ಆ - ಟ್ಟಾ - ಳ್ಲ - ಸು! ನೀ - ಒ - ಬು - ಳ್ಲ - ಬ್ಬಿ ಸ್ವಿ - ಒ -



ಬಿಂ - ಬ ಳ್ಲಿ - ಆ - ಲಿ - ಸು - ಬ್ಬಿ ಆ - ಬು - ಯಿಂ -



ಬ. ಆ - ಟ್ಟಾ - ಳ್ಲ - ಸು! ಆ - ಟ್ಟಾ - ಳ್ಲ - ಸು!

281

Trittst im Morgenrot daher.
Trochaic 7. 7. 3. 8. 8. 7. 7.

Heim, Gemischter Chor. 60

ಸಭೆ :-

೧೨೮. ಬ - ಸ್ವಿ, ಬ - ಸ್ವಿ, ಮ - ಕ್ಕ-ಳೇ! ನಿ - ಮ್ಮ ಸ್ವಾ - ನ ದ್ಯ - ಢ-ವೇ! ಯೇ - ಸು ತ್ರ - ಸ್ವ

ಮಕ್ಕಳು :-

ನಿ - ಮ್ಮ - ನ ಕೂಂ - ಡ - ನ. ಶು - ಭ-ವಾ - ತೇ ಕೇ - ಳಿ -

ಛೇ - ಬ್ಬಿ; ತ್ರ - ಸ್ವ-ದಾ - ನ - ರಾ - ಗು - ತೇ - ಛ.

ಓ - ಆ ನ - ಮ್ಮ ಸ್ವಾ - ಮಿ-ಯು; ಓ - ಆ ನ - ಮ್ಮ ಸ್ವಾ - ಮಿ-ಯು; ಬೇ - ಡ ಬೇ - ರೆ

ಪೇ - ಮಿ - ಯು. ಬೇ - ಡ ಬೇ - ರೆ ಪೇ - ಮಿ - ಯು.

284

Through the night of doubt and sorrow.
Trochaic 8. 7. 8. 7.

H. A. & M. 274

ಮಿಶ್ರ. ಬ - ಸ್ವಿ ಚ - ಶ್ಚಿ - ತ್ತಾ - ಚ - ದಿಂ - ದ ಸ್ವಾ - ಬಿ - ಗ - ಷ್ಠ ಬೀ - ಕು - ಳ!

5
ಓ - ಆ - ರು - ಳಿ ಆ - ಚ - ಯುಂ - ಟು, ಓ - ಆ ಶಾಂ - ತಿ - ದಾ - ಯ - ಕ.

285

Lord of our life.
Iambic 11. 11. 11. 5.


H. A. & M. 214

ಮಿಶ್ರ. ರ - ಆ - ಕ - ಸೇ, ಚ್ಚಿ - ತ್ತಾ - ಶ್ಚಿ - ದಾ - ತ, ಕ - ತ್ತಾ! ತಾ - ರ - ಕ -

6
ಸೇ, ಸ - ಲಿ - ಸ ಲಿ - ತ್ತಾ - ಚಿ - ತ್ತಾ! ಕೇ - ಳಿ - ಬ್ಬು ಕೂ - ಗು,

11
ಕೂ - ಡು ಪ - ರ - ಮಾ - ಭವ ನೀ ಸ - ಭವ - ತ್ತಾ - ಳಿ.

21



೨ - ಲೋ - ಣ - ಫಲ - ಫಲ! ದೀ - ಪ - ರ ನ್ಯಾ - ಯಾ - ಧೀ - ತ - ಸು!

25



ದೀ - ಪ - ರ ನ್ಯಾ - ಯಾ - ಧೀ - ತ - ಸು!

287

Lobt den, Herrn! Das Sterngefilde.


Schw. Ges. 26

Trochaic 8. 7. 8. 7. 3. 3.


೨೨೨. ತ್ರ - ಪ - ನೇ, ಯೆ - ಜೋ - ಲ - ಪ - ಪು ಪು - ನಃ ಪೂ - ಣ್ಣ ಸು - ತಿ - ಸು!



5 ಬೇ - ರ ಯಾ - ಲ ಷ - ಪ - ರ - ಭು ಲಿ - ತ್ರ ಬೇ - ಡ! ತಿ - ತ - ಪು



9 ಯೋ - ಗ್ಯ - ಸು! ಯೋ - ಗ್ಯ - ಸು!



Ziehe hin in Frieden.

S. f. Ch. 40

Trochaic 6. 5. 6. 5. 6. 5. 6. 5.

222. ಸ - ಪೂ ಧೃ - ನ - ಗೊಂ - ಡು ಇಂ - ದು ಹೊ - ರ - ಡು!
 ಭೃ - ಯ್ ಚ - ಡ - ಕೊಂ - ಡು, ಟ್ರಿ - ಯ ತ - ರ - ಳು!

5 ದೇ - ಲ - ರ - ಮ್ ಮಂ - ದ, ಹೋ - ಗು ತ - ರ - ಳು!

9 ಓ - ತ ತ - ಜ್ಜಿ ಮಂ - ದ ಕೊ - ಯು - ತ - ರು - ಳು.

289

In der Angst der Welt.

Schw. Ges. 315

Trochaic 10. 10. 9. 10. 10. 9.

೩೭೯. ಇ - ಹ - ಶೋ - ಕ ಹಿಂ - ನ - ಗಂ - ಚೋ - ದೇ - ನು? ಷ - ನ - ಮಾ - ಲೆ -

5 ಯಿಂ - ಬ ಉ - ಉ - ಗೇ - ನು? ಉ - ಷ ಕ - ತ್ತ ಮು - ಳ್ಳು ಮು - ಡಿ - ದ.

10 ಶು - ಭ ಪು - ಣ್ಯ - ಮೂ - ತ್ತ ಕ್ಷು - ಜ - ಯ - ಿ ಪಾ - ಪ - ರೂ - ಪ -

14 ನಾ - ಗಿ ತೂ - ಗಿ - ಣ್ಣ - ಿ ನಂ - ಗ ಸು - ಖಿ ಬೇ - ಡ ವ - ಕ - ಟ!

Light's abode, celestial Salem.

H. A. & M. 232

Trochaic 8. 7. 8. 7. 7. 7.

೩೯೯. ದಿ - ಟ್ಲ ಸಾ - ಲೆಮ್, ಟ್ಲ - ಂ ಕಾಂ - ಟಿ ಲಿ - ಸ್ಕ - ಲಿಂ - ಟಿ ಟಿ - ಟ್ಲಿ - ಟಿ!

5 ಲಿ - ಟ್ಲ ಸೋ - ಟಿ - ದಿಂ - ದ ಶಾಂ - ಟಿ ಹೊಂ - ದೂ - ಟಿ ಟ್ಲ ಟಿ - ರ - ಟಿ.

9 ಭೂ - ಸಂ-ಚಾ - ರ ತೀ - ರ - ಲು, ನಿ - ಸ್ಕೊಳ್ ಟಿ - ಟ್ಲಿ ಟ್ಲಿ - ಟ್ಲಿ - ಟ್ಲಿ.

292

Oh, what the joy and the glory must be.

H. M. & M. 235

10. 10. 10. 10.

ಆಂಠೆ. ಉ - ಳ್ಲ - ದಿಂ, ಉ - ಳ್ಲ - ದಿಂ ಮುಂ - ದೋ - ಡು - ವಾ!
ಯೇ - ಸು - ಫ್ರಿ ಉ - ಳ್ಲ - ದಿಂ ಆ - ರ - ಯ - ಲು

ಉ - ಳ್ಲ - ದಿಂ ಉ - ಳ್ಲ - ದಿಂ ಆ - ರ - ಯ - ಲು ಉ - ಳ್ಲ - ದಿಂ ಉ - ಳ್ಲ - ದಿಂ ಆ - ರ - ಯ - ಲು

ಉ - ಳ್ಲ - ದಿಂ ಉ - ಳ್ಲ - ದಿಂ ಆ - ರ - ಯ - ಲು ಉ - ಳ್ಲ - ದಿಂ ಉ - ಳ್ಲ - ದಿಂ ಆ - ರ - ಯ - ಲು

ಉ - ಳ್ಲ - ದಿಂ ಉ - ಳ್ಲ - ದಿಂ ಆ - ರ - ಯ - ಲು ಉ - ಳ್ಲ - ದಿಂ ಉ - ಳ್ಲ - ದಿಂ ಆ - ರ - ಯ - ಲು

293

Lead, kindly light.

H. A. & M. 266

11. 4. 11. 4. 10. 10.

೧೨೫. ಟ - ಕ - ಟ ಕೊ - ದುಫಯೆ - ನ - ಸ್ವ - ಡ - ಪಾ - ಲಾ, ಸ್ವಿ - ಮಿ ಯೇ -

4 ಸೋ! ಗ - ಗಂ - ಡ ಕ - ತ್ತ - ಲುಂ - ಡು, ಊ - ರು ದೂ - ರ, ಈ ದುಂ - ಬು

8 ಪೋ! ದಂ - ಟಂ - ದಿ - ಲೆ - ಳ್ಲೆ ಚ - ತೈ ಯೆ - ನ

12 ಸ್ವಿ - ದಿ - ಸ್ವಿ ಒಂ - ತ ಮಾ - ತ ಊಂ - ಟ ಸ್ವಿ

Come, let us all unite to sing.

S. S. 511

1. John 4 : 8.

ಉ - ನಾ - ಬ್ಬ - ಕೂ - ಡಿ ಹಾ - ಡು - ವ ದೇ - ವ - ರು ಪ್ರೀ - ತಿ - ಯೇ;

(4)

ಭೂ - ಪ - ರ - ಲೋ - ಕ - ಗಾ - ಯ - ನ ದೇ - ವ - ರು ಪ್ರೀ - ತಿ - ಯೇ;

(8)

ಪಾ - ಪಾ - ತ್ಮ - ರೆ - ಲ್ಲಾ ಬ - ಣ್ಣಿ - ರಿ, ಇಂ - ಪಾ - ದ ರಾ - ಗ ಬಾ - ರಿ - ಸೆ

(12)

ಸಂ - ಜ್ಞ - ಮ - ದಿಂ - ದ ಹಾ - ಡಿ - ರಿ ದೇ - ವ - ರು ಪ್ರೀ - ತಿ - ಯೇ.

295

Lord, dismiss us.

S. S. 287. 524

Guide me, O Thou Great Jehovah.

೧೧೩. ಬಾ - ಲ - ಮ್ಮ - ಲೈ ದೇ - ಲ - ರಾ - ತ್ಮ! ಲ - ಜ್ಞ ಕಾಂ - ತಿ ತೋ - ರಿ - ಸು!

5 ಡಿ - ಲ್ಲ ಜ್ಞೈ - ಲ - ಲ ಉ - ಳ - ಳ ಕ್ಷೈ - ಯ - ಲ - ಲಿ - ಸು;

9 ಲ - ಲ್ಲೈ - ಜೈ - ಯೇ ಲ - ಲ್ಲೈ - ಜೈ - ಯೇ ತೇ - ದಿ - ದ ತುಂ - ಬಿ - ಸು!

Ho, my comrades! See the signal.

S. S. 669

1 2 3 4

೧೩೦. ಕೃ - ಷ-ರಾ - ಣ ಸ - ಫು ಮೇ - ಟೆ ಬಿ - ಣ ಭಾ - ರ - ಷು

5 6 7 8

ಡಾ - ಡ-ಓಂ - ಣ ಧ್ಯ - ಸ ಮು - ಟಿ ರಾ - ತಿ ಷ - ಗ - ಟಿ!

CHORUS

9 10 11 12

ಛಾ - ಳ-ರಾ - ಣ ಟೆ - ಷು - ರ - ಷು ಷಿ - ಷಿ ಳೇ - ಟೆ - ಸ

13 14 15 16

ರಾ - ಳ-ರಾ - ಸಿ ಷಿ - ಳ ಳ - ರಾ ಷಿ - ಗ - ಸ - ಷಿ - ಷಿ - ಷಿ

297

Sit down beneath His shadow.

S. S. 284

೧೨೫. ಆ - ಲೈ - ಸು, ಬಾ - ಲ - ಮಿ - ತ್ರ ಬ - ಯಾ - ಳು ಯೇ - ಸು - ವೇ! ನಿ -

ಷ - ಶೀ - ವಾರ್ - ದ ಬೇ - ಕು ಈ ಪ್ರ - ಯ ಕೂ - ಸಿ - ಗೆ.

298

At even, ere the sun was set.

S. S. 79

೧೨೬. ಜ - ಛಿ - ಶು ಗು - ರು ಯೇ - ಸು - ವೇ! ಜ - ವಿ - ತ್ರ

ಸ - ಭಾ - ಶಿ - ರಾ - ಸೇ! ಜ - ಸು - ಜಿ - ಪಿ - ನು ಶು - ಭ -

ಗೆ, ಆ - ಲೈ - ಸು ಶು - ಮ್ನಿ ಪ್ರ - ಛಿ - ಶು

Sleep on, beloved, sleep and take thy rest.

S. S. 1041

Slow

೨೦೪. ನ - ಮ್ಮಾ - ಚ - ನೇ, ವಿ - ಶ್ರಾಂ - ತಿ - ಯಾ - ನಿ - ರು! ಸು -

3

ಶ್ರಾಂ - ತಿ - ಯಿಂ - ದ - ಲೀ - ಗ ಮ - ಲ - ಗು! ಕಿ - ಜ್ಞೇ - ಸು ಕ - ರ -

6

rit. e dim. *rit...*

ಯು - ಷ ಮ - ಟ್ಟಿ - ಗು ನಿ - ಷ್ಠಿ ಮಾ - ಡು, ಮಾ - ಡು!

300

Days and moments quickly flying.

S. S. 1046

1. ಕಾ - ಲ ಶೀ - ಘ್ರ ದಾ - ಟಿ ಹೋ - ಗಿ ಜೀ - ವಿ - ತ - ರು ಸಾ - ಯು - ರು;

5 ನಾ - ನೂ ನೀ - ನೂ ತೀ - ರಿ ಹೋ - ಗಿ ಗೋ - ರಿ - ಯೋ - ಳ - ಗಿ ಫ - ವ - ಛ.

9 After last verse. *m Slow* ಜೀ - ವಂ - ಟ್ಯ - ಛ ಬ - ರು - ಟ - ಲೇ ಟ್ಯ ಬಿ - ಟ - ಟ

15 *p* ಸಂ - ರ - ಟ್ಯ - ಸು! ತಿ - ಸ್ತೇ - ಸು - ಲೇ, ಶಿವೋ ಳ - ಟ - ಲೇ

21 *dim.* ಲಿ - ಟ್ಯ ವಿ - ಶ್ವಂ - ತಿ - ಗೆ ಸೇ - ರಿ - ಸು! ತಿ - ಮ್ಹೆ.

There's a stranger at the door.

S. S. 363

೧೩೩. ಯಾ-ರಿ - ದ್ವಾ - ನೆ ಕ-ಯುರ್ - ತ್ತಾ? ಕ - ರ - ಕೋ!
 ಒ-ಳ ಕ-ರ-ಕೋ! ಒ-ಳ ಕ-ರ-ಕೋ!

(4) ಒ-ಬ್ಬ ಕ - ಬ ಉ - ಳ್ಲಿ - ದ! ಕ - ರ - ಕೋ!
 ಒ-ಳ ಕ-ರ-ಕೋ! ಒ-ಳ ಕ-ರ-ಕೋ!

(8) ಒ-ಬ್ಬ ಳ್ಲಿ - ಯ ರ - ಳ - ಕ ಬಂ-ದ, ಯೇ - ಸು ಒ - ಡೆ - ಯ.

(12) ಒ-ಬ್ಬ ಸೇ - ರಿ - ಸಿ - ಉ - ಶ! ಕ - ರ - ಕೋ!
 ಒ-ಳ ಕ-ರ-ಕೋ! ಒ-ಳ ಕ-ರ-ಕೋ! *rit....*

302

I am Thine, O Lord.

S. S. 607

೨೪೨. ಷಿ - ಬು ಬಿ - ಬ್ಬ - ಟ ಟ್ರಿ - ಯ ಕ - ಳಗ - ಬೆ; ಬಿ - ಬ್ಬ ಪಿ - ಳ ಕೇ - ಳಿ - ಬಿ.

(4) ಬಿ - ಬ್ಬ ಕೇ - ಬಿ - ಲ ಬಿ - ಬ್ಬ - ಬ್ಬೋ - ಬ್ಬ - ಳ ಸೇ - ರೋ - ಬಿ - ಬ್ಬ ಕೋ - ರಿ - ಕ.

REFRAIN

(8) ಬಿ - ಳಿ ಬಿ - ಬ್ಬ ಟ್ರಿ - ಯ ಕ - ಳಗ - ಬೇ, ಬಿ - ಬ್ಬ ಕೋ - ಬಿ ಕಿ - ಬಿ - ಳಿ!
ಬಿ - ಬ್ಬ ಬಿ - ಳಿ

(12) ಬಿ - ಳಿ ಬಿ - ಬ್ಬ ಬಿ - ಳಿ, ಟ್ರಿ - ಯ ಕ - ಳಗ - ಬೇ, ಬಿ - ಬ್ಬ ಅ - ಬಿ - ಬಿ - ಬಿ - ಬಿ - ಗೆ!

303

Lord, I hear showers of blessing.

S. S. 485

೨೨೦. ಲ - ಬ್ಲೆ ಷ - ಷೆ ಣಿ - ಶ - ಗ - ಳ ಮೂ - ಲ ಕ - ಳ ದೇ - ಷ - ರೇ!
 ಲ - ಬ್ಲೆ ಷ - ಷೆ ಣಿ - ಶ - ಗ - ಳ ದ - ಯ ಮಾ - ಡು ಲ - ಲ - ಗೆ!

೫ ಲ - ಲ - ಗೆ, ಲ - ಲ - ಗೆ, ಷ - ಯ ಮಾ - ಡು ಲ - ಲ - ಗೆ!
 ಲ - ಲ - ಗೆ, ಲ - ಲ - ಗೆ, ಷ - ಯ ಮಾ - ಡು ಲ - ಲ - ಗೆ!

304

Come near me, O my Savior!

S. S. 52

Tenderly

೨೯೦. ಸ - ಮಿ - ಪ ಬಾ ಸಂ - ರಕ್ಷ - ಕ! ಕೊ - ಡಂ - ಗೆ ವಿ - ಶ್ವ ಕ್ಷೆ!
 ಸ - ಮಿ - ಪ ಬಾ ಸಂ - ರಕ್ಷ - ಕ! ಕೊ - ಡಂ - ಗೆ ವಿ - ಶ್ವ ಕ್ಷೆ!

(4) ಲ - ಷ - ಣಿ ನಿ - ಗೆ ಷ - ಷ - ಷ ನಿನ್ನೆ ಜ್ಞೇ - ಪ ತೋ - ರಿ - ಸ್ತೆ!
 ಲ - ಷ - ಣಿ ನಿ - ಗೆ ಷ - ಷ - ಷ ನಿನ್ನೆ ಜ್ಞೇ - ಪ ತೋ - ರಿ - ಸ್ತೆ!

(8) *f* *mf*

ನೀ ಛಾ - ದು ನಂ - ಗೆ ಬೇ - ಕು! ನಿ - ನ್ನೊ - ಟು ದುಃ - ಖ - ಬೆ!

Musical notation for system (8) showing a piano accompaniment with treble and bass staves. The melody is in the treble clef, and the bass line is in the bass clef. The key signature has one flat (B-flat), and the time signature is common time (C). Dynamics include *f* and *mf*. The lyrics are in Kannada.

(12) *cres* *dim*

ನು - ತು ಬಾ - ಣ ತಾ - ಗ - ಲು, ನಾ ಈ - ಛು - ಬ - ಳಿ - ಬೇ?

Musical notation for system (12) showing a piano accompaniment with treble and bass staves. The melody is in the treble clef, and the bass line is in the bass clef. The key signature has one flat (B-flat), and the time signature is common time (C). Dynamics include *cres* and *dim*. The lyrics are in Kannada.

305

Guide me, O Thou great Jehovah.

S. S. 524

೨೨೨. ಬ - ಡಿ - ನು - ನ್ನಿ ಯೇ - ಸು ಈ - ಟು, ಲೋ - ಕಾ - ರ - ಣ್ಯ ಯಾ - ತ್ರ - ಯೋಳ್!

Musical notation for system 1 of 'Guide me, O Thou great Jehovah'. The key signature has three sharps (F#, C#, G#), and the time signature is common time (C). The melody is in the treble clef, and the bass line is in the bass clef. The lyrics are in Kannada.

5

ನೀ - ನು ತ - ಳಿ ಬಿ - ಬು - ತ - ಳಿ ಬಿ - ಜಿ - ನ್ನು ನು - ಳಿ - ದುಳ್!

Musical notation for system 2 of 'Guide me, O Thou great Jehovah'. The key signature has three sharps (F#, C#, G#), and the time signature is common time (C). The melody is in the treble clef, and the bass line is in the bass clef. The lyrics are in Kannada.

9

ಛಿ - ಲ - ಲ - ನು ತ - ಬು - ನು - ನ್ನಿ ಪೂ - ರ್ಣ ತ - ಳಿ - ನೊ - ಳಿ - ಸು!

Musical notation for system 3 of 'Guide me, O Thou great Jehovah'. The key signature has three sharps (F#, C#, G#), and the time signature is common time (C). The melody is in the treble clef, and the bass line is in the bass clef. The lyrics are in Kannada.

Like a river glorius.

S. S. 652

Joyful

೨೯೭. ದೇ - ವ - ಸ - ಮಾ - ಧಾ - ನು ನ - ದಿ - ಯಂ - ತ - ಯೆ ಬಿ - ಜ್ಜಿ ತೀ - ಛ್ಫ -

೬ ಫಿ - ನು ಬಿ - ಜ್ಜಿ - ರ್ಜಿ - ತ್ತ - ಣಃ ಲ - ಫಿ ಬಿ - ಯ - ಲ - ಭು

೧೧ ನೀ - ದಿ - ಸ - ತ್ತ - ಣಃ, ನು - ಲ ಭು - ಯ್ಫ - ಲ - ಭು ಫಿ - ಜ್ಜಿ - ಸ - ತ್ತ -

CHORUS

೧೬ ಣಃ ದೇ - ವ - ತ್ತ - ಪಾ - ನಿ - ದಿ ಸು - ಖಿ - ಪೂ - ತ್ತ - ಯು,

೨೧ ಷ - ರ - ಮಾ - ಛ್ಫ - ಸು - ಭಿ ಶಾಂ - ತಿ - ಮೂ - ಲ - ಭಿ.

307

He leadeth me. O blessed thought!

S. S. 542

೧೯೯. ಕಾ - ಪಾ - ಡು - ಬ - ಬ ದೇ - ಬ - ರೇ! ನಂ - ತೋ - ಜ - ಬು - ಣ ಯೋ - ಚ - ನೆ!

(4)

ನಿ - ಬು - ಣಿ ಕ್ಯಾ - ನೆ ಬಿ - ಬು - ರು, ಕಾ - ಪಾ - ಡು - ಬ - ಬ ನಿ - ಣ - ಬು.

REFRAIN

(8)

ಕಾ - ಪಾ - ಡು - ಬ - ಬ ದೇ - ಬ - ರೇ ಉ - ಚು - ಣಿ - ಬು - ಣಿ ದಿ - ಬ - ಲೇ.

(12)

ಉ - ಭು - ಯು ಬಿ - ಟ್ತು ನಂ - ಬು - ಬೆ; ಕಾ - ಪಾ - ಡು - ಬ - ಬ ದೇ - ಬ - ರೇ.

Amid the trials that I meet.

S. S. 566

೩೦೫. ನ - ಜ್ಞ - ಜ್ಞ ಕ - ಜ್ಞ ಮು - ತ್ರ - ಲು, ಪಾ - ದ - ಣ್ಣ ಮು - ಕ್ಷಿ ನಾ - ಟ - ಲು,

(4) ಕ - ತಾ, ನಾ ಧ್ಯ - ಯಾ ಬಿ - ಡ - ನು "ನೀ ಜ - ಜ್ಞ ಮಾ - ಡು - ಟಿ."

(8) CHORUS
ನೀ ಜ - ಜ್ಞ ಮಾ - ಡು - ಟಿ ಜ - ಜ್ಞ ಪ್ರಿ ಕ - ತ್ರ - ರ

(12) ಜಿ - ಪ್ಪಾ - ಗ, ಯಾ - ವ ಕುಂ - ದ - ಕ? ನಾ - ನೇ - ತ - ಕಂ - ಜು - ವೆ?

309

All the way my Savior leads me.

S. S. 522

೩೦೯. ಎ - ಲ್ಲಾ ರಾ - ವಿ - ಜೊ - ಳು ಸು - ಖಿ ಪ - ಪ - ಗೀ - ಯೊ ನಾ - ಥ - ಸು

(4)

ಇ - ರ - ಲಾ - ಗಿ ಎ - ಸು ದು: - ಖಿ? ತುಂ - ಬಿ - ರೋ - ದು ಶಾಂ - ತಿ - ಯು;

(8)

ಶ - ರೀ - ರಾ - ತ್ಮ - ಕಾ - ಶೀ - ವಾರ್ - ದ ಕೊ - ಡು - ತಾ - ಪ ನಿ - ತ್ಯ - ಪ್ಪಿ;

(12)

ಈ - ಜ್ಞ ಬಂ - ದು ಮು - ತ್ತಿ - ದಾ - ಗ ಪ - ರಿ - ಹಾ - ರ ಮಾ - ಡೊ - ಸು.

(16)

ಈ - ಜ್ಞ ಬಂ - ದು ಮು - ತ್ತಿ - ದಾ - ಗ ಪ - ರಿ - ಹಾ - ರ ಮಾ - ಡೊ - ಸು.

Peace, perfect peace.

S. S. 726

Moderato

200. ಧೈ - ಯ ಪ - ಡೋ! ಈ ಪಾ - ಪ - ಲೋ - ಕ - ದೊಳ್ ಶ್ರೀ

The first system of the musical score is in 4/4 time, marked Moderato. It consists of two staves: a treble staff and a bass staff. The treble staff contains the vocal line with lyrics in Kannada. The bass staff provides a piano accompaniment. The key signature has one sharp (F#), and the time signature is 4/4. The first measure of the vocal line is marked with a fermata.

5 ಯೆ - ಸು - ವೀ - ಲ ಶಾಂ - ತಿ ಬ - ರು - ದೊಳ್.

The second system of the musical score continues from the first. It also consists of two staves: a treble staff and a bass staff. The treble staff contains the vocal line with lyrics in Kannada. The bass staff provides a piano accompaniment. The key signature has one sharp (F#), and the time signature is 4/4. The first measure of the vocal line is marked with a fermata.

311

Precious promise God hath given.

S. S. 543

೧೧. ಲೋ - ಕ - ಟ ಪ್ರ - ಯಾ - ಸೂ - ಳೆ - ಡೆ ದೇ - ಟ - ಟ - ಳೆ ಫಿ - ರ - ನೇ!

(4)

ಲಿ - ಲಿ ಮಾ - ತಿ ಮಾ - ಗೂಫ - ಳೆ - ಡೆ ಲಿ - ಲಿ - ಲಿ - ಟ - ಟ - ಟ - ಟ.

(8) REFRAIN

ಲಿ - ಟ - ಟ - ಟ, ಲಿ - ಟ - ಟ - ಟ, ಲಿ - ಟ - ಟ - ಟ ಲಿ - ಲಿ - ಲಿ,

(12)

ಲಿ - ಲಿ ಮಾ - ತಿ ಮಾ - ಗೂಫ - ಳೆ - ಡೆ ಲಿ - ಲಿ - ಲಿ - ಟ - ಟ - ಟ - ಟ.

Alphabetical Index of Tunes

| NAME OF TUNE | No. | Composer or Source of Tune |
|--|-----|--|
| Abendruhe nach des Tages Lasten | 98 | J. Zundel. † 1882. |
| Abide with me | 44 | William Henry Monk, 1823 — 1889, Mus. Doc., London. |
| Ach bleib' mit deiner Gnade | 6 | Hymnbook of Melchior Vulpius. 1560 to 1616 Cantor at Weimar. |
| Ach Gott, gedenke mein | 120 | Joh. Bernh. Falck, 1701. |
| Ach Gott und Herr | 52 | Joh. Herm. Schein, 1586 — 1630, Cantor at Leipzig. Cantional 1627. |
| Ach mein Herr Jesu dein Nahesein | 95 | Walter's Chorgesongbuechlein, Wittenberg 1524. |
| Ach mein Herr Jesu, wenn ich dich nicht haette | 47 | Friedr. Ferd. Flemming, 1778 — 1813, Physician at Berlin. |
| Ach sieh' ihn dulden | 97 | Justin Heinr. Knecht, 1752 — 1817, Stuttgart. |
| All the way my Saviour leads me | 309 | R. Lowry. |
| Allein Gott in der Hoeh' sei Ehr' | 109 | Nic. Decius 1490 — 1541. Stettin. |
| Alle Menschen muessen sterben | 159 | J. Hintze, 1622 — 1702. |
| Aller Glaeub'gen Sammelplatz | 13 | Dr. Conrad Kocher, 1786 — 1872, Stuttgrat. |
| All hail the power of Jesus' name | 26 | W. Shrubsole, 1760 — 1806. |
| Amid the trials that I meet | 308 | E. S. Lorenz. |
| Art thou weary (<i>Stephanos</i>) | 242 | Sri A. W. Baker, 1821 — 1877; arr. By Dr. W. H. Monk, † 1889. |
| At even, ere the sun was set | 298 | J. Scheffler. |
| At the feet of Jesus | 218 | |
| Auf den Bergen, auf den Heiden | 139 | Dr. Chr. Palmer, 1811 — 1875, Prof. Tuebingen. |
| Auf dich seh' ich | 29 | R. Heuberger, 1865. |
| Auferstanden, auferstanden | 17 | Dr. Chr. Palmer, 1811 — 1875, Prof. Tuebingen. |
| Aufersteh'n, ja aufersteh'n wirst du | 49 | Karl Heinr Graun, 1701 — 1759, Cantor at Berlin. |
| Aus tiefer Not schrei' ieh zu dir | 220 | Strassburg 1524 ; arr. by M. Praetorius, † 1621. |
| Awake and sing the song | 5 | Issac Smith. |
| Befiehl du deine Wege | 131 | Joseph Haydn, 1732 — 1809. Vienna. |
| Betet an vor Goot, ihr Suender | 286 | Schw. Ges. |
| Brueder, reicht die Hand zum Bunde | 84 | Wolfgang Amadeus Mozart, 1756 — 1791, Vienna. |
| Brueder, streuet guten Samen | 83 | Joh. G. Frech, 1790 — 1864, Esslingen |
| Burgundy (<i>Edgeward</i>) | 152 | G. Fr. Haendel. 1685 — 1759, — Moravian Tunebook 1784. |
| Call them in, the poor | 232 | Ira David Sankey born, 1840 in America. |
| Children of Jerusalem | 207 | W. H. Monk, 1823 — 1889, Mus. Doc., London. |
| Christe, du Lamm Gottes | 2 | Melody 1557. |
| Christen sind ein goetlich Volk | 136 | Traditional. |
| Christi Blut und Gerechtigkeit | 37 | Geistl. Gesaenge, Wittenberg, G. Rhau 1544. |
| Christ lag in Todesbanden | 135 | Walther's Chorgesangbuechlein, Wittenberg 1524. |
| Christ, unsur Herr, zum Jordan kam | 174 | Walther's Chorgesangbuechlein, Wittenberg, 1524. |

Index

| NAME OF TUNE | No. | Composer or Source of Tune |
|---|------------|--|
| Come, let us all unite to sing | 294 | Auber. |
| Come near me, O my Saviour | 304 | J. W. Bischoff. |
| Das ist unbeschreiblich | 113 | Moravian Tunebook 1784. |
| Das walte Gott, der halfen kann | 211 | Justin Heinr, Knecht, 1752 — 1817, Stuttgart. |
| Days and moments quickly flying | 300 | Dr. J. B. Dykes. |
| Der am Kreuz ist meine Liebe | 149 | Joh. Schop, Hamburg — Himml, Lieder, Lueneburg 1642. |
| Der beste Freund ist in dem Himmel | 93 | Luise Reichardt, 1823, Hamburg. |
| Der du in Todesnaechten | 132 | Dr. Gottfried Wilhelm Fink, 1783 — 1846, Pastor at Leipzig. |
| Der Herr faehrt auf gen Himmel | 125 | Joh. Schmidlin, 1772, Zuerich. |
| Der Herr ist gross | 267 | |
| Der Herr ist gut, in dessen Dienst | 86 | Dr. Conrad Kocher, 1786 — 1872, Stuttgart. |
| Der lieben Sonne Licht und Pracht | 230 | Freylinghausen's Gesangbuch, 4th edition 1708. |
| Der Pilger aus der Ferne | 8 | K. Beurle, 1863. |
| Der Suende diene noch | 225 | Traditional. |
| Der Tag, der ist so freudenreich | 184 | Geistliche Lieder, Wittenberg 1535. |
| Dich zu lieben, das ist Leben | 157 | Johann Jakob Walder, 1750 — 1817, Zuerich. |
| Die Gnade sei mit allen | 7 | Swiss Air, 1819. |
| Die Gnade unsers Herrn (Kanarese) | 200 | Chr. Gregor, 1723 1801, Bishop of the Moravian Church, Berthelsdorf. |
| Ditto (Tulu) | 240 | The same. |
| Die Gottes Seraphim | 226 | The same. |
| Die gueldne Sonne | 175 | Joh. George Ebeling, 1620 — 1676, prof. and Cantor at Stettin. |
| Die Sach' ist dein, Herr Jesu | 179 | Jos. Haydn, 1732 — 1809. |
| Christ Dir, dir, Jehovah, will ich singen | 36 | Arisen from tune No. 91, Freylinghausen's Gesangbuch 1704. |
| Du kanntest schon und liebtest mich | 21 | Justin Heinr. Knecht, 1753 — 1817, Stuttgart. |
| Du mein einzig Licht | 57 | Orig. secular tune, 1640. |
| Eines wuench' ich mir | 165 | Moravian Tunebook 1784. |
| Ein' feste Burg | 172 | Dr. Martin Luther, comp. 1529. |
| Ein Laemlein geht | 183 | W. Dachstein † 1530. "Kirchenamt" of Strassburg, 1535. |
| Eins ist not | 162 | Joachim Neander, 1640 — 1688, Pastor at Bremen. |
| Erheb' o Seele, deinen Sinn | 32 | Justin Heinr, Knecht, 1752 — 1817, Stuttgart. |
| Erhoer' o Gott, das heisse Flehn | 280 | Schweizer Ges. |
| Es braust ein Ruf wie Donnerhall | 165 | Carl Wilhelm † 1873. |
| Es glaenzet der Christen inwendiges Leben | 169 | Joh. Georg Stoezel, 1744, Stuttgart. |
| Es ist das Heil uns kommen her | 110 | Wittenberger Gesangbuechlein 1524. |
| Es ist ein Reis entsprungen | 103 | Mel. 15th Century : arranged by M. Praetorius, 1571 — 1621. |
| Es ist ein Strom erflossen | 258 | Hans Georg Naegeli, 1773 — 1836 Zuerich. |
| Es ist gewisslich an der Zeit | 111 | Geistliche Lieder, Wittenberg 1535. |

Index

| NAME OF TUNE | No. | Composer or Source of Tune |
|--|----------------|--|
| Es ist noch eine Ruh' vorhanden | 186 | K. F. Ellwanger, 1855, schoolmaster, at Schoenaich, Wuerttemberg. |
| Es klingt ein hoher Klang | 118 | Hans Georg Naegeli, 1773 — 1836 Zuerich. |
| Es kostet viel, ein Christ zu sein | 86 | Dr. Conrad Kocher, 1786 — 1872, Stuttgart. |
| Es sass ein frommes Haeuflein dort | 275 | |
| Eternal Father, strong to save | 249 | Rev. J. B. Dykes, 1823 — 1876. |
| Fahre fort, fahre fort | 102 | Freylinghausen's Gesangbnch, 1704, Halle. |
| Freiheit, die ich meine | 115 | Karl Groos, 1646. |
| Freudenvoll, freukenvoll | 292 | Neue Pilgerharfe. |
| Freu' dich sehr, o meine Seele | 148 | French Psalm, 1554. |
| Freuet euch, ihr Christen alle | 181 | A. Hammerschmidt, 1817. |
| Friede, ach Friede, ach goettlicher Friede | 100 | Freylinghausen's Gesangbuch 1704, Halle. |
| Froehlich soll mein Herze springen | 138 | Freylinghausen, 1741. |
| From Greenland's icy mountains (Heber) | 259 | Dr. Lowell Mason, 1792 — 1872, Professor of Music at Boston. |
| Fruehling, der die Welt verklaret | 278 | |
| Fully persuaded, Lord, I believe | 223 | W. F. Sherwin. |
| Gelobet seist du, Jesu Christ | 48 | Walther's Chorgesangbuechlein, Wittenberg 1524. |
| Gelobt sei Gott im hoechsten Thron | 34 | Melchior Vulpius, 1560 — 1616, Cantor at Weimar. |
| Gesang erfreugt das Leben | 9 | Traditional. |
| Getreuer Gott, ich hoff' auf dich | 210 | Berner Gesangbuch of 1884. |
| Go bury thy sorrow | 205 | Philip P. Bliss, 1838 — 1876, American evangelist. |
| God save the King | 101 | Henry Carey, (?), 1690 — 1743. |
| Gott, der Vater, whon' uns bei | 198 | Walther's Chorgesangbuechlein, Wittenberg 1524. |
| Gott erhalte Franz, den Kaiser | 153 | Joseph Haydn, 1732 — 1809, Vienna. |
| Gott ist gegenwaertig | 178 | Joh. Balth. Koenig's Liederschatz, Frankfurt, 1738. |
| Gott ist getreu | 170 | Joh. Rudolf Ahle, 1625 — 1673, Organist at Muehlhausen in Thuringen. |
| Gottlob, ich weiss mein Vaterland | 185 | Joh. Georg Stoezel, 1744 Stuttgart. |
| Gott sei Dank in aller Welt | 10 | The same. |
| Gott will's machen, dass die Sachen | 30 | The same. |
| Gott wird ein Mensch | 196 | Traditional. |
| Grosser Gott, wir loben dich | 73 | Peter Ritter, 1770 — 1847. |
| Guide me, O Thou great Jehovah | 305 | Dr. Filitz. |
| Hab'ich recht und wahr vernommen | 140 | Dr. Fr. Silcher, 1789 — 1860, Tuebingen |
| Hallelujah! dorten am kristall'nen Meer | 201 | Traditional. |
| Hark! the herald angels sing | 180 | After Felix Mendelssohn — Bartholdy, 1806 to 1847, Leipzig. |
| Harre, meine Seele | 192 | Caser Malan, 1787 — 1864, Pastor at Geneva. |
| He leadth me, O blessed thought | 295 305 | W. L. Viner; W. B. Bradbury. |
| Herbei o ihr Glaeub'gen | 263 | Traditional. |
| Herr, dir ist niemand zu vergleichen | 188 | Justin Heinr. Knecht, 1752 — 1817, Stuttgart. |

Index

| NAME OF TUNE | No. | Composer or Source of Tune |
|--|-----|---|
| Herr Gott, dich loben alle wir | 35 | Louis Bourgeois, 1551, Cantor at Geneva |
| Herr, habe acht auf mich | 60 | J. F. Maier. |
| Herr Jesu Christ, dich zu uns wend' | 41 | Manuscript 1643 ; Gotha Cantional 1651. |
| Herr Jesu, Gnadensonne | 104 | Enchiridion of Erfurt, 1524. |
| Herzlich lieb hab' ich dich | 197 | Bernh, Schmid ; Tabulaturbuch, Strassburg 1577. |
| Herzliebster Jesu, was hast du verbrochen | 46 | Joh. Crueger, 1598 — 1662, Cantor, Berlin. |
| Heut's ist Sonntag | 66 | Traditional. |
| Hier legt mein sinn | 282 | Schw, Ges. |
| Himmelan, nur himnielan | 123 | Georg. David Schmid, 1754, Esslingen. |
| Holy, holy, holy (<i>Nicaea</i>) | 245 | J. B. Dykes, 1823 — 1876. |
| Holy Spirit, faithful Guide | 65 | M. M. Wells. |
| Ho, my comrades, see the signal | 296 | P. P. Bliss. |
| Horch, die Wellen tragen bebend (<i>Russian</i>) | 156 | Demetrius Bortniansky, 1752 — 1825, Petersburg. |
| Hoert es, ihr Lieben | 237 | Traditional. |
| How Sweet the name of Jesus Sounds. | 23 | Alex. Rob. Reinagle 1799 — 1877. |
| I am Thine O Lord | 302 | W. H. Doane. |
| Ich bete an die Macht der Liebe | 94 | Demetrius Bortniansky, 1752 — 1825, Petersburg. |
| Ich hab' von ferne | 212 | Traditional. |
| Ich will dich lieber, meeine Staerke (<i>Koenig</i>) | 88 | Joh. Balth. Koenig's Liederschntz Frankfurt, 1738. |
| Do - (<i>Moeck</i>) | 87 | Chr. Moeck † 1818, Ansbach.' |
| Ich will streben nach den Lebem | 190 | 1853 |
| Ich Will's Wagen | 191 | Moravian Tune-book. 1784. |
| I heard the voice of Jesus say (<i>Vox dilecti</i>) | 261 | John B. Dykes, 1823 — 1876. |
| Ihr Pilgrime auf Erden | 219 | Traditional. |
| I left it all with Jesus | 238 | Miss. H. M. Warner. |
| In der Angst der Welt will ich nicht klagen | 289 | Schw. Ges. |
| I need Thee ev'ry hour | 246 | Rev. R. Lowry, born 1826. America. |
| In dulci jubilo | 117 | Mel. 15th Century, arranged by M. Praetorius, 1571 — 1621. |
| In jener Ietzten der Naechte | 215 | 1858. |
| In meines Herzens Grunde | 130 | From" "Lieder ohne Wrote" by Felix Mendelssohn, 1809 — 1847, Leipzig. |
| Ist's auch eine Freude | 202 | Hans Georg Naegeli, 1773 — 1836, Zuerich. |
| Jehovah, deinem Namen | 171 | Joh. Karl Gerold, 1745 — 1822, Pastor at Strassburg. |
| Jerusalem, du hochgebaute Stadt | 176 | Melchior Frank, 1663. |
| Jerusalem, Jerusalem | 145 | Charles Henry Purday, 1799 — 1885. |
| Jerusalems pforten | 222 | Traditional. |
| Jesu, dir leb' ich | 53 | 1863 |
| Jesu, grosser Wunderstern | 273 | |
| Jesu, hilf siegen, du Fuerste des Lebens | 99 | Darmstaedter Gesangbuch 1698. |
| Jesu, komm doch selbst zu mir | 12 | Joh. Thommen "Christenschatz", 1745, Basel. |

Index

| NAME OF TUNE | No. | Composer or Source of Tune |
|---|-----|--|
| Jesu Leiden. Pein und Tod | 227 | Melchior Vulpius, 1609; arr. by Joh. Seb. Bach, 1685 — 1750. |
| Jesu, meine Freude | 177 | Chr. F. Witt's Psalmodia, Gotha 1715. |
| Jesu, meines Lebens Leben | 160 | Darmstaedter Cantional, 1687. |
| Jesus Christ is risen to-day | 16 | Lyra Davidica 1708. |
| Jesus Christus herrscht als Koenig | 85 | Mel. 13th Century. |
| Jesus keep me near | 206 | W. H. Doane, born 1832. America. |
| Jesus, lover of my soul (Hollingside) | 134 | Rev. J. B. Dykes, 1823 — 1876, Mus. Doc. |
| Jesus, meine Zuversicht | 71 | Joh. Crueger, 1598 — 1662, Cantor, Berlin. |
| Jesus, refuge of my soul | 133 | Spanish chant. |
| Jesus, the very thought of Thee (St. Agnes) | 24 | Rev. J. B. Dykes, 1823 — 1876, Mus. Doc. |
| Just as I am (<i>Barnby</i>) | 243 | Sir Joseph Barnby, 1838 — 1896. |
| Just as I am (<i>Bradbury</i>) | 244 | W. B. Bradbury, 1816 — 1868, America. |
| Kehre wieder, kehre wieder | 266 | Joh. Georg Frech, 1790 — 1864. Esslingen |
| Knocking, knocking | 213 | G. F. Root, 1816 — 1895, Mus. Doc. |
| Komm, lieber Heiland . | 155 | Paul Ami I. D. Bost, 1790 — 1894, Pastor at Geneva. |
| Kommt, Brueder, lasst uns gehen | 126 | Orig. secular tune. — David Wolder, and Gesangbuch, Eisleben, 1598. |
| Lasst mich gehen | 51 | Karl F. Voigtlaender, 1827 — 1858, Berlin. |
| Lead, kindly Light | 293 | Lux Benigna |
| Let us with a gladsome mind (Harts) | 11 | B. Milgrove, 1731 — 1810. |
| Liebe, die du mich zum Bilde | 77 | Darmstaedter Gesangbuch 1698. |
| Liebster Jesu, wir sind hier | 75 | Joh. Rud. Ahle, 1625 — 1673, Organist at Muehlhausen in Thuringen. |
| Light's abode, celestial Salem | 290 | Regent Square. |
| Like a river glorious | 306 | J. Mountain. |
| Lobe den Herren, den maechtigen Koenig | 50 | 1668.— Stoerl's Gesang-und Notenbuch, Stuttgart, 1710. |
| Lobe den Herren, o meine Seele | 112 | Freylinghausen's Gesangbuch 1714. |
| Lobet den Herrn, ihr Heiden all | 147 | Melchior Vulpius, 1560 — 1616, Cantor at Weimar. |
| Lobt den Herrn! Das Sterngefilde | 287 | Schw. Ges. |
| Lobt Gott, ihr Christen alle gleich | 18 | Nik. Herman, 1485 — 1561, Cantor and Organist at Joachimstal in Bohemia. |
| Lo! He comes (<i>Helmsley</i>) | 108 | T. Olivers and Rev. M. Madan. |
| Look away to Jesus | 224 | Philip P. Bliss, 1838 — 1876, American evangelist. |
| Lord, I hear of showers of blessing | 303 | W. B. Bradbury. |
| Lord, in this Thy mercy's day | 277 | St. Philip. |
| Lord of our Life | 285 | Cloisters. |
| Mache dich, mein Geist, bereit | 124 | Hundert geistl. Arien, Dresden, 1694. Comp. by Joh. Rosenmueller, 1665. |
| Macht auf das Tor der Herrlich keit | 276 | Maennerchoere. |
| Mag auch die Liebe weinen | 241 | Otto Mueller, 1870. |
| Meinen Jesum ich erwaehle | 173 | Joh. Georg Stoezel, 1744, Stuttgart. |

Index

| NAME OF TUNE | No. | Composer or Source of Tune |
|--|-----|---|
| Meinen Jesum lass' ich nicht | 72 | K. F. Ellwanger, † 1853, schoolmaster at Schoenaich, Wuerttemberg. |
| Meine Lebenszeit verstreicht | 74 | J. L. F. Hainlin, born 1750, Pastor at Sindelfingen, Wuerttemberg. |
| Mein Glaub' ist meines Lebens Ruh' | 163 | Justin Heinr. Knecht, 1753 — 1817, Stuttgart. |
| Mir ist Erbarmung widerfahren | 90 | Altdoerfer, 1819. — Swiss. |
| Mir nach! spricht Christus | 82 | Joh. Herm. Schein, 1586 — 1630, Cantor at Leipzig. |
| Mit dem Herrn tang alles an | 248 | Julius Grobe. 1812. |
| Mit Fried' und Freud' ich fahr' dahin | 76 | Justin Heinr. Knecht, 1752 — 1817, Stuttgart. |
| Mit tausend Gaben | 54 | Traditional. |
| Morgenglanz der Ewigkeit | 70 | Joh. Rud. Ahle, 1625 — 1673, Organist at Muehlhausen in Thuringen. |
| My Jesus, be Thou near me | 122 | Greek air. |
| Nach der Heimat suesser Stilie | 234 | Hans Georg Naegeli, 1773 — 1836, Zuerich. |
| Naeher, mein Gott, zu dir | 255 | |
| Nicht eine Welt, die in ihr Nichts vergeht | 45 | Dr. Conrad Kocher, 1786 — 1872, Stuttgart. |
| Nun danket alle Gott | 119 | Joh. Crueger, 1598 — 1662, Cantor, Berlin. |
| Nun danket all' und bringet Ehr' | 19 | The same. |
| Nun lasst uns geh'n und treten | 15 | Nik. Selnecker, 1587, Leipzig. |
| Nun lob', mein' Seel', den Herren | 193 | Joh. Kugelmann, 1540, Augsburg. |
| Nun ruhen alle Waelder | 62 | Originally secular, comp. by H. Isaak, 1490; arr. by J. Seb. Bach, 1685 — 1750. |
| O dass ich tausend Zungen haette | 92 | Joh. Balth, Koenig's Liederschatz, Frankfurt 1738. |
| O du Liebe meiner Liebe | 151 | Orig. by Joh. G. Ebeling, † 1676. — Moravian Tune-book 1784. |
| O drueckten Jesu Todesmienen | 236 | W. A. Auberlen, † 1874. |
| O Gott, du fremmer Gott | 121 | Melody 1675. — Arr. by Joh. Seb. Bach, 1685 — 1750. |
| O Gottes Sohn, du Licht und Leben | 187 | Joh. Georg Weller, 1766—1826. schoolmaster, Vaihingen. |
| O Haupt voll Blut und Wunden | 129 | Orig. secular tune, by Leo Hassler. 1601. |
| O herrlicher Tag | 252 | Koeln 1623. |
| O Jerusalem, du schoene | 80 | Joh. Georg Chr. Stoerl, 1711 Stuttgart. |
| O Jesu Christ, mein's Lebens Licht | 36 | Nuernberg 1677. |
| O Lamm Gottes, unschuldig | 105 | Braunsehweig- Lueneburger Kirchenordnung 1542; attrib to N. Decius. 1541. |
| O Lord of heav'n and earth and sea | 283 | Alms giving. |
| O mein Heimatland | 264 | W. Baumgartner, 1820 — 1867.— Swiss |
| One thing is needful (<i>Wareham</i>) | 38 | W. Knapp, 1738. |
| O Sanctissima | 55 | Sicilian mariner's song. |
| O Welt, sich' hier dein Leben | 61 | Orig. secular tune by H. Isaak, 1490 |
| O wie selig seid ihr doch, ihr Frommen | 43 | Joh. Georg Stoezel, 1744, Stuttgart. |
| Peace, perfect peace | 310 | G. T. Caldbeck. |
| Precious promise God, hath given | 311 | P. P. Bliss. |
| Preis dem Todesueberwinder | 150 | Dr. Fr. Silcher, 1789 — 1860 Tuebingen |

Index

| NAME OF TUNE | No. | Composer or Source of Tune |
|--|-----|---|
| Psalm 23 | 268 | |
| Psalm 23 | 269 | |
| Ringe recht wenn Gottes, Gnade | 27 | Joh. Thommen, 1745, Basel. |
| Rock of ages (<i>Hastings</i>) | 63 | Thomas Hastings, 1784 — 1872, America |
| Do. (<i>Redhead</i>) | 64 | Richard Redhead, born 1820. |
| Rousseau's Dream | 107 | Jean Jacques Rousseau, 1712 — 1778. |
| Ruhet wohl, ihr Totenbeine | 81 | Joh. Georg Chr. Stoerl, 1711, Stuttgart |
| Safe in the arms of Jesus | 265 | W. H. Doane, born 1832, America. |
| Saft vom Felsen | 158 | Albr. P. Bertsch, 1758 — 1820, Eislingen |
| Salvation! Oh the joyful Sound (<i>Ashley</i>) | 25 | M. Madan. |
| Saviour, like a Shepherd lead us | 154 | W. B. Bradbury, 1816 — 1868, America. |
| Schau hin! Dort in Gethsemane | 274 | |
| Schmuecke dich, o liebe Seele | 164 | Joh. Crueger, 1598 — 1662, Cantor, Berlin, |
| Schoenster Herr Jesu | 58 | Melody 12th century. — "Crusader's Song". |
| Seht ihr auf den gruenen Fluren | 231 | G. F. Beuttenmueller, † 1866. |
| Sei getreu bis in den Tod | 69 | 1863 |
| Sieh', hier bin ich Ehrenkoenig | 106 | Joh. Balth. Koenig's Liederschatz, Frankfurt, 1738. |
| Seit die Menschheit dich empfangen | 272 | |
| Sieh', wer steht vor deiner Tuer | 301 | Dr. Gaunlett |
| Sit down beneath His shadow | 297 | Ira D. Sankey. |
| Sleep on, beloved, sleep and take thy rest | 299 | |
| So fuehrst du doch recht selig | 167 | Joh. Georg Stoezel, 1744, Stuttgart. |
| Sollt' es gleich bisweilen scheinen | 33 | Joh. G. Chr. Stoerl, 1675—1730, Stuttgart. |
| Sollt' ich meinem Gott nicht singen | 182 | Albr. P. Bertsch, 1758 — 1820, Esslingen |
| So nimm denn meine Haende | 257 | Dr. Fr. Silcher, 1789—1860, Tuebingen. |
| Staerk' uns, Mittler, dein sind wir | 199 | Justin H. Knecht, 1752 - 1817, Stuttgart |
| Stille Nacht, heilige Nacht | 271 | |
| Take my life, and let it be (<i>Culford</i>) | 228 | Edw. John Hopkins, born 1818, Mus. Doc. |
| The Church's one foundation (<i>Aurelia</i>) | 260 | Dr. Samuel Sebastian Wesley, 1800 — 1876
Organist at Gloucester. |
| The great Physician | 247 | J. H. Stockton. |
| The heavenly Kanaan | 144 | Traditional. |
| There is a better world | 142 | Hubert Platt Main, born 1839. |
| There is a fountain filled with blood. | 22 | Traditional. |
| There is a gate | 208 | Silas Jones Vail, 1818 — 1883, American
Organist. |
| There is a happy land. | 256 | Traditional. |
| Thou art the way, to Thee alone (<i>Bedford</i>) | 20 | W. Wheall, 1729. |
| Through the night of doubt and sorrow | 284 | St. Oswald. |
| To bless Thy chosen race (<i>Shirland</i>) | 4 | Stanley. |
| Tochter Zion, freue dich | 14 | Georg Friedrich Haendel, 1685 — 1759. |
| To-day the Saviour calls (<i>Nain</i>) | 3 | Dr. Lowell Mason, 1792 — 1872, Professor of
Music at Boston. |

Index

| NAME OF TUNE | No. | Composer or Source of Tune |
|--|-----|---|
| Tod, mein Huettlein kannst du brechen | 78 | Johann Gottlieb Naumann, 1741 — 1801, Cantor at Dresden. |
| Treuer Heiland, wir sind hier | 253 | Dr. Conrad Kocher, 1786 — 1872, Stuttgart. |
| Unter Lilien jener Freuden | 214 | Karl F. Voigtlaender, 1827 — 1858, Berlin. |
| Vesalius | 203 | E. Cooper Perry, born 1856. |
| Victoria, das Laemmlein siegt | 221 | Traditional. |
| Vom Himmel hoch, da komm ich her | 40 | Geistl. Lieder Magdeburg, Lothar 1540. |
| Wachet auf! Es tagt ihr Beueder | 270 | |
| Wachet auf, ruft uns die Stimme | 195 | Philip Nicolai, 1556 — 1608 — "Freudenspiegel" 1599. |
| Warum sind der Traenen | 114 | J. A. Schulz, 1785. |
| Warum sollt' ich mich denn graemen | 137 | Joh. Georg Ebeling, 1620 — 1676, Prof and |
| Was Gott tut, das ist wohlgetan | 146 | Nuernberger Gesangbuch 1690.— Comp. by Severus Gastorius, 1657. |
| Was klagst du, mein' Seele | 204 | Traditional. |
| Weil ich Jesu Schaefflein bin (<i>Moravian</i>) | 67 | Moravian Tune-book 1784. |
| Do. (<i>Silcher</i>) | 68 | Dr. Fr. Silcher, 1789 — 1860, Tuebingen. |
| Wenn Christus, der Herr | 254 | Georg Friedrich 'Haendel, 1685 — 1759 |
| Wenn dir dein Zion Palmen streut | 216 | Gottfried von Fellenberg, born 1857. |
| Wenn ich ihn nur habe | 59 | Dr. Heinr. Carl Breidenstein, 1796 — 1876, Bonn. |
| Werde Licht du Volk der Heiden | 79 | Dr. Conrad Kocher. 1786 — 1872, Stuttgart. |
| We're travelling to heaven | 141 | Traditional. |
| Wer ist der Braut des Lammes gleich | 279 | Doelker. |
| Wer ist wohl wie du | 56 | Darmstaedter Gesangbuch 1698. Comp by Adam Drese, 1690. |
| Wer nur den lieben Gott laesst walten | 89 | Georg Neumark, 1621 — 1681. |
| Wer ueberwindet, soll vom Holz geniessen | 262 | W. A Auberlen, 1863. |
| Wer weiss, wie nahe mir mein Ende | 91 | Geistl. Melodieen, Hamburg 1690. |
| Wer will ein Juenger Jesu sein | 143 | 1767. |
| We shall meet beyond | 229 | Hubert platt Main, born 1839. |
| What a friend we have in Jesus | 233 | C. C. Converse. |
| What means this eager, anxious throng | 250 | T. E. Perkins. |
| What, what is this, that steals upon my frame? | 291 | |
| When I survey the wondrous cross | 39 | Edward Miller, 1731 — 1807, Mus. Doc |
| Whosoever heareth shout | 239 | Philip P. Bliss, 1838 — 1876, American evangelist. |
| Wiederum hat stille Nacht | 129 | Johann Gottlieb Naumann, 1741 — 1801, Cantor, Dresden. |
| Wie ein Hirt sein Volk zu weiden | 31 | F. Schulz, born 1821. |
| Wie gross ist Allmaecht'gen Guete | 225 | Justin H. Knecht, 1752 — 1817, Stuttgart. |
| Wie herrlich ist's, ein Schaefflein Christi werden | 217 | Dr. Christian Palmer, 1811 — 1875, Tuebingen. |
| Wie schoen leucht't uns der Morgenstern | 194 | Phil Nicolai, 1556 — 1608. "Freudenspiegel" 1599. |
| Wie sie so sanfte ruh'n | 116 | Friedrich Burkhard Beneken, 1760 — 1818, Hanover, |

Index

| NAME OF TUNE | No. | Composer or Source of Tune |
|---------------------------------|------------|--|
| Wie soll ich dich empfangen | 128 | Melchior Teschner, 1584 — 1635, Cantor at Frauenstadt. |
| Wie wird uns sein | 168 | 1854. |
| Wirf Sorgen und Schmorz | 1 | 1819. |
| Wir glauben all' an einen Gott | 189 | Walther's Chorgesangbuechlein, Wittenberg 1524. |
| Wir sind ein Eigentum des Lamms | 42 | Moravian Tune-book 1784. |
| Wo findet die Seele die Heimat | 251 | Sir Henry Rowley Bishop, 1786 — 1855, London. |
| Wo ist Jesus, mein Verlangen | 28 | Louise Reichardt † 1826, Hamburg. |
| Wollt ihr wissen was mein Preis | 209 | J. B. Reimann. |
| Womit soll ich dich wohl loben | 161 | Justin H. Knecht, 1752 — 1817, Stuttgart. |
| Ziehe hin in Frieden | 288 | |

Index of First Lines

| FIRST LINE | No. of
TUNE-BOOK | Hymns to be sung to it | |
|-------------------------|---------------------|------------------------|-------------------|
| | | KANNADA
HYMN-BOOK | TULU
HYMN-BOOK |
| <i>Kanarese Hymns</i> | | | |
| ಅಗೋ ಆ ತೋಟದೊಳಗೆ | 274 | 66 | |
| ಅತಿ ಶುಭ ರತ್ನೀಲಿ | 69 | 52. 378 | 52. 211 |
| ಅಪ್ಪಾ ನೀ ನಮಗೊಲಿದು | 280 | 177 | |
| ಅಸ್ಥಿರಲೋಕ ಬೇಡವೆನಗೆ | 45 | 251 | |
| ಆ ಕಾನದಲ್ಲಿ ಮದಿವೆ | 38 | 188. 169 | |
| ಆ ಕುರಿಮರಿ ವದುವ | 279 | 148 | |
| ಆಕಾಶದಿಂದ ಬಂದೆನು | 40 | 46. 47 | |
| ಆತ್ಮದ ಶತ್ರುವು ವಂಚನೆಯಿಂದ | 99 | 282. 43 | |
| ಆಯುಷ್ಯ ದಾಟುತಾ | 116 | 347 | |
| ಆರಾಧ್ಯ ಯೇಸುನಮವೇ | 26 | 105 | |
| ಆಲೈಸು ಬಾಲಮಿತ್ರ | 297 | 175 | |
| ಆಹಾ! ಸ್ವದೇಶವು | 256 | 394 | 240 |
| ಇಂಡು ಸಬ್ಬತಾಗಿದೆ | 66 | 343 | |
| ಇಂದು ಯೇಸು ಎದ್ದನು | 16 | 101 | |
| ಇಗೋ ಮನುಷ್ಯನು | 121 | 69 | |
| ಇದ್ದಂತೆ ಬಂದೆ ಯೇಸುವೆ | 244 | 231 | 30 |
| ಇದ್ದಾನೆ ದೇವರ್ ಆತನು | 147 | 298 | |
| ಇನ್ನು ನಿತ್ಯರಮವು | 127 | 391 | 67. 226 |
| ಇನ್ನುಂಟು ನಿನಗೊಂದು ಶಾಂತಿ | 186. 187 | 390. 283 | 126. 243 |
| ಇಹಲೋಕ ಹಿಂಸೆಗಂಚೋದೇನು? | 289 | 379 | 196 |
| ಈ ಕರ್ಯ ಕ್ರಿಸ್ತ ನಿನ್ನದು | 179 | 123 | 110. 121 |
| ಈ ಜೀವ ಕತ್ತಲಲ್ಲಿ | 122 | 387 | |
| ಈ ಭೂಮಿಗಂಟೊದೇತಕೆ? | 32 | 388 | |
| ಈ ಲೋಕ ಬಿಟ್ಟು ಹೊಗ | 125 | 386 | 91 |
| ಈ ಲೋಕದಪರಾಧವ | 183 | 65 | |
| ಈ ವ್ಯರ್ಥ ಚಿಂತೆ ಬಿಟ್ಟು | 131 | 295. 294 | 189 |
| ಈ ಶರೀರ ಭೂಮಿಯಲ್ಲಿ | 81 | 202 | |
| ಈ ಶುಭವಾದ ದಿನದಿ | 25 | 96 | |
| ಈ ಹಗಲೀಗ ಸಂತು | 62 | 333. 334 | |

Index

| FIRST LINE | No. of
TUNE-BOOK | Hymns to be sung to it | |
|------------------------------|---------------------|------------------------|-------------------|
| | | KANNADA
HYMN-BOOK | TULU
HYMN-BOOK |
| ಈ ಹೊತ್ತಿಗಿಲ್ಲಿ ಯಾತಕೆ | 250 | 127 | 35 |
| ಈ ಹೊತ್ತಿನ ದಿನದೊಳ್ | 63 | 216 | 10 |
| ಉಂಟು ಒಂದು ದೇಶವು | 74 | 392 | 60. 179 |
| ಉತ್ಥಾನದ ದಿನ ಜಯೋತ್ಸವವೆ | 252 | 89 | |
| ಎಂದಿಗೂ ಸಮಿಪವಾದ | 153 | 280. 194. 368 | |
| ಎಚ್ಚರ ಎಚ್ಚರ ಚೀಯೋನ್ ಸಭೆ | 270 | 38 | |
| ಎಲ್ಲಾ ಒಳ್ಳೆ ದಾನಗಳ | 303 | 271. 374. 375.
376 | |
| ಎಲ್ಲಾ ಠಾವಿನೊಳು ಸುಖ | 309 | 306 | |
| ಎಲ್ಲಾನು ಭೋಗಿಸಿ | 119 | 314. 331. 350.
351 | 65. 224 |
| ಎಳೆ ನಿನ್ನ ಮೇಲೆಯೇ | 253 | 153 | |
| ಏಳು ನೀ ಯೆರೂಸಲೇಮ | 79 | 61 | 72 |
| ಏಳೇ ಚಿಯೋನ ಸಭೆ | 7 | 59. 275 | 4. 48. 98. 135 |
| ಏಳೇಳು ಕ್ರೈಸ್ತಶೂರ | 259 | 130 | |
| ಒಂದವಶ್ಯ ಒಂದೆ ಅರ್ಥ | 162 | 288. 186 | |
| ಒಂದು ಊರಿನಲ್ಲಿ | 113 | 48. 308 | |
| ಒಂದು ನೂರು ಕುರಿಯು | 67 | 22 | |
| ಒಂದೆ ಮೂಖ್ಯವಾದ ಆತ್ಮ ಪೋಷ | 166 | 68. 161. 384 | 15. 74. 80. 90 |
| ಓ ದಿವ್ಯ ಕಾಂತಿಮುಖ | 129 | 75 | |
| ಓ ಲೋಕ ನೋಡು ಅಲ್ಲಿ | 61 | 70. 71. 85 | 16. 77. 181. 199 |
| ಕಂಗೆಟ್ಟ ರೋಗಿ ಹಿಗ್ಗಿಕೋ | 247 | 139 | 50 |
| ಕಟಕ್ಷ ನಾನು ಹೋಂದಿದ್ದೆನೆ | 90 | 241. 179. 242 | 57 |
| ಕಟಕ್ಷಮೂಲ ಕರ್ತನೆ | 24 | 277. 302 | 32 |
| ಕರೋರ ಶ್ರಮ ತಳಿ | 132 | 124 | |
| ಕರುಣಕಟಾಕ್ಷವುಳ್ಳ | 157 | 358. 245 | 183 |
| ಕರುಣವುಳ್ಳ ಮಹಿಮೆಯುಳ್ಳ | 54 | 279 | |
| ಕರ್ತ ನಿನ್ನ ಆತ್ಮವನು | 31 | 114. 356 | 99 |
| ಕರ್ತ ಯಾವ ರೀತಿಯಿಂದ | 161 | 322 | 21 |
| ಕರ್ತನ ಸ್ತೋತ್ರವ ಮಾಡಿರೆಲ್ಲ | 112 | 317 | 22 |
| ಕರ್ತನಾದ ಯೇಸು ಕ್ರಿಸ್ತನ ಕೃಪೆಯೂ | 200 | 163 | 19 |

Index

| FIRST LINE | No. of
TUNE-BOOK | Hymns to be sung to it | |
|--------------------------------|---------------------|--|----------------------|
| | | KANNADA
HYMN-BOOK | TULU
HYMN-BOOK |
| ಕರ್ತನೊಡ ತೊಡಗು | 248 | 192 | 137 |
| ಕರ್ತಾ ಅಪೂರ್ವವಾದ ಮಾರ್ಗದಿಂದ | 167 | 301 | |
| ಕರ್ತಾ ನಾ ನಿನ್ನ ತೊರೆದು | 144 | 256. 9 | |
| ಕರ್ತಾ ನಿನ್ನನ್ನು ಕಾಪಾಡಿ ರಕ್ಷಿಸು | 60 | 276 | |
| ಕಾಪಾಡುವವ ದೇವರೇ | 307 | 299 | |
| ಕಾಯುವವರೆದ್ದಿದ್ದಾರೆ | 195 | 409. 173. 183.
224. 357. 370.
371. 373. 410. | 131. 217. 250. |
| ಕಾಲ ಶೀಘ್ರ ದಾಟಿ ಹೋಗಿ | 300 | 212 | |
| ಕೇಳು ಚೀಯೋನ್ ಮೋದಿಸು | 14 | 40 | |
| ಕೇಳೆಮ್ಮ ಗುರು ಯೇಸುವು | 82 | 261. 254 | 206 |
| ಕೈ ನೀಡು ಸರ್ವತ್ರಾಣಿ | 257 | 274 | 12 |
| ಕೊಂಡಾಡ ತಕ್ಕ ಮಗುವು | 184 | 53 | 66 |
| ಕೋಮಲ ಬೆರಿನಿಂದ | 103 | 49 | |
| ಕೋರು ಚಿಂತೆ ಬಿಟ್ಟು | 192 | 296 | |
| ಕ್ರಿಸ್ತ ರಜ್ಯವಾಳಿ ಶಾನೆ | 84. 85 | 104 | 93. 114. 115. 203 |
| ಕ್ರಿಸ್ತಾ ನಿನ್ನ ಭಕ್ತರನ್ನು | 28 | 145. 38 | 43. 182 |
| ಕ್ರಿಸ್ತೇಸು ಎದ್ದು ಬಂದನು | 276 | 90 | |
| ಕ್ರಿಸ್ತೇಸು ಕ್ರೂಜಿಯಲ್ಲಿ | 135 | 93 | |
| ಕ್ರಿಸ್ತೇಸು ಜೀವರಜನೇ | 163 | 88 | |
| ಕ್ರಿಸ್ತೇಸು ದಯವಿಟ್ಟು | 6 | 270. 136 | 44. 101. 149.
150 |
| ಕ್ರಿಸ್ತೇಸು ನಿನ್ನ ನೀತಿಯೆ | 37 | 240 | |
| ಕ್ರಿಸ್ತೇಸು ನಿನ್ನ ಶ್ರೇ ಸಾಮಿಪ್ಯ | 95 | 34. 109 | |
| ಕ್ರಿಸ್ತೇಸು ನೀತಿಸೂರ್ಯನೆ | 36 | 338 | |
| ಕ್ರಿಸ್ತೇಸು ಸ್ವಾಮಿ ನಿನ್ನಗೆ | 42 | 35. 167 | |
| ಕ್ರಿಸ್ತೇಸು ಸ್ವಾಮಿ ವಾಸಿಸೆಮ್ಮೊಳು | 44 | 339 | 230 |
| ಕ್ರಿಸ್ತೇಸುವಲ್ಲಿ ಕಾಣಬಂದ | 94 | 26. 195 | 47 |
| ಕ್ರಿಸ್ತೇಸು ಕರೆದ | 3 | 215 | 161 |
| ಕ್ರೈಸ್ತನೇ ಯೆಹೋವನನ್ನು | 287 | 367 | |
| ಕ್ರೈಸ್ತರಾದ ನಮ್ಮ ಮೇಲೆ | 296 | 131 | |

Index

| FIRST LINE | No. of
TUNE-BOOK | Hymns to be sung to it | |
|-----------------------------|---------------------|------------------------|-------------------|
| | | KANNADA
HYMN-BOOK | TULU
HYMN-BOOK |
| ಗಟ್ಟಾದ ಬಂಡೆಯಲ್ಲಿ | 8 | 87 | |
| ಗುಡ್ಡದಲ್ಲಿ ಕಾಡಿನಲ್ಲಿ | 139 | 143 | |
| ಚಿಂತೆ ಯಾಕೆ? ಯಾಕೆ ದುಃಖ? | 137 | 307 | 190 |
| ಚೀಯೋನು ಕೋಟೆಗೋಡೆಯಲ್ಲಿ | 96 | 122 | |
| ಚೀಯೋನೇ ಚೀಯೋನೇ | 102 | 146 | 109. 112 |
| ಜೀವವನ್ನ ಹೊಂದ ನನ್ನ | 190. 191 | 257 | 17. 200 |
| ಜೀವ ಕಂತಿಯನ್ನು ಬಿಟ್ಟು | 107 | 76 | 171. 202 |
| ಜೀವ ಯಾತ್ರೆಯಲ್ಲಿ ಎಷ್ಟೋ ಧುಃಖ | 43 | 206 | |
| ಜೀವರಾಜ ಮೃತ್ಯುತ್ರಣ | 17 | 100 | |
| ಜೀವಾಂತ್ಯ ಕಾಲ ಯಾರು ಬಲ್ಲ? | 91 | 210. 67 | 133 |
| ತಂದೆಯದ ದೇವರೆ | 198 | 119 | |
| ತಿರುಗಿಂದು ತಿರುಗೀಗ | 266 | 214 | 156 |
| ತುತೂರಿ ಊದಿರಿ | 118 | 129 | |
| ತ್ರಾಹಿ ಮಧ್ಯವರ್ತಿಯೇ | 199 | 182. 360 | 125 |
| ದಿನಾಯಾಸ ಪಡಕೊಂಡ ಮೇಲೆ | 98 | 336 | |
| ದಿವ್ಯ ಶಾಸನ ಭವ್ಯ ಬಾಷನ | 264 | 165 | |
| ದಿವ್ಯ ಸಾಲೆಮ್ ಸ್ವರ್ಣ ಕಾಂತಿ | 290 | 399 | |
| ದೇವಪುತ್ರ ಯೇಸುವೇ | 277 | 184 | |
| ದೇವಪುತ್ರಮೂಲವಾಗಿ ನಮಗೆ ರಕ್ಷಣೆ | 138 | 259. 56. 285 | |
| ದೇವಯಜ್ಞ ಪಶು | 2 | 64 | |
| ದೇವರೆಮ್ಮ ಮಧ್ಯ | 178 | 154. 185. 349 | 5 |
| ದೇವರೇ ಸುವರ್ತೆಯನ್ನು | 158 | 150 | |
| ದೇವಸಮಾಧನ ನದಿಯಂತೆಯೆ | 306 | 297 | |
| ದೇವಾ ನೀ ನೆನಸು | 120 | 272. 273 | 232 |
| ದೇಹಿ ದೇಹಿ ಜೀವಪಾನ | 156 | 287 | |
| ದೈರ್ಯ ಪಡೋ | 310 | 311 | |
| ದೋಷರಹಿತವಾಗಿ | 105 | 63 | |
| ನಂಬೇಸುವನು ನೀನರುಹಿಸು | 1 | 309 | |
| ನಡಿಸೆನ್ನ ಯೇಸು ಕರ್ತ | 305 | 292 | |
| ನನಾಪ್ತ ದೇವಚಿತ್ತಕೆ | 76 | 209 | |

Index

| FIRST LINE | No. of
TUNE-BOOK | Hymns to be sung to it | |
|---------------------------|---------------------|--------------------------------|-----------------------------------|
| | | KANNADA
HYMN-BOOK | TULU
HYMN-BOOK |
| ನನಾಪ್ತ ಯೇಸು ನೀನು ಇಲ್ಲದಿರೆ | 47 | 81. 326. 362 | 75 |
| ನನ್ನ ದಯೆಯುಳ್ಳ ಮಿತ್ರ | 29 | 227 | |
| ನನ್ನ ದೇವ ಪ್ರಿಯ ತಂದೆ | 33 | 5. 16. 236. 344.
393 | |
| ನನ್ನ ದೇವರೊಲೈಯನ್ನು | 182 | 319 | 20 |
| ನನ್ನ ದೇಹವೇ ನೀನೇಳುವಿ | 49 | 208 | 54 |
| ನನ್ನ ಪ್ರಾಣ ಶೋಭೆಗೊಂಡು | 164 | 187. 155. 341 | 132 |
| ನನ್ನ ಪ್ರೀತಿ ಕೂಜೆಯಲ್ಲಿ | 149 | 82 | 27. 78 |
| ನನ್ನ ಮೇಲೆ ದಯವಿಡು | 152 | 229 | |
| ನನ್ನ ಯೇಸು ಕ್ರಿಸ್ತನೆ | 10 | 13. 42. 134. 144 | 62. 223. 231 |
| ನನ್ನ ಯೇಸುವಗಲೆ | 73 | 14. 62. 260. 354 | 60. 76. 113.
122. 179 |
| ನನ್ನತಿ ಪ್ರಿಯ ನಿಜ ತ್ರಾಣ | 87 | 30. 253 | |
| ನನ್ನತ್ಮವೇ ಯೆಹೋವನನ್ನು | 188 | 321 | |
| ನನ್ನನ್ನು ಕಷ್ಟ ಮುತ್ತಲು | 308 | 305 | |
| ನನ್ನಾತ್ಮ ಕರ್ತನನ್ನು | 193 | 320. 191 | |
| ನನ್ನದೆಗುಡಿಯಲ್ಲಿ | 130 | 28 | |
| ನನ್ನೊಳ್ಳೆ ಮಿತ್ರ ದಿವದಲ್ಲಿ | 93 | 24 | |
| ನಮ್ಮನ್ನು ನೋಡು ಕರ್ತನೆ | 41 | 151. 196 | 120. 130. 227 |
| ನಮ್ಮಾಪ್ತನೇ ವಿಶ್ರಂತಿಯಾಗಿರು | 299 | 204 | |
| ನಮ್ಮಾಳ್ಳೆ ಪಟ್ಟ ಶ್ರಮೆಯನ್ನು | 97 | 78 | |
| ನರಪುತ್ರರಡ್ಡ ಬೀಳಿ | 286 | 357 | |
| ನಾ ರಮ್ಯನದ ಬಲ್ಲೆ | 258 | 116 | |
| ನಾಂ ಮೋಶೆಗೀತವ | 5 | 324 | |
| ನಾನು ನಂಬಿಕೊಳ್ಳುವ | 71 | 97. 39. 103 | 108. 180 |
| ನಾನು ನಿನ್ನವ ಪ್ರಿಯ ಕರ್ತನೆ | 302 | 247 | |
| ನಾನು ಯೇಸುವನ್ನು ಹಿಡಿದಿರಲೆ | 59 | 29 | 58 |
| ನಾನೆದುರ್ಗೊಳ್ಳೋದೆಂತು | 128 | 37. 159. 300.
346. 389. 403 | 49. 61. 63. 169.
186. 219. 238 |
| ನಾನೊಂದು ತೀರ್ಥ ಬಲ್ಲೆನು | 22. 23 | 83. 27. 348 | 174. 176. 214 |
| ನಾನ್ ಊರು ಗ್ರಮ ದೇಶವ | 18 | 84 | 213 |
| ನಾವೀಗ ಕೂಡಿ ಹಾಡಿ | 15 | 352. 328 | 70 |
| ನಾವೆಲ್ಲ ಕೂಡಿ ಹಾಡುವ | 294 | 8 | |

Index

| FIRST LINE | No. of
TUNE-BOOK | Hymns to be sung to it | |
|------------------------------|---------------------|---------------------------|--------------------------|
| | | KANNADA
HYMN-BOOK | TULU
HYMN-BOOK |
| ನಾವೇಕ ದೇವರಲ್ಲಿಯೆ | 189 | 117 | 102 |
| ನಾಳೆಯೆಂತ ನಿತ್ಯವು | 64 | 217. 230 | 198 |
| ನಿತ್ಯ ಲೋಕಕಾಂತಿಯೇ | 70 | 332 | |
| ನಿನ್ನ ಆತ್ಮಕ್ಕಿನ್ನು ಬಲವಿಲ್ಲದೆ | 114 | 267. 268 | 8 |
| ನಿನ್ನ ಹತ್ರ ನಿಲ್ಲತೇನೆ | 154 | 181 | 129 |
| ನಿನ್ನನ್ನು ಯೇಸು ಬಲ್ಲೆವು | 249 | 359 | |
| ನೀ ಕ್ರಿಸ್ತ ಸತ್ತು ಜೀವಿಸಿ | 48 | 94 | 68. 94 |
| ನೀ ಬೇಕು ಸರ್ವದಾ | 246 | 289 | 31 |
| ನೀ ಮಾರ್ಗ ಕರ್ತ ನಿನ್ನನ್ನೆ | 20 | 17. 2 | 106 |
| ನೀತಿಸೂರ್ಯ ಕ್ರಿಸ್ತನು | 273 | 62 | |
| ಪಂಚಾಶತ್ತಮ ದಿನದಿ | 275 | 108 | |
| ಪರಲೋಕಕಂದಿಗು ಮಾರ್ಗ ಹಿಡಿದು | 123 | 258. 135. 255 | 237 |
| ಪರಿಶುದ್ಧನೇ ನಿತ್ಯ ದೇವರೇ | 57 | 221. 22. 225 | |
| ಪವಿತ್ರ ದೇವರಾತ್ಮವೇ | 194 | 111. 95. 118.
120. 189 | 23. 95. 100.
127. 138 |
| ಪವಿತ್ರನೇ ಅಪರವೇ | 52 | 220 | |
| ಪಾಪ ಶಾಪ ಪೀಡೆಯನ್ನು | 83 | 238. 132 | 116 |
| ಪಾಪಿಯಲ್ಲಿ ಪ್ರೀತಿ ಇಟ್ಟು | 108 | 41 | 88 |
| ಪ್ರಧಾನ ಗುರು ಯೇಸುವೇ | 298 | 196 | |
| ಪ್ರೇತಿ ದಿವ್ಯ ರೂಪವಾಗಿ | 77 | 15 | 45. 97. 107.
188. 225 |
| ಬಂಗಾರಾದಿತ್ಯ ಭೂಮಿಲಿ ನಿತ್ಯ | 175 | 327 | |
| ಬಡ ಪಾಪಿ ನಾನು ಬಂದೆ | 106 | 223 | 157 |
| ಬನ್ನಿ ಪಶ್ಚಾತ್ತಾಪದಿಂದ | 284 | 356 | |
| ಬನ್ನಿ ಬನ್ನಿ ಮಕ್ಕಳೇ | 281 | 178 | |
| ಬಪ್ಪ ಬಾಲರನ್ನು ಕಂಡು | 140 | 171 | |
| ಬಾ ನಮ್ಮಲ್ಲಿ ದೇವರತ್ನ | 295 | 113 | |
| ಬಾಲಲಿ ದೇವಜ | 101 | 325 | 25 |
| ಬಾಳುವೆ ಯೇಸು | 53 | 180 | |
| ಬೇಡ ಭಯ ಯೇಸು ದಯ | 30 | 310 | 24. 204. 220 |
| ಬೇಡ್ಲೇಮ ದನಹಟ್ಟಿಯಲ್ಲಿ | 196 | 50 | |
| ಭೂಲೋಕಕ್ಕಿಶ ಮಾಡಿದ | 111 | 7. 36 | 59 |

Index

| FIRST LINE | No. of
TUNE-BOOK | Hymns to be sung to it | |
|----------------------------|---------------------|----------------------------|------------------------------|
| | | KANNADA
HYMN-BOOK | TULU
HYMN-BOOK |
| ಭೋಪರಲೋಕ ದೇವರೆ | 283 | 316. 372 | |
| ಭೋಲೋಕವೆಲ್ಲ ಕರ್ತಗೆ | 35 | 157. 107. 162.
172. 342 | 13. 18. 118 |
| ಮಂಗಳ ಶ್ರೀ ರತ್ರಿಯಲಿ | 271 | 57 | |
| ಮತ್ತಷ್ಟು ಹತ್ತರ ನನ್ನ ತಕ್ಕೋ | 255 | 278 | |
| ಮಹತ್ವವುಳ್ಳ ರಾಜನ | 39 | 73 | |
| ಮಹಾ ಸಂತೋಷವೆ | 117 | 51 | |
| ಮೃತ್ಯು ಬಂಧದಿಂದ | 177 | 98. 304 | 56. 193 |
| ಮೃತ್ಯುವೇ ಈ ಘಟವನ್ನು | 78 | 207 | 147 |
| ಮೇಲಾದ ಪಟ್ಟದೆಸೆಗೆ | 185 | 397 | |
| ಮೇಲಾದ ಮೋಕ್ಷಕ್ಕೊಗುವಾ | 141. 142 | 218 | 36 |
| ಮೈಬಣ್ಣವು ಕರಿದು ಬಿಸಲಿನಿಂದ | 169 | 147 | |
| ಯಾತ್ರೆಯೂ ಹೊಗೊಂದೆಲ್ಲಿ | 160 | 380 | 2. 96. 123 |
| ಯಾರಿದ್ದನೆ ಕರ್ಯುತಾ? | 301 | 213 | |
| ಯಾವಾತ ಕ್ರಿಸ್ತಸೈನ್ಯದಿ | 143 | 269 | 208 |
| ಯೆರೂಸಲೆಮ್ ಮೆಲೂರು ನಿನ್ನಲೆ | 176 | 398 | |
| ಯೆರೂಸಲೆಮ್ ಯೆರೂಸಲೆಮ್ | 145 | 141 | |
| ಯೆಸು ಕ್ರಿಸ್ತ ನಿನಗೆ | 72 | 12. 14. 20. 137.
164 | 33. 209 |
| ಯೆಸು ನಿನ್ನ ಅವತಾರ | 272 | 45 | |
| ಯೆಹೋವ ಪ್ರಾಪ್ತಕಲದ | 172 | 361. 365 | 104 |
| ಯೆಹೋವ ಯೆಹೋವ | 171 | 1 | 1 |
| ಯೆಹೋವನ ಆಶ್ರಯ ದುರ್ಗದಿ | 170 | 10. 243 | 139. 146. 159.
191 |
| ಯೆಹೋವನೆಮ್ಮ ಕುರುಬ | 268. 269 | 9 | |
| ಯೆಹೋವನೇ ಸಮಸ್ತ ಸೃಷ್ಟಿಯಿಂದ | 267 | 6 | |
| ಯೇಸು ಕ್ರಿಸ್ತ ನಮಗೆ | 13 | 199. 200 | 151. 221 |
| ಯೇಸು ಕ್ರಿಸ್ತನನ್ನ ಪ್ರಾಣ | 151 | 32. 33. 201 | 3. 39. 172. 197.
222. 228 |
| ಯೇಸು ಕ್ರಿಸ್ತನುತ್ತಮ | 12 | 21 | 42. 154. 155.
165. 216 |
| ಯೇಸು ಕ್ರಿಸ್ತನೇ ಮೃತ್ಯುಂಜಯನೆ | 55 | 74. 58. 266 | |
| ಯೇಸು ಕ್ರಾಜೆವೃಕ್ಷದಲ್ಲಿ | 27 | 72. 235. 237 | 124 |

Index

| FIRST LINE | No. of TUNE-BOOK | Hymns to be sung to it | |
|------------------------------|------------------|------------------------|-------------------------|
| | | KANNADA HYMN-BOOK | TULU HYMN-BOOK |
| ಯೇಸು ನಮ್ಮ ದೇವರು | 11 | 19. 112. 190.
335 | |
| ಯೇಸು ನಿನ್ನ ಪಾದವೆ | 133. 134 | 232 | 51. 170 |
| ಯೇಸುವನ್ನು ಆದುಕೊಂಡೆ | 173 | 31 | 46 |
| ಯೇಸುವಿನ ಕುರಿಯು | 68 | 23 | |
| ಯೇಸುಸ್ವಾಮಿ ಬಂದಿದ್ದೇವೆ | 155 | 193 | |
| ರಕ್ಷಕನೇ ಚೈತನ್ಯದಾತ ಕರ್ತ | 285 | 362 | |
| ಲೋಕ ಮೈಮೆ ಪಡಿಸೋ | 278 | 126 | |
| ವಿಜೈಸುವಾತ ಪರದೈಸಿನಲ್ಲಿ | 262 | 149 | 205 |
| ವಿರೋಧವಾಗಿ ಎದ್ದರು | 165 | 366. 364 | |
| ವಿಷ್ವಾಸವಿಟ್ಟು ದೇವರಲ್ಲಿ | 89 | 293. 281 | |
| ಶಂತ ಯೇಸುವೇ | 56 | 18. 110. 211.
228 | 7. 71. 153. 207.
212 |
| ಶಾಂತಿಯ ಶಾಂತಿಯ ಯೇಸುವಿನಿಂದ | 100 | 244 | |
| ಶುದ್ಧ ದಿವ್ಯ ಗ್ರಂಥವೇ | 65 | 166. 250. 381 | |
| ಶುದ್ಧ ಶುದ್ಧ ಶುದ್ಧ | 245 | 3 | |
| ಶುಭವಾರ್ತಾ ಘೋಷ | 115 | 133. 140. 197 | |
| ಶ್ರೀ ಯೇಸು ಅಂದ ನನಗೆ | 261 | 249 | 81. 210 |
| ಶ್ರೀ ಯೇಸುವಿನ ಎದೆ | 265 | 246 | 166. 187 |
| ಶ್ರೀ ಸಭೆಗಸ್ತಿವಾರ | 260 | 142. 345 | |
| ಸಂಕಷ್ಟವುಳ್ಳಾ ಅಂತ್ಯಯುದ್ಧದಲ್ಲಿ | 168 | 407. 86 | 85. 136 |
| ಸಂಗಿತವನ್ನು ತರಿ | 9 | 355. 175 | 111 |
| ಸಂಧೋಯ್ತು ದಿನ ಬರಿ | 126 | 340. 385 | 229 |
| ಸಂಪೂರ್ಣ ಪ್ರಾಯಶ್ಚಿತ್ತವ | 34 | 91 | 29 |
| ಸಂರಕ್ಷಕನು ನಂಗೊಲಿದರೆ | 254 | 312. 168 | |
| ಸಂರಕ್ಷೆ ಬಂದದೆಮಗೆ | 110 | 239. 353 | |
| ಸತ್ ಕ್ರೈಸ್ತಧರ್ಮ ಕಷ್ಟವು | 86 | 262. 263. 102 | 215 |
| ಸದಾ ಸುಚಿತ್ತವಾಗಿದೆ | 146 | 303 | 249 |
| ಸದ್ಭಕ್ತರೆ ಬರಿ | 263 | 55 | |
| ಸಭೆ ದೇವಪ್ರಜೆಯೇ | 136 | 252 | |
| ಸಮಾಧಾನಗೊಂಡು ಇಂದು ಹೊರಡು | 288 | 377 | |
| ಸಮಾಧಿ ಬಳಿಯಲ್ಲಿ | 241 | 198 | |

Index

| FIRST LINE | No. of
TUNE-BOOK | Hymns to be sung to it | |
|-----------------------------|---------------------|------------------------|-------------------|
| | | KANNADA
HYMN-BOOK | TULU
HYMN-BOOK |
| ಸಮಿಪಾ ಬಾ ಸಂರಕ್ಷಕ | 304 | 290 | |
| ಸರ್ವಲೋಕ ದೇವರಾದ | 80 | 330. 156 | 234. 235. 247 |
| ಸರ್ವಾಧಿಕರ ನನ್ನದೇ | 174 | 170. 125 | |
| ಸರ್ವೋನ್ನತಂಗೆ ಸ್ತೋತ್ರವು | 109 | 315 | 6. 64 |
| ಸಹಸ್ರ ನಾಲಿಗೆನಗಿದ್ದು | 92 | 318 | 119. 134 |
| ಸಿದ್ಧನಗು ಪ್ರಾರ್ಥಿಸು | 124 | 264 | 168 |
| ಸುಂದರ ಯೇಸು | 58 | 11 | |
| ಸುನೀತಿ ಸೂರ್ಯನಾದ | 104 | 226 | |
| ಸುಶಂತ ನಿದ್ರೆ ಮಾಡುತ್ತಿ | 19 | 203. 265. 382 | 26. 32. 176. 251 |
| ಸೆರೆಯಿಂದ ಚೀಯೋನನ್ನು | 148 | 408. 115. 121.
369 | 79. 105. 210 |
| ಸ್ತುತಿ ಗೊಲ್ಲಧದ್ರಿಯಲ್ಲಿ | 150 | 92 | 87 |
| ಸ್ತೋತ್ರವನುತ್ತಮ | 50 | 313. 44 | 28. 86 |
| ಸ್ನಾನ ಹೊಂದಿದವನ | 75 | 176. 160 | 117 |
| ಸ್ವಕೀಯ ಪ್ರಜೆಯ | 4 | 158. 174 | 184 |
| ಸ್ವಚಿತ್ತದಿಂದ ನಿನ್ನ ಬಿಟ್ಟು | 282 | 286 | |
| ಸ್ವದೇಶ ಸ್ವದೇಶ ನಿನ್ನಲ್ಲಿಗೆನೆ | 251 | 396. 395 | 239 |
| ಹರ್ಷದಿಂ ಹರ್ಷದಿಂ | 292 | 406 | |
| ಹರ್ಷವಾಗು ಕೈಸ್ತಗೋತ್ರ | 180. 181 | 54 | |
| ಹಾ ಏನಿದು? ಮೆಲ್ಲನೆ ಬಪ್ಪುದು | 291 | 405 | |
| ಹೃತ್ತಿಯ ಯೆಸು ನಿನ್ನ ದೋಷವೇನು | 46 | 80 | |
| ಹೃತ್ತಿಯನಾದ ಕರ್ತನೇ | 197 | 284 | |
| ಹೊತ್ತಾರೆ ಕರ್ತ ನಿನಗೆ | 21 | 329 | |
| ಹೋಗುವೆ ಹೋಗುವೆ | 51 | 404. 383 | 38. 55. 141. 244 |
| ಹ್ಯಾಗೆ ನಾನ್ ಇಮ್ಮಾನುವೇಲೆ | 159 | 323. 152. 400 | 142 |

Index

| FIRST LINE | No. of
TUNE-BOOK | Hymns to be sung to it | |
|-------------------------------|---------------------|------------------------|-------------------|
| | | KANNADA
HYMN-BOOK | TULU
HYMN-BOOK |
| <i>Tulu Hymns</i> | | | |
| ಆ ಬಾಕ್ವಿಲ್ವತ್‌ದೇ ಉಂಡು | 208 | | 178 |
| ಈ ಕಣ್ಣೆ ನಿತ್ಯ ಮುಚ್ಚು ಕಾಲ | 236 | 77. 236 | 145. 185 |
| ಈ ಲೋಕೊಡು ನಿಕ್ಕತಿ ಪ್ರೀತಿದ | 203 | | 173 |
| ಈ ಸರ್ವೆರೆಗ್ ರಕ್ಷಕೆ | 243 | | 30 |
| ಏತೋ ಸಂತೋಷ | 217 | | 53. 128 |
| ಓ ಪ್ರಾಣ ನಿಕ್ಕಾಪಿ ವಾ ದುಃಖೊನುಲಾ | 204 | | 192 |
| ಕೇಣ್ಣೆ ನರಪುತ್ರೇ | 209 | | 84 |
| ಕ್ರಿಸ್ತೇಸು ಐಕ್ಯ ಯಾನ್ | 212 | 402 | 40. 148 |
| ಕ್ರಿಸ್ತೇಸು ಕೈಟ್ ಬುಡ್ಡ್ | 238 | | 195 |
| ಕ್ರಿಸ್ತೇಸುಡುಪ್ಪು ದಯ | 219 | | |
| ಕ್ರಿಸ್ತೇಸುವೇ ವಿಶ್ರಾಂತಿನೇ | 210 | | 144 |
| ಕ್ರಿಸ್ತೇಸೋ ಮಲ್ಲ ಭಂಜೊಡು | 220 | 219 | 158 |
| ಜಯಾಂಡ್ ಜಯ ಯೇಸುಗೇ | 221 | | 89 |
| ತ್ರಯೈಕದ ದೇವರೆ ಕೀರ್ತಿನೇ | 216 | | 103 |
| ದಿವ್ಯಶೀರ್ವಾದದ ಪಾತೆರೋನು | 237 | | 34 |
| ನಮ ಕರ್ತು ಯೇಸು | 240 | | 19 |
| ನರಪುತ್ರ ಕಷ್ಟೊಳೆ | 207 | | |
| ನಾಶಾಪಿ ಮಾರ್ಗೊಡು | 225 | | 218. 92 |
| ನಿತ್ಯಜೀವದೌ ವಿಶ್ರಂತಿ | 234 | | 241 |
| ಪರಲೋಕದ ಆನಂದ | 214 | 205. 401 | 143 |
| ಪಾಪಸೇವೆ ಮುಳ್ತಿನೆಡ್ಡ್ | 242 | | 164 |
| ಪುಟ್ಟಿ ದಿನೊಕಾದ್ | 202 | | 236 |
| ಪ್ರಕಾಶ ಕೊರ್ದು ಯೆನನ್ನಡಪಾಲಾ | 293 | | 175 |
| ಭೂಲೋಕದ ದುಃಖ ಕಷ್ಟಾಪತ್ತುಳು | 205 | 234 | 194 |
| ಮಹಾ ಸಂತೋಷ ಇತ್ತಿ ದಿನ | 235 | | 245. 69 |
| ಯಾನತಿ ಪಾಪಿಷ್ಟೆ | 226 | 4 | 37 |
| ಯಾನ್ಯೆನ ಯೇಸು ಪುದರ್ಡೆ | 211 | | 233 |
| ಯೆಂಕ್ ನಿನ ಶುದ್ಧ ವಾಕ್ಯ | 231 | | 3 |
| ಯೆಸುಪಾದದಳ್ಳೆ | 218 | 248 | 14. 167 |

Index

| FIRST LINE | No. of
TUNE-BOOK | Hymns to be sung to it | |
|-------------------------------|---------------------|------------------------|-------------------|
| | | KANNADA
HYMN-BOOK | TULU
HYMN-BOOK |
| ಯೇರ್ ಯೇರ್ ಬೊಟ್ಟುವೆ? | 213 | | 160 |
| ಯೇಸು ಕ್ರಿಸ್ತೆ ನಿತ್ಯದ | 228 | | 242 |
| ಯೇಸು ಗೆತ್ನೇಮನೆದೊಳು | 215 | | 83 |
| ಯೇಸು ಮಿತ್ ತೂಲ | 224 | 233 | 177 |
| ಯೇಸೋ ನಿಜಾದ್ | 223 | | 41 |
| ಯೇಸೋ ನಿನ ಕ್ರುಸ್ತುಡೇ | 206 | | 82 |
| ಯೇಸೋ ನಿನ ಶ್ರಮೆಳೆ | 227 | 79 | 73. 242 |
| ಲೋಕದ ಪ್ರಯಾಸೊಳೆಡ್ | 232. 311 | | 11 |
| ಲೋಕದವು ಸರ್ವ ಪಾಪ | 233 | 25. 138. 291 | 162 |
| ಶುಭವರ್ತಮಾನ ಸರ್ವೆರೆಗೇ | 239 | | 9 |
| ಸರ್ವೆರೆಗ್ ತೆರಿಪಾಲೆ | 232 | 128 | 163. 11 |
| ಸೈತಿಯೊಕ್ಕ ಪರಲೋಕ | 229 | | 140 |
| ಸ್ವರ್ಗಿಯ ಯೆರೂಸಲೆಮಿನ್ಪಿ ಆ ಪಟ್ಟ | 222 | | 248 |
| ಹಲ್ಲೆಲೂಯ ಪರಲೋಕಸೈನ್ಯೊಳೆ | 201 | | 246 |

